

**TEXT FLY WITHIN
THE BOOK ONLY**

UNIVERSAL
LIBRARY

OU_200074

UNIVERSAL
LIBRARY

ಮನೋಹರ ಗ್ರಂಥಸಾಲೆಯು ಅಗನೆಯು ಕುಸುಮ

ಗ್ರಾಮಪಂಚಾನನ

(ಸಾಮಾಜಿಕ ಸ್ವತಂತ್ರ ಕಾದಂಬರಿ)

ಬರೆದವರು:

ಬಾ. ಕೃ. ಲಕ್ಷ್ಮೀಶ್ವರ

೨

ಮನೋಹರ ಗ್ರಂಥಪ್ರಕಾಶನ ಸಮಿತಿ

— ಧಾರವಾಡ —

ಎಪ್ಪಿಲ್ ೧೯೪೦

•

ಬೆಲೆ ೦-೧೨-೦

ಸಾಹಿತ್ಯ ವಿಷಯದಲ್ಲಿ ಸಲಹೆಗಾರರು :

ಶ್ರೀ. ದ. ರಾ. ಬೇಂದ್ರೆ, ಎಂ. ಎ. ✓

ಶ್ರೀ. ರಂ. ಶ್ರೀ. ಮುಗಳಿ, ಎಂ. ಎ., ಬಿ. ಟಿ.

ಶ್ರೀ. ವಿ. ಕೃ. ಗೋಕಾಕ, ಬಿ. ಎ. (ಆಕ್ಸ್‌ಫರ್ಡ್)

ಮುದ್ರಕರು

ಕೆ. ಜಿ. ರಾಯದುರ್ಗ
ಮೋಹನ ಮುದ್ರಣಾಲಯ
ಧಾರವಾಡ.

ಪ್ರಕಾಶಕರು :

ಜಿ. ಬಿ. ಜೋಶಿ
ಮನೋಹರ ಗ್ರಂಥಮಾಲಾ
ಧಾರವಾಡ

ಸಂಪಾದಕ :

ಜಿ. ಬಿ. ಜೋಶಿ

ನಮ್ಮ ಮಾತು.



‘ಗ್ರಾಮಪಂಚಾನನ’ನು ಹಳ್ಳಿಯ ಜೀವನವನ್ನು ಇದ್ದಕ್ಕಿದ್ದಂತೆ ಚಿತ್ರಿಸುವ ಸಾಮಾಜಿಕ ಸ್ವತಂತ್ರ ಕಾದಂಬರಿ. ಪಟ್ಟಣೀಗರ ದೃಷ್ಟಿಯೆಲ್ಲ ಹಳ್ಳಿಯ ಕಡೆಗೆ ಒಸುತ್ತಿರುವ ಈ ಕಾಲದಲ್ಲಿ, ಹಳ್ಳಿಯ ಜೀವನದ ನಿಜಜ್ಞಾನವನ್ನು ಪಟ್ಟಣೀಗರಿಗೆ ವಾಡಿಕೊಡಲು ಇಂತಹ ಕಾದಂಬರಿಗಳು ಅತ್ಯವಶ್ಯವೆಂದು ನಮಗನಿಸಿವ್ವರಿಂದ ಹಳ್ಳಿಯ ಜೀವನದ ಮುರ್ಛಾವನ್ನರಿತ ಶ್ರೀಮಾನ್ ಬಾ. ಕೃ. ಲಕ್ಷ್ಮೀಶ್ವರ ಅವರ ಈ ಕಾದಂಬರಿಯನ್ನು - ನಮ್ಮ ಈ ಗ್ರಂಥ ಮಾಲೆಯಲ್ಲಿ ಪವನಿಸಿದ್ದೇವೆ. ‘ಭಾರತವಾರ್ತೆ’ ದುತಹ ಚಿತ್ರ ಕಾದಂಬರಿಯನ್ನು ಓದಿ ಬೇಸರಗೊಂಡ ನಮ್ಮ ಕೆಲ ವಾಚಕರು ಈ ಸರಳ ಕಾದಂಬರಿಯನ್ನು ಓದಿ ಸಂತೋಷ ಹೊಂದುವರೆಂದು ನಮ್ಮ ಆಶೆಯಿದೆ.

ಈ ಕಾದಂಬರಿಯನ್ನು ನಾವು ಕೇಳಿದೊಡನೆ ನಮಗೆ ಕೊಟ್ಟುದಕ್ಕಾಗಿ ಶ್ರೀಮಾನ್ ಬಾ. ಕೃ. ಲಕ್ಷ್ಮೀಶ್ವರ ಅವರಿಗೂ ಈ ಕಾದಂಬರಿಯನ್ನು ಒಂದು ರೂಪಕ್ಕೆ ತಂದುದಲ್ಲದೆ, ಇದಕ್ಕೊಂದು ಬೆಲೆಯುಳ್ಳ ಮುನ್ನುಡಿಯನ್ನೂ ಬರೆದುಕೊಟ್ಟ ಶ್ರೀಮಾನ್ ಎ. ಕೃ. ಗೋಕಾಕ ಅವರಿಗೂ ಹಸ್ತಪ್ರತಿಯನ್ನು ತಯಾರಿಸಿ ಸಹಾಯವಾಡಿಸಿ ಶ್ರೀಮಾನ್ ಗ್ರೇಯವರಿಗೂ ನಾವು ಅತ್ಯಂತ ಕೃತಜ್ಞರಾಗಿದ್ದೇವೆ.

—ಸಂವಾದಕ.

ಮುನ್ನುಡಿ

‘ಗ್ರಾಮಪಂಚಾನನ’ದಂಥ ಕಾದಂಬರಿಗಳು ಇಂದು ನಮಗೆ ಬೇಕಾಗಿವೆ. ಹಳ್ಳಿಯಲ್ಲೇನು ನಡೆದಿದೆ? ಗ್ರಾಮಪಂಚಾಯತಿಯು ‘ಪಂಚೇತಿ’ಗೆ ನಾವು ಹೋಗಬೇಕೋ, ಬೇಡವೋ? ಹಳ್ಳಿಗಳಲ್ಲಿಯ ಜನರು ಸಜ್ಜನರೆಂದು ಹೇಳುತ್ತಾರಲ್ಲ? ಈ ಮಾತು ಎಷ್ಟರ ಮಟ್ಟಿಗೆ ನಿಜ? ಮುಖ್ಯತಃ ಹಳ್ಳಿಗಳ ಬಳ್ಳಿಯಾಗಿರುವ ಹಿಂದುಸ್ತಾನದಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯುವದೆಂದರೆ ರಾಜಕಾರಣದ ಮೊದಲನೆಯ ಪಾಠವನ್ನು ಕಲಿತಂತೆ. ಉತ್ತರಕರ್ನಾಟಕದಲ್ಲಿಯೂ ಈ ಜೀವನಕ್ಕೆ ಶ್ರೀ. ಲಕ್ಷ್ಮೀಶ್ವರರವರು ಕನ್ನಡಿಯನ್ನು ಎದುರು ಹಿಡಿದು ಇದನ್ನು ‘ಗ್ರಾಮಪಂಚಾನನ’ದಲ್ಲಿ ಪ್ರತಿಬಿಂಬಿಸಿದ್ದಾರೆ. ಹಳ್ಳಿಗಳ ಪಾಡಿನ ಲೇಸು-ಕೆಡಕನ್ನೂ ಜ್ಞಾನಾಜ್ಞಾನಗಳನ್ನೂ ಆಶೆ-ನಿರಾಶೆಗಳನ್ನೂ ನಾವಿಲ್ಲಿ ಕಾಣಬಹುದು. ಕಥಾವಸ್ತುವಿನ ಮಹತ್ವದಿಂದ ಹಾಗೂ ನಿರೂಪಣೆಯ ಕಲಾವಂತಿಕೆಯಿಂದ ಇದು ಇಂದಿನ ಸ್ವತಂತ್ರ ಕಾದಂಬರಿಗಳಲ್ಲಿ ಮೇಲ್ಪಜ್ಜಿಗೆ ಸೇರತಕ್ಕುದಾಗಿದೆ.

‘ಗ್ರಾಮಪಂಚಾನನ’ವು ಪ್ರಧಾನವಾಗಿ ನಡೆವಳಿಕೆಯ ಕಾದಂಬರಿ. ಯೆಂದು ನಾವು ತಿಳಿದರೂ ಸ್ವಭಾವನಿರೂಪಣೆಯು ಇಲ್ಲಿ ಬಹಳವಾಗಿ ಒಪ್ಪುವಂತೆ ಬಂದಿದೆ. ದೇಸಾಯರ ಸದ್ಗುಣಗಳ ವಜ್ರವೈಭವವನ್ನು ಚಂದ್ರಾವತಿ ಬಾಯಿಯನರ ಸ್ವಭಾವದ ಹಿತ್ತಾಳೆಯ ಉಂಗುರದಲ್ಲಿ ಕೂಡಿಸಿದೆಯಷ್ಟೆ. ಒಡಕಣ್ಣಿನ ಕಲ್ಲಿದ್ದಲಿ ಸ್ವಭಾವವು ಊರ ಮೋರೆಗೇ ಹೇಗೆ ಕಪ್ಪು ಹಚ್ಚುವದೆಂಬುದು ಪಾತ್ರವೈಷಮ್ಯದ ಮೂಲಕ ನಮಗೆ ಸ್ಪಷ್ಟವಾಗಿ ಹೊಳೆಯುತ್ತದೆ. ಲೇಸು-ಕೆಡಕಿನ ನಡುವೆ ಜಗತ್ತಿನಲ್ಲಿ ನಿರಂತರವಾಗಿ ನಡೆದ ಕಲಹವು ಇಲ್ಲಿಯೂ ಚಿತ್ರಿತವಾಗಿದೆ. ನೀಚರ ಕಾರಸ್ಥಾನದಿಂದ ಸದ್ಗುಣಿಗಳೂ ಹೇಗೆ ದುಃಖಕ್ಕೆ ಗುರಿಯಾಗುವರೆಂಬುದು ಇಲ್ಲಿಯ ಕಥಾವಸ್ತುವಾಗಿದೆ. ‘ಬಂಜೆಯ ಬಸಿರು ಬಿಚ್ಚಿ ಬಿತ್ತು’— ‘ಸಿದ್ದಯ್ಯನ ಯಂತ್ರಮಂತ್ರಗಳು’ ಮೊದಲಾದ ಪ್ರಕರಣಗಳಲ್ಲಿ ಹಳ್ಳಿಗಾಡಿನ ವೈಚಿತ್ರ್ಯಗಳು ಕಂಡುಬಂದರೆ, ‘ಮನೆಯಲ್ಲಿಯ ಮೂಲಮಂತ್ರ’— ‘ದೇಸಾಯರ ಮನೆಯಲ್ಲಿ ದೆವ್ವನ ಕುಣಿತ’ ಮೊದಲಾದೆಡೆಗೆ ಈ ವೈಚಿತ್ರ್ಯಗಳು ಮಾನವಸ್ವಭಾವದ ಎಲ್ಲಕ್ಕೂ ರೀತಿಗಳೊಡನೆ ಕೂಡಿ ಬಂದಿವೆ. ಅಲ್ಲದೆ ಈ ಕಾದಂಬರಿಯಲ್ಲಿಯ ಸಂಭಾಷಣೆಗಳಲ್ಲಿ ಹಳ್ಳಿಗರ ತಿರು

ಗಳನ್ನಡವೂ ನಾಣ್ಣುಡಿಗಳೂ ತುಂಬಿ ಬರುತ್ತವೆ. ಶ್ರೀ. ಪುಟಣ್ಣನವರ ಕಾದಂಬರಿಗಳಂತೆ 'ಗ್ರಾಮಪಂಚಾನನ'ವು ವಾಸ್ತವಿಕತೆಯ ಹಾದಿಯನ್ನು ತುಳಿದು ಧೈಯವಾದಿತ್ವವನ್ನು ಸಾಧಿಸುತ್ತದೆ.

ಲೇಖಕರೇ ಒಪ್ಪಿಕೊಂಡಂತೆ ಈ ಕಾದಂಬರಿಯಲ್ಲಿ ಶ್ರೀ. ಗಳಗನಾಥರ ಮಾರ್ಗವೂ ಹೊಸ ಕಾದಂಬರಿಗಳ ದೇಸಿಯೂ ಕೂಡಿ ನಿಂತಿವೆ. ಒಂದು ವಿಧದಿಂದ ಓದುಗರಿಗೆ ಇದು ಇಷ್ಟವಾಗಬಹುದು.

ಮೊದಲನೆಯ ಸಲ ನಾನಿದನ್ನು ಓದಿದಾಗ 'ಗ್ರಾಮಪಂಚಾನನ'ವು ಕೆಚ್ಚದೆ ಇದ್ದ ರತ್ನವಾಗಿತ್ತು, ಹದನವಾಗಿಸದೆ ಇದ್ದ ಕೈಗತ್ತಿಯಾಗಿತ್ತು. ಶ್ರೀ. ರಾ. ಬಾ. ಲಕ್ಷ್ಮೀಶ್ವರ ಹಾಗೂ ಶ್ರೀ. ಜಿ. ಕೆ. ಗದ್ರೆ ಬಿ. ಎ. ಇವರ ಸಹಾಯದಿಂದ ನಾನಿದನ್ನು ಸಾಣಿ ಹಿಡಿದೆನು. ನಾನು ಮಾಡಿಸ ಸೂಚನೆಗಳ ಮೇರೆಗೆ ಶ್ರೀ. ಗದ್ರೆಯವರು ಇದನ್ನು ಅಲ್ಲಲ್ಲಿ ಎದ್ದು ಕಾಣುವಂತೆ ಮಾಡಿ ಬರೆದುಕೊಟ್ಟರು. ಇದ್ದುದನ್ನು ಸ್ಫುಟವಾಗಿಸಲು ನಾವು ಪ್ರಯತ್ನಿಸಿದವೇ ಹೊರತು ಒರೆದರೆಡು ಸನ್ನಿವೇಶಗಳನ್ನು ಬಿಟ್ಟರೆ ಯಾವ ಮಾರ್ಪಾಟು ಮಾಡಲೂ ಪ್ರಯತ್ನಿಸಲಿಲ್ಲ. ತಿರುಳಲ್ಲದುದನ್ನು ನಾವು ಬಿಟ್ಟುಬಿಟ್ಟಿವು. ಹೊಲಿಗೆಯು ಸಡಿಲಾದಲ್ಲಿ ನಾವು ಇನ್ನಿಷ್ಟು ಬಿಗಿದೆವು. ಹಳೆಯ ರೀತಿಯು ಹೊಸ ರೀತಿಯನ್ನು ಅಡ್ಡಗಟ್ಟಿದಾಗ ನಾವು ಅವೆರಡನ್ನೂ ಬೇರೆ ಬೇರೆಯಾಗಿಸಿದೆವು ಇಷ್ಟೆ. ಕಾದಂಬರಿಯಲ್ಲಿ ಕಂಡುಬರುವ ಪ್ರತಿಭೆಯು ಲೇಖಕರದು; ಆನೇಕ ವರ್ಷಗಳ ವರೆಗೆ ಲೇಖಕರು ಹಳ್ಳಿಗರೊಡನೆ ಒಂದಾಗಿ ಪಡೆದ ವಿಶಾಲ ಅನುಭವವನ್ನು ಅದು ಕೂಡಿ ನಿಂತಿದೆ.

ಯಾರೇ ಆಗಲಿ, ಒಮ್ಮೆ ಈ ಕಾದಂಬರಿಯನ್ನು ಅವರು ಓದಲು ಪ್ರಾರಂಭಿಸಿದರೆ ಮುಗಿಯುವ ತನಕ ಕೆಳಗಿಡಲಾರರೆಂದು ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತೇನೆ. ಕಾದಂಬರಿಕಾರನಿಗೆ ಇದಕ್ಕಿಂತ ಹೆಚ್ಚಿನ ಸಾಫಲ್ಯವಾವುದು ಬೇಕು?

ವಿಲಿಂಗ್ಡನ್ ಕಾಲೇಜ್ }
 ೧೮-೨-೧೯೪೦ }

ವಿ. ಕೃ. ಗೋಕಾಕ.

ಬರಹಗಾರನ ಬಿನ್ನಹ

ಕರ್ನಾಟಕಾಂಬೆಯ ದಿವ್ಯಮೂರ್ತಿಯ ಸಾಕ್ಷಾತ್ಕಾರವಾಗಿ ನಿರಿಚ್ಛೆಯಿಂದ ಸೇವೆಮಾಡುತ್ತ ಸಂದಿ ಹಿಡಿದು ಕುಳಿತ ಮುಗ್ಧಗೇಡಿ ಮಾನವರಲ್ಲಿ ನಾನೊಬ್ಬನಿರುವೆನು. ಇದೇ ನನ್ನ ಮೊದಲನೆಯ ಸೇವೆ. ಹಿಂದಿನವೆಲ್ಲ ಮುಚ್ಚುಬಾಗಣಗಳಾಗಿದ್ದು ಅಸ್ತವ್ಯಸ್ತವಾಗಿ ಪದ್ಯರೂಪದಲ್ಲಿವೆ. ಅನೇಕ ವರ್ಷಗಳ ಹಿಂದೆ ಕೀರ್ತನಕಾರರ ನಾಲಗೆಯ ಮೇಲೆ ಮಹಾರಾಷ್ಟ್ರೀಯ ಸುಭಾಷಿತಗಳು ಸುಳಿದಾಡುತ್ತಿದ್ದಾಗ ಕನ್ನಡ ಕಾವ್ಯಭಂಡಾರದೊಳಗಿಂದ ರತ್ನಗಳನ್ನು ಆಯ್ದುಕೊಂಡು ನಾನೊಂದು ಕೀರ್ತನತರಂಗಿಣಿಯನ್ನು ರಚಿಸಿದೆ, ಶೇಷಗಿರಿಯ ಶ್ರೀ. ದೇಸಾಯಿ ಹಣವಂತರಾಯರು ಓದಗಿಸಿದ ಗ್ರಂಥಸಹಾಯದಿಂದ. ಹಳ್ಳಿಯ ವೈದ್ಯನಾದೆ; ಪದ್ಯಕಾರನಾದೆ. ಮುಂದೆ ಅಲ್ಲಲ್ಲಿ ಹಳ್ಳಿಗಳೊಳಗೆ ಸುರುವಾದ ಸಹಕಾರ ಚಳವಳಿಯ ದಿನದಲ್ಲಿ ನಾನಿದ್ದ ಹಳ್ಳಿಯಲ್ಲೊಂದು ಸಹಕಾರಿ ಸಂಘವನ್ನು ಸ್ವಾಗತಿಸಿ ಅದರ ಕಾರ್ಯದರ್ಶಿಯಾದೆ. ಆಗ ಹಳ್ಳಿಗಳಲ್ಲಿ ಪ್ರಬಲರಾದ 'ಗ್ರಾಮಸಂಚಾನನ'ರ ದಿವ್ಯದರ್ಶನವು ನನಗಾಯಿತು. ಇಂತಹರ ಸ್ವಭಾವ-ಕೃತಿಗಳನ್ನು ಕುರಿತು ನಾನು ರಚಿಸಿದ ಕೆಲವು ಪದ್ಯಗಳನ್ನು ಶ್ರೀ. ಗಳಗನಾಥರೆದುರಿಗಂದು ತೋರಿಸಿದೆನು. ಅವರು ನಾನೊಂದು ಸಾಮಾಜಿಕ ಕಾದಂಬರಿಯನ್ನು ಬರೆಯಬಹುದೆಂದು ಸೂಚಿಸಿದರು. ನಾನು ಎಂದೂ ಗದ್ಯಗ್ರಂಥಗಳನ್ನು ಬರೆದವನಲ್ಲ; ತಲೆಯಲ್ಲಿ ತುಂಬಿದ ವಿಷಯಗಳನ್ನೆಲ್ಲ ಸ್ವಲ್ಪ ವೇಳೆಯಲ್ಲಿಯೇ ಪದ್ಯರೂಪದಲ್ಲಿ ಹೊರಗೆಡಹಿ ಕೈಯಾಡಿಸಿ ಎಳುವ ಚಂಚಲ ಸ್ವಭಾವದವನು. ಹೀಗಿರುವಾಗ ತಿಂಗಳುಗಟ್ಟಲೆ ಕಾದಂಬರಿಯೊಂದನ್ನು ಸೇರಿಸಿಕೊಂಡು ತಲೆಯನ್ನು ಭಾರ ಮಾಡಿಕೊಂಡು ಕುಳಿತುಕೊಳ್ಳುವೆನು ನನಗೆ ಸಾಧ್ಯವಿರಲಿಲ್ಲ. ಆದರೂ ನನ್ನ ಪದ್ಯಗಳಲ್ಲಿ ವರ್ಣಿಸಿದ ಸಾಮಾಜಿಕ ವಿಷಯಗಳನ್ನು ಕಲೆಹಾಕಿ ವಾಕ್ಯಗಳನ್ನು ಕಲ್ಪಿಸಿಕೊಂಡು ಕಾದಂಬರಿಯನ್ನು ಬರೆಯಲಿಕ್ಕೆ ಆಣಿಯಾದೆನು. ಅಷ್ಟರಲ್ಲಿ 'ಇಜ್ಜೋಡು' ಪ್ರಸಿದ್ಧವಾಯಿತು. ಆಗ ಅದನ್ನು ಆಮೂಲಾಗ್ರವಾಗಿ ಓದಿ ಈ ಕಾದಂಬರಿಗೆ ನೊದಲು 'ಮುಗ್ಧೇಡು' ಎಂದು ಹೆಸರಿಟ್ಟು ಬರೆಯಲು ಪ್ರಾರಂಭಿಸಿದೆನು. ಹಳ್ಳಿಯ ಮಾಸ್ತರಕಿಯಲ್ಲಿ, ಪುಕ್ಕಟೆ ವೈದ್ಯಕಿಯಲ್ಲಿ,

ಉಳಿದಷ್ಟು ವೇಳೆಯಲ್ಲಿ ಕುಂಟುತ್ತ ಕಾದಂಬರಿಯು. ಮುಂದುವರಿಯಿತು. ಒಂದು ರಾತ್ರಿ ಊಟವಿಲ್ಲದೆ ಬೆಳೆಬೆಳಗಾಗುವ ವರೆಗೆ ಕುಳಿತು 'ಮೆಚ್ಚುವುದು ಮರಣವ ತಂದಿತು' ಎಂಬ ಪ್ರಕರಣವನ್ನು ಬರೆದು ಹೊರಗೆ ಹೋಗಲು ಮುಳುಗುವ ಚಂದ್ರಮಸನ್ನು ನೋಡಿ ಚಂದ್ರಾಸ್ತವನ್ನು ವರ್ಣಿಸಿ ಆ ಪ್ರಕರಣವನ್ನು ಮುಗಿಸಿದೆನು. ಮರುದಿನ ಮುಂಜಾನೆ ಮನೆಯವರೆದ್ದು 'ನಿಮ್ಮಷ್ಟಕ್ಕೆ ನೀವೆಯಾದರೂ ಊಟ ಮಾಡಿದಿರಾ?' ಎಂದು ಕೇಳಿದಾಗ 'ಶ್ರೀಪತಿರಾಯರಂಥ ಸಜ್ಜನರು ದುರ್ಜನರ ಬಲಿಗೆ ಬಿದ್ದು ಸಿಕ್ಕು ಸತ್ತಾಗ ನನಗೆಲ್ಲಿ ಊಟ ಬೇಕಾಗಿದೆ?' ಎಂದೆನು. ಆಗ ಮನೆಯವರು ಗಾಬರಿಯಾಗಿ 'ಆಯ್ಯೋ! ಯಾರು ಸತ್ತರು?' ಎಂದು ಕೇಳಲು 'ನನ್ನ ಕಾದಂಬರಿಯಲ್ಲಿಯ ಒಂದು ಸತ್ಪಾತ್ರವು ಸತ್ತಿತು' ಎಂದು ಹೇಳಿ ಆ ಪ್ರಕರಣವನ್ನು ಓದಿ ತೋರಿಸಿದೆನು. ಹೀಗೆ ನಡೆದಿತ್ತು ನನ್ನ ಕಾದಂಬರಿ.

ಈ ನನ್ನ ಕಾದಂಬರಿಯು ಯಾವ ವ್ಯಕ್ತಿಗಳಿಗೂ ಸಂಬಂಧಿಸಿದ್ದಲ್ಲ. ಅನೇಕ ಹಳ್ಳಿಗಳಲ್ಲಿ ಆಲೆದಾಡಿ, ಅನೇಕ ವ್ಯಕ್ತಿಗಳ ಗುಣಧರ್ಮಗಳನ್ನು ಪರಿಶೀಲಿಸಿ, ಕಲ್ಪನಾಸೃಷ್ಟಿಯಲ್ಲಿ ಪಾತ್ರಗಳನ್ನು ಕಲ್ಪಿಸಿ ಬರೆದದ್ದಾಗಿದೆ. ಈಗ ಹಳ್ಳಿಗಳ ನಿಜವಾದ ಪರಿಸ್ಥಿತಿಯು ಹೇಗಿದೆ? ಹಳ್ಳಿಗಳು ಅವನತಪಥವನ್ನು ಹಿಡಿದು ಹಾಳಾಗಲಿಕ್ಕೆ ಕಾರಣಗಳು ಯಾವವು? ಹಳ್ಳಿಗಳ ಉದ್ಧಾರಕ್ಕಾಗಿ ಸರಕಾರವು ಮಾಡುವ ಪ್ರಯತ್ನಗಳೆಲ್ಲ ಯಾಕೆ ನಿಷ್ಫಲವಾಗುತ್ತವೆ? ಎಂಬ ವಿಷಯವನ್ನೇ ಇಲ್ಲಿ ಪ್ರಾಮುಖ್ಯವಾಗಿ ಪ್ರತಿಪಾದಿಸಿರುವೆನು. ರಾಜಕಾರಣದಲ್ಲಿ ಕುಟಿಲತಂತ್ರವು ಹಳ್ಳಿಯ ಸಮಾಜದಲ್ಲಿ ಪ್ರವೇಶಿಸಿದ್ದನ್ನು 'ಕಲಿ ಪ್ರವೇಶ' ಎಂಬ ಪ್ರಕರಣದಿಂದ ಪ್ರಾರಂಭಿಸಿ, ಹಳ್ಳಿಯಲ್ಲಿದ್ದ ಸ್ವಾರ್ಥಸಾಧಕರು ತಮ್ಮ ಇಚ್ಛಾಸಿದ್ಧಿಗಾಗಿ ಹೂಡಿದ ಕುತಂತ್ರಗಳನ್ನೂ, ಆ ಕುತಂತ್ರಗಳ ಬಲಿಗೆ ಬಿದ್ದು ಸಮಾಜದಲ್ಲಿದ್ದ ಸಜ್ಜನರಾದ ಸ್ತ್ರೀಪುರುಷರು ನರಳಿದ್ದನ್ನೂ, ಹಳ್ಳಿಯ ಸಮಾಜದಲ್ಲಿ ಮನೆಮಾಡಿಕೊಂಡಿದ್ದ ಸತ್ಯ, ನ್ಯಾಯ, ಭೂತದಯೆ, ಸಹಾನುಭೂತಿ ಮೊದಲಾದ ಸದ್ಗುಣಗಳನ್ನು ಕುಟಿಲತಂತ್ರವು ತುಳಿದು ಮೆಟ್ಟಿ, ತನ್ನ ಪ್ರಭಾವವನ್ನು ತೋರಿಸಿದ್ದನ್ನೂ ಬೇರೆ ಬೇರೆ ಪ್ರಕರಣಗಳಲ್ಲಿ ನಿರೂಪಿಸಿರುವೆನು. ಒಟ್ಟಿಗೆ ಹಳ್ಳಿಯಲ್ಲಿರತಕ್ಕ ಸ್ವಾರ್ಥಸಾಧಕ ಶಕುನಿಗಳ ಕಾರಸ್ಥಾನಗಳೆಲ್ಲ ಇಲ್ಲವುವವು. ಪರೋತ್ಕರ್ಷ ಸಹನವಾಗದ ಹಳ್ಳಿಯ

ಶಕುನಿಗಳು ಪರಹಿತದ ಘಾತ ಮಾಡುವದೇ ತಮ್ಮ ಕರ್ತವ್ಯವೆಂದು ತಿಳಿದು ಪರೋಪಕಾರಿಗಳ ವೇಷವನ್ನು ಧರಿಸಿ, ಅನೇಕ ವ್ಯಕ್ತಿಗಳ ಮೇಲೆ ತಮ್ಮ ಕುಟಿಲತಂತ್ರಗಳ ಪ್ರಯೋಗ ಮಾಡಿ, ಹಳ್ಳಿಯ ಸಮಾಜವನ್ನೇ ಹಾಳು ಮಾಡಿದ್ದನ್ನು ಇಲ್ಲಿ ಕಾಣಬಹುದು. ಈ ಕೃತಿಯು ಪಟ್ಟಣವಾಸಿಗಳಿಗೆ ಮನೋರಂಜಕವೂ, ಹಳ್ಳಿಗರಿಗೆ ಮರ್ಮಭೇದಕವೂ, ಹಳ್ಳಿಯ ಸುಧಾರಣೆಗಾಗಿ ಹೆಣಗುವವರಿಗೆ ಮಾರ್ಗದರ್ಶಕವೂ ಆಗಬಹುದು. ಹಳ್ಳಿಗಳ ನಿಜವಾದ ಪರಿಸ್ಥಿತಿಯ ಜ್ಞಾನವಿದ್ದವರಿಗೆ ಬರೆಯಲು ಬರುವಂತಿಲ್ಲ; ಅವರಲ್ಲಿ ಒಬ್ಬಿಬ್ಬರು ಬರಹ ಬಲ್ಲವರಿದ್ದರೆ ಅವರಿಗೆ ಬರೆಯಲು ಧೈರ್ಯವಿಲ್ಲ. ಇನ್ನು ಪಟ್ಟಣವಾಸಿಗಳಲ್ಲಿ ವಕೀಲ ವರ್ಗದವರ ಹೊರತಾಗಿ ಉಳಿದವರಿಗೆ ಹಳ್ಳಿಗಳ ಪರಿಸ್ಥಿತಿಯ ಸಾಮಾನ್ಯ ಜ್ಞಾನವಾಗಿದ್ದರೂ ಹಳ್ಳಿಗಳ ಶಕುನಿಗಳಿಂದಲೇ ವಕೀಲ ವರ್ಗದ ಉದರಂಭರಣವಾಗುತ್ತಿರುವದರಿಂದ, ತಮ್ಮ ಹೊಟ್ಟೆಯ ಮೇಲೆ ಕಲ್ಲು ಜೇರಿ ಕೊಳ್ಳುವ ಕಾರ್ಯಕ್ಕೆ ಅವರು ಕೈಹಾಕದಿರುವದು ಸ್ವಾಭಾವಿಕವಿದೆ. 'ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ'ವೆಂಬಂತೆ ಹಳ್ಳಿಗರ ನಿಜವಾದ ಪರಿಸ್ಥಿತಿಯ ಅರಿವೇ ಸಮಾಜಕ್ಕೆ ಇಲ್ಲದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬರಹಗಾರನಲ್ಲದ ನಾನು ಹಳ್ಳಿಗಳ ನಿಜವಾದ ಸ್ಥಿತಿಯನ್ನು ಬೈಲಿ ಗಿಡಬೇಕೆಂಬ ಉದ್ದೇಶದಿಂದ ಈ ಸಾಮಾಜಿಕ ಕಾದಂಬರಿಯನ್ನು ಬರೆಯುವ ಸಾಹಸ ಮಾಡಿರುವೆನು. ನನ್ನ ಪರಿಶ್ರಮದ ಫಲಿತಾರ್ಥವು ನನಗಂತೂ ಹೊಳೆಯದು. ಓದುಗರೇ ಅದನ್ನು ಮನಗಾಣಬೇಕು. ನನ್ನ ಕನ್ನಡ ಗುರುಗಳಾದ ಶ್ರೀ. ಗಳಗನಾಥರು ಈ ಕಾದಂಬರಿಯ ಕೆಲವು ಪ್ರಕರಣಗಳನ್ನು ಕೇಳಿ 'ಈ ಕೃತಿಯಲ್ಲಿ ಪ್ರಾಚೀನ ಅವಾಚೀನ ಪದ್ಧತಿಗಳ ಮಧ್ಯಸ್ಥಿಕೆ'ಯಾಗಿದೆಯೆಂದು ಆಶೀರ್ವದಿಸಿದರು. ಪ್ರೊ. ಗೋಕಾಕರು ಇದನ್ನೋದಿ ಅನೇಕ ಸಲಹೆಗಳನ್ನು ಕೊಟ್ಟರು. ಮನೋಹರ ಗ್ರಂಥಮಾಲೆಯ ಸಂಪಾದಕರು ಇದನ್ನು ತಮ್ಮ ಮಾಲೆಯಲ್ಲಿ ಪವಣಿಸಿದರು. ಇವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ.

ಹುಲಗೂರು }
 ೧-೩-೧೯೪೦.

ಬಾ. ಕೃ. ಲಕ್ಷ್ಮೀಶ್ವರ.

ಅರ್ಪಣೆ

ಕರ್ನಾಟಕದ ಸುಪ್ರಸಿದ್ಧ ಕಾದಂಬರಿಕಾರರೂ

ಕರ್ನಾಟಕಮಾತೆಯ ಅನನ್ಯಸೇವಕರೂ

ಹಾಗೂ ತನ್ನ ಕನ್ನಡ ಗುರುಗಳೂ ಆಗಿ

ಪ ರ ಮ ಪೂ ಜ್ಯ ರಾ ದ

ಶ್ರೀ. ಗಳಗನಾಥರ

ಚರಣಸನ್ನಿಧಿಯಲ್ಲಿ

ಲೇಖಕನು ಈ ಮೊದಲನೆಯ

ಕೃತಿಯನ್ನು ಅತ್ಯಂತ ಭಕ್ತಿಯಿಂದ ಸಮರ್ಪಿಸಿರುವನು.

ಮನೋಹರ ಗ್ರಂಥಮಾಲೆಯ ೪೨ನೆಯ ಕುಸುಮ

ಮುಂದಿನ ಕುಸುಮ

ಮಾರ್ಗದರ್ಶಕ

(ಮಾರ್ಮಿಕ ಸಣ್ಣ ಕತೆಗಳ ಸಂಗ್ರಹ)

ಕತೆಗಾರರು:

ಎಂ. ವಿ. ಸೀತಾರಾಮಯ್ಯ ಎಂ. ಎ.

ಗ್ರಾಮಪಂಚಾನನ

೧

ಬೊಮ್ಮಿಗೇರಿ. . . .

ಬೊಮ್ಮಿಗೇರಿಯೆಂಬುದು ಮಲೆನಾಡಿನಲ್ಲಿರುವ ಒಂದು ಗ್ರಾಮವು. ಇದು ಪ್ರಾಚೀನಕಾಲದಿಂದ ಹೆಸರುವೆತ್ತ ಗ್ರಾಮವಿರದಿದ್ದರೂ, ಅವಾಚೀನ ಕಾಲದಲ್ಲಿ ಪ್ರಸಿದ್ಧಿಪಡೆದಿತ್ತೆಂಬುದು ಗಂಗಾಧರದೀಕ್ಷಿತರು ಬರೆದ “ಬ್ರಹ್ಮಪುರಿ-ವರ್ಣನೆ” ಎಂಬ ಕಾವ್ಯದಿಂದ ತಿಳಿದುಬರುತ್ತದೆ. ಈ ಗ್ರಂಥದ ಹಸ್ತಲಿಖಿತ ಪತ್ರಗಳು ಚಹಾಭಕ್ತರ ಚೂಡಾಪ್ರಾಶನದ ಪಾತ್ರಗಳಾಗಿ ಹೋದವು. ಇದಕ್ಕೆ ಗಂಗಾಧರದೀಕ್ಷಿತರ ವಂಶದಲ್ಲಿ ಸರಸ್ವತಿಭಕ್ತರ ಸುಳಿವು ಆಡಗಿ, ಸೇವಾಧುರಂಧರರು ಉದಯಹೊಂದಿದ್ದೇ ಕಾರಣವಿರಬಹುದು. ಗಂಗಾಧರದೀಕ್ಷಿತರ ಸಮಕಾಲೀನರಾದ ವಯೋವೃದ್ಧ ಜನರ ಮಾತಿನಿಂದ ಹಾಗೂ ಅವರ ಮನೆತನದಲ್ಲಿ ಅಸ್ತವ್ಯಸ್ತವಾಗಿ ದೊರೆಯುವ ಕೆಲವು ಪುಟಗಳಿಂದ ಬ್ರಹ್ಮಪುರಿ-ವರ್ಣನದ ಸಾಮಾನ್ಯ ಜ್ಞಾನವಾಗುವಂತಿದೆ. ಗಂಗಾಧರದೀಕ್ಷಿತರು ತಮ್ಮ ಗ್ರಂಥವನ್ನು, ಮಹಾಭಾರತಕ್ಕೆ ಹೋಲಿಸಿ ಬರೆದಿದ್ದರೆಂಬುದು ಆ ಗ್ರಂಥದಲ್ಲಿರುವ ಹದಿನೆಂಟು ಅಧ್ಯಾಯಗಳಿಂದ, ಆದಿ ಪರ್ವದಿಂದ ಸ್ವರ್ಗಾರೋಹಣ ಪರ್ವಗಳ ವರೆಗೆ ಒಂದೊಂದು ಅಧ್ಯಾಯಕ್ಕೆ ಕ್ರಮವಾಗಿ ಹೆಸರು ಕೊಟ್ಟಿದ್ದರ ಮೇಲಿಂದ, ಅಲ್ಲಲ್ಲಿ ಪಾಂಡವರ ರಾಜ್ಯದ ಉಪಮೆಯನ್ನು ಕೊಟ್ಟು ವರ್ಣನೆ ಮಾಡಿದ್ದರ ಮೇಲಿಂದ ತಿಳಿದುಬರುತ್ತದೆ. ಈ ಗ್ರಂಥವು ಸಂಸ್ಕೃತ ಕಾವ್ಯವಾಗಿದ್ದು ಇದರ ಆಧಾರದಿಂದ ಬೊಮ್ಮಿಗೇರಿಯ ಇತಿಹಾಸವನ್ನು ಸ್ವಲ್ಪದರೂ ತಿಳಿಯಲು ಸಾಧ್ಯವಿದೆ.

ಮೊದಲಿಗೆ ಬೊಮ್ಮಿಗೇರಿಯು ಉತ್ತಂಗಿಯ ಮಹಲಿನ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯು. ವಿಜಯನಗರ ಸಾಮ್ರಾಜ್ಯದ ಉನ್ನತ ಸ್ಥಿತಿಯಲ್ಲಿ ಉತ್ತಂಗಿಯು ಊರ್ಜಿತಸ್ಥಿತಿಯಲ್ಲಿತ್ತು. ಅಲ್ಲಿ ಮಹಲಕರಿ ಕಚೇರಿಯಿದ್ದು ಸುತ್ತಲೂ ಭದ್ರವಾದ ಕೋಟೆಯಿತ್ತು. ಕೋಟೆಗೆ ಎರಡು ಮಹಾದ್ವಾರಗಳೂ ಒಂದು ಗುಪ್ತದ್ವಾರವೂ ಇದ್ದವು. ಊರ ಮಧ್ಯದಲ್ಲಿ ಪೇಟೆಯು ಹಾಗೂ ದೊಡ್ಡ ದೊಡ್ಡ ಶ್ರೀಮಂತರ ಮನೆಗಳಿದ್ದವು. ಉತ್ತರಕ್ಕೆ ದಂಡಾಳುಗಳ ಬಿಡಾರವಿದ್ದು ಅದಕ್ಕೆ ದಂಡಿನಪೇಟೆಯನ್ನು ತ್ತಿದ್ದರು. ಪೂರ್ವಕ್ಕೆ ಮಹಲಕರಿ ಮೊದಲಾದ ಅಧಿಕಾರಸ್ಥರ ಕಚೇರಿಗಳಿದ್ದು ಅದಕ್ಕೆ ಮಹಾಲ ಪೇಟೆಯನ್ನು ತ್ತಿದ್ದರು. ದಕ್ಷಿಣಕ್ಕೆ ಬಕ್ಕಲಿಗರು ವಾಸವಾಗಿದ್ದು ಅದಕ್ಕೆ ಮೇಟೆಗೇರಿಯನ್ನು ತ್ತಿದ್ದರು. ಪಶ್ಚಿಮಕ್ಕೆ ಶಿಲ್ಪಿಗರ ಮನೆಗಳಿದ್ದು ಅದಕ್ಕೆ ಚಿಪ್ಪಿಗರ ಓಣಿಯನ್ನು ತ್ತಿದ್ದರು. ಅಲ್ಲಲ್ಲಿ ಅನೇಕ ದೇಗುಲಗಳ ಕಳಸಗಳು ಕಂಗೊಳಿಸುತ್ತಿದ್ದವು. ಕೋಟೆಗೆ ಭದ್ರವಾದ ಕಲ್ಲುಗೋಡೆಯಿದ್ದು ಅದರ ಮೇಲೆ ದಂಡಾಳುಗಳಿಂದ ತುಂಬಿದ ಹನ್ನೆರಡು ಬುರುಜುಗಳಿದ್ದವು. ಗೋಡೆಯ ಸುತ್ತಲೂ ಆಳವಾದ ಕಂದಕವಿದ್ದು ಅಲ್ಲಿ ನೀರು ಯಾವಾಗಲೂ ತುಂಬಿ ತುಳುಕುತ್ತಿತ್ತು. ಕೋಟೆಯ ಪಶ್ಚಿಮಕ್ಕೆ ದೊಡ್ಡ ಕೆರೆಯಿದ್ದು ಕೆರೆಯ ಕೆಳಬದಿಗೆ ಹಲಸು, ತೆಂಗು, ಕೌಂಗು, ಬಾಳೆ, ಕಿತ್ತಳೆ, ಲಿಂಬೆ, ಮೊದಲಾದ ಫಲವೃಕ್ಷಗಳಿಂದ ಕೂಡಿದ ಅನೇಕ ತೋಟಗಳಿದ್ದವು. ಉತ್ತರ ದಕ್ಷಿಣ ದಿಕ್ಕುಗಳಲ್ಲಿ ನೆಲ್ಲುಗದ್ದೆಗಳು ಸಾಲಾಗಿ ಪಾವಟೆಗೆಗಳಂತೆ ಕಂಗೊಳಿಸುತ್ತಿದ್ದವು. ಹೀಗಿರುವುದರಿಂದ ಉತ್ತಂಗಿಯು ಯಾವಾಗಲೂ ಚೆಲುವಾಗಿ ಕಾಣುತ್ತಿತ್ತು.

ಉತ್ತಂಗಿಯು ಈ ರೀತಿಯಾಗಿ ವಸಂತನ ವಸತಿಸ್ಥಾನವಾದರೂ ವೇಶ್ಯಾಂಗನೆಯರ ವಿಹಾರಸ್ಥಳವಾಗಿರಲಿಲ್ಲ. ಉತ್ತಂಗಿಯಿಂದ ಪೂರ್ವಕ್ಕೆ ಒಂದು ಮೈಲಿನ ಮೇಲೆ ವಾರಾಂಗನೆಯರ ಒಂದು ಓಣಿಯಿತ್ತು. ಅಲ್ಲಿ ಬೊಮ್ಮಾಸಾನಿಯೆಂಬವಳು ಅತ್ಯಂತ ರೂಪವತಿಯಾಗಿದ್ದು ನೃತ್ಯ, ಗಾಯನಗಳಲ್ಲಿ ನಿಪುಣಳಾಗಿದ್ದಳು. ಉತ್ತಂಗಿಯಲ್ಲಿ ನಡೆಯತಕ್ಕ ಉತ್ಸವದ ಪ್ರಸಂಗಗಳಲ್ಲಿ ಬೊಮ್ಮಾಸಾನಿಯಿರದೆ ನಡೆಯುವಂತಿರಲಿಲ್ಲ. ಸಾನಿಯ ಪ್ರತಿಷ್ಠೆಯು ವಿಶೇಷವಾಗಿ ಬೆಳೆದು ಅವಳಿರುವ ಕೇರಿಗೆ ಬೊಮ್ಮಿಗೇರಿಯೆಂಬ ಹೆಸರು

ಬಿದ್ದಿತ್ತು. ಬೋಮ್ಮಿಗೇರಿಯು ವಿಟಪುರುಷರ ವಿಹಾರಸ್ಥಳವೂ, ವ್ಯಸನಿಗಳ ವಾಸಸ್ಥಳವೂ, ಉಡಾಳರ ಉಗಮಸ್ಥಳವೂ, ಗಾಯಕರ ಗುರುಸ್ಥಳವೂ, ಜಾರರ ಚನ್ಮಸ್ಥಳವೂ, ಕೃತಘ್ನರ ಕಾರ್ಯಸ್ಥಳವೂ ಆಗಿತ್ತು.

ವಿಜಯನಗರ ಸಾಮ್ರಾಜ್ಯವು ನಾಶವಾದ ಬಳಿಕ ಅಲ್ಲಲ್ಲಿ ಅನೇಕ ಪಾಳೆಗಾರರು ಸ್ವತಂತ್ರರಾದರು. ಆಗ ಉತ್ತಂಗಿಯ ಮಹಲು ಸ್ವಾದಿಯ ನಾಯಕರ ಸ್ವಾಧೀನವಾಯಿತು. ಸ್ವಾದಿಯ ನಾಯಕರ ಮಹಲಕರಿಯು ಉತ್ತಂಗಿಯಲ್ಲರಹತ್ತಿದನು. ಉತ್ತಂಗಿಯ ಸಮೀಪದಲ್ಲೆರುವ ಬಸವಪುರಿಯ ವೀರಲಿಂಗಣ್ಣ ದೇಸಾಯರು ಉತ್ತಂಗಿಯ ಮಹಲಿನ ರಕ್ಷಕರಾದರು. ಇವರು ಸ್ವತಃ ಶೂರರಿದ್ದು ಇವರಲ್ಲಿ ಎರಡುನೂರು ಮಂದಿ ಕುದುರೆಯ ರಾಹುತರೂ ಸಾವಿರಾರು ದಂಡಾಳುಗಳೂ ಯಾವಾಗಲೂ ಸಜ್ಜಾಗಿರುತ್ತಿದ್ದರು. ವೀರಲಿಂಗಣ್ಣನವರು ದಕ್ಷತೆಯಿಂದ ಉತ್ತಂಗಿಯ ಮಹಲನ್ನು ರಕ್ಷಿಸುತ್ತಿದ್ದುದರಿಂದ ಅದೊಬ್ಬಾನನಂಥ ಪ್ರಚಂಡ ಶೂರಪುರುಷನು ಸಹ ಉತ್ತಂಗಿಯ ಮಹಲಿನ ಗಡಿಗೆ ಬರಲು ಅಂಜುತ್ತಿದ್ದನು. ಹೀಗಿರಲು ಅಲ್ಲಿಅದಿಲ್‌ಶಹನು ಧಾರವಾಡದ ಕೋಟೆಯನ್ನು ವಶಮಾಡಿಕೊಂಡು ಸ್ವಾದಿಯ ನಾಯಕರ ರಾಜ್ಯದಲ್ಲಿ ಹೊಕ್ಕು ಒಂದೊಂದೇ ಮಹಲನ್ನು ವಶಮಾಡಿಕೊಳ್ಳುತ್ತಿರುವನೆಂಬ ವಾರ್ತೆಯು ವೀರಲಿಂಗಣ್ಣನವರಿಗೆ ಹತ್ತಿತು. ಆಗ ಸ್ವತಃ ಸೇನಾಪತಿಗಳಾಗಿ ತಮ್ಮ ನಾಡಿನ ಗಡಿಯನ್ನು ರಕ್ಷಿಸುತ್ತ ನಿಂತ ಅವರೆದುರಿಗೆ ಅಲ್ಲಿಅದಿಲ್‌ಶಹನು ಕಳುಹಿದ ಮಹಮ್ಮದಖಾನನು ತಲ್ಲಣಿಸಿ ಹೋದನು. ಆಗ ಅವನು ಗುಪ್ತವೇಷದಿಂದ ಬೋಮ್ಮಿಗೇರಿಗೆ ಬಂದು ಬೊಮ್ಮಾಸಾನಿಗೆ ದುಡ್ಡಿನ ದುರಾಶೆ ಹಚ್ಚಿ ವಿಟರ ವೇಷದಿಂದ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಸರದಾರರನ್ನಿಟ್ಟು, ಉತ್ತಂಗಿಯ ಗುಪ್ತದ್ವಾರವನ್ನು ಬೊಮ್ಮಾಸಾನಿಯಿಂದ ತಿಳಿದುಕೊಂಡು, ಆಕಸ್ಮಾತ್ತಾಗಿ ಕೋಟೆಯ ಮೇಲೆ ಬಿದ್ದು ಮಹಾದ್ವಾರವನ್ನು ಒಳಗಿನಿಂದ ತೆರೆದು, ಉತ್ತಂಗಿಯನ್ನು ಹಾಳು ಮಾಡಿದನು. ಈ ಯುದ್ಧದಲ್ಲಿ ವೀರಲಿಂಗಣ್ಣನವರು ಮಡಿದರು. ಅಲ್ಲಿರುವ ಜನರು ನಿರಾಶ್ರಿತರಾಗಿ ಗ್ರಾಮತ್ಯಾಗ ಮಾಡಿದರು. ಹೀಗೆ ಬೊಮ್ಮಾಸಾನಿಯ ಕೃತಿಗಳಿಂದ ಉತ್ತಂಗಿಯ ಉನ್ನತಸ್ಥಿತಿಯು ಮಣ್ಣುಗೂಡಿತು. ಮುಂದೆ ಅಲ್ಲಿಅದಿಲ್‌ಶಹನು ವೀರಲಿಂಗಣ್ಣನವರ ಮಗನಾದ ಸಿದ್ಧರಾಮಣ್ಣ

ನಿಗೆ ದೇಸಗತ್ತಿಯನ್ನು ಕೊಟ್ಟು, ಬೊಮ್ಮಾಸಾನಿಯ ಮನೆಗೆ ಬೆಂಕಿಯನ್ನು ಹಚ್ಚಿ ಬೊಮ್ಮಿಗೇರಿಯಲ್ಲಿರುವ ವೇಶ್ಯಾಂಗನೆಯರನ್ನು ಪರಿಪರಿಯಾಗಿ ಅಪಮಾನಗೊಳಿಸಿ ಬೊಮ್ಮಿಗೇರಿಯನ್ನು ಹಾಳುಗೆಡಹಿ, ಉತ್ತಂಗಿಯಲ್ಲಿ ವಿಜಾಪುರದ ಮಹಲಕರಿಯನ್ನು ನಿಯಮಿಸಿ ಹೊರಟುಹೋದನು. ಹೀಗಾಗಿ ಬೊಮ್ಮಿಗೇರಿಯಲ್ಲಿ ವೇಶ್ಯಾಂಗನೆಯರು ಮಾಯವಾದರು.

ವಿಜಾಪುರ ರಾಜ್ಯದ ವೈಭವಕಾಲದಲ್ಲಿಯೂ ಉತ್ತಂಗಿಯು ಮಹಲಿನ ಸ್ಥಳವಾಗಿತ್ತು. ಆದರೆ ಮೊದಲಿನ ಉನ್ನತ ಸ್ಥಿತಿಯಲ್ಲಿರಲಿಲ್ಲ. ಬರಬರುತ್ತ ಬೊಮ್ಮಿಗೇರಿಯು ಒಕ್ಕಲಗರ ಮತ್ತು ತೋಟಗರ ವಾಸಸ್ಥಳವಾಯಿತು. ಆದಿಲ್ ಶಾಹಿಯ ರಾಜ್ಯವು ಹಾಳಾದ ಬಳಿಕ ಉತ್ತಂಗಿಯ ಮಹಲು ಸವಣೂರ ನವಾಬರ ರಾಜ್ಯಕ್ಕೆ ಸೇರಿತು. ಮೊದಲನೆಯ ಮಾಧವರಾಯನ ಸರದಾರರು ಉತ್ತಂಗಿಯ ಮಹಲನ್ನು ಸ್ವಾಧೀನಪಡಿಸಿಕೊಂಡು ಪೇಶವಾಯಿ ರಾಜ್ಯಕ್ಕೆ ಸೇರಿಸಿದರು. ಆಗ ಪೇಶ್ವೆಯವರು ನಿಯಮಿಸಿದ ಕಾರಭಾರಿಯು ಉತ್ತಂಗಿಯಲ್ಲಿರಹತ್ತಿದನು. ಗಂಗಾಧರಪಂತರಿಂಬುವರು ಇಂಥ ಒಬ್ಬ ಕಾರಭಾರಿಗಳಾಗಿದ್ದರು. ಆಗ ಅನೇಕ ಬ್ರಾಹ್ಮಣ ಕುಟುಂಬಗಳು ಬೊಮ್ಮಿಗೇರಿಗೆ ಬಂದವು. ಉತ್ತಂಗಿ ಮಹಲಿನ ದೇಶಪಾಂಡೆಯರೂ ತಮ್ಮ ಇನಾಮ ಗ್ರಾಮವನ್ನು ಬಿಟ್ಟು ಬಂದು ಬೊಮ್ಮಿಗೇರಿಯಲ್ಲಿಯೇ ಮನೆ ಮಾಡಿದರು. ದೇಸಾಯರು ಮಾತ್ರ ತಮ್ಮ ಇನಾಮ ಗ್ರಾಮವಾದ ಬಸವಪುರಿಯಲ್ಲಿಯೇ ಇರುತ್ತಿದ್ದರು. ಕಾಲಾಂತರದಲ್ಲಿ ದೇಸಾಯರ ಕಡೆಗಿದ್ದ ಮಹಲಿನ ಸಂರಕ್ಷಣೆಯ ಕಾರಭಾರವೂ ದೇಶಪಾಂಡೆಯರ ಕಡೆಗಿದ್ದ ಮಹಲಿನ ತೆರಿಗೆ ಯೆತ್ತುವ ಅಧಿಕಾರವೂ ಹೋಗಿ ಪೇಶ್ವೆಯವರು ನಿಯಮಿಸಿದ ಕಾರಭಾರಿಯೇ ಮಹಲಿನ ತೆರಿಗೆಯೆತ್ತುವವನೂ ರಕ್ಷಕನೂ ಆದನು. ದೇಸಾಯ ದೇಶಪಾಂಡೆಯವರಿಗೆ ತಮ್ಮ ಮಹಲನ್ನು ರಕ್ಷಿಸುವ ಭಾರವೂ ತೆರಿಗೆಯೆತ್ತುವ ಭಾರವೂ ತಪ್ಪಿದ್ದರಿಂದ ಅವರು ಈ ರೀತಿಯಾಗಿ ಬರಿಯ ವತನದಾರರಾದರು. ಅವರ ವತನಗಳು ಅಣ್ಣತಮ್ಮಂದಿರಲ್ಲಿ ಹಂಚಹತ್ತಿದವು. ಹೀಗಾಗಿ ದೇಸಾಯ ದೇಶಪಾಂಡೆಯರೂ ಸುಖವಸ್ತಿಗಾಗಿ ಬೊಮ್ಮಿಗೇರಿಯಲ್ಲಿ ಬಂದು ಇರಹತ್ತಿದರು. ಇವರ ಆಶ್ರಯಸ್ಥರಾದ ಅನೇಕ ಜನ ಬ್ರಾಹ್ಮಣರೂ ಬೊಮ್ಮಿಗೇರಿಯಲ್ಲಿಯೇ ಮನೆಮಾಡಿದರು. ಇದೇ ಕಾಲಕ್ಕೆ ಗಂಗಾಧರದೀಕ್ಷಿತರ ಅಜ್ಜಂದಿ

ರಾದ ಲಕ್ಷ್ಮಣದೀಕ್ಷಿತರೆಂಬವರೂ ಬೊಮ್ಮಿಗೇರಿಗೆ ಬಂದರು. ಇವರು ಬೊಮ್ಮಿಗೇರಿಯ ಊರಮಧ್ಯದಲ್ಲಿ ಒಂದು ದೇವಾಲಯವನ್ನು ಕಟ್ಟಿಸಿ ಲಿಂಗಪ್ರತಿಷ್ಠಾಪನೆಯನ್ನು ಮಾಡಿದರು. ಇವರು ಕೇವಲ ವಿರಕ್ತರಿದ್ದು ತಮಗಿದ್ದ ಜಹಗೀರನ್ನು ಸಹ ಬಿಟ್ಟುಕೊಟ್ಟು ಬಂದಿದ್ದರಂತೆ. ವಿಶ್ವನಾಥ ಪಂತರೆಂಬ ಉತ್ತಂಗಿ ಮಹಲಿನ ಕಾರಫಾರಿಗಳು ಇವರ ಶಿಷ್ಯರಾಗಿದ್ದರು. ಅವರ ಪ್ರಯತ್ನದಿಂದ ಶಿವಾಲಯದ ಪೂಜಾ ವಿನಿಯೋಗಕ್ಕಾಗಿ ಪೇಶ್ವಾಯಿಯಿಂದ ಇನಾಮ ಭೂಮಿಯು ದೊರೆಯಿತು. ಮುಂದೆ ಕೆಲವು ಕಾಲದ ಮೇಲೆ ದಾಸಾಚಾರ್ಯರೆಂಬವರು ವೆಂಕಟಗಿರಿಯಿಂದ ಶ್ರೀನಿವಾಸನ ಪ್ರತಿಮೆಯನ್ನು ತಮ್ಮ ಹಸಿಬೆಯಲ್ಲಿ ಹಾಕಿಕೊಂಡು ಬಂದು ಬೊಮ್ಮಿಗೇರಿಯಲ್ಲಿ ಒಂದು ಚಿಕ್ಕ ದೇವಾಲಯವನ್ನು ಕಟ್ಟಿಸಿ ಅಲ್ಲಿ ಆ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಿದರು. ಆಗ ದಾಸಾಚಾರ್ಯರ ಭಕ್ತಿಗೆ ಮೆಚ್ಚಿ ವೆಂಕಟರಮಣನು ಗಿರಿಯಿಂದ ಬೊಮ್ಮಿಗೇರಿಗೆ ಬಂದಿರುವನೆಂಬ ವಾರ್ತೆಯು ಹಬ್ಬಿತು. ಆದ್ದರಿಂದ ಅನೇಕ ಜನ ವೆಂಕಟರಮಣನ ಭಕ್ತರು ಬೊಮ್ಮಿಗೇರಿಗೆ ಬಂದು ಇರಹತ್ತಿದರು. ಆ ಕಾಲಕ್ಕೆ ವಿದ್ವಾಂಸರೆಂದು ಪ್ರಸಿದ್ಧಿಯನ್ನು ಪಡೆದ ಭೀಮಸೇನಾಚಾರ್ಯರೂ ಬೊಮ್ಮಿಗೇರಿಗೆ ಬಂದರು. ಹೀಗಾಗಿ ವೆಂಕಟರಮಣನ ದೇವಾಲಯದ ಸುತ್ತಲೂ ಅನೇಕ ಮಾಧ್ವರ ಮನೆಗಳುಂಟಾದವು. ವೆಂಕಟರಮಣನ ಪೂಜಾವಿನಿಯೋಗಕ್ಕಾಗಿ ಸಹ ಪೇಶ್ವಾಯಿ ಸರಕಾರದಿಂದ ಇನಾಮ ಭೂಮಿಯು ದೊರೆಯಿತು.

“ಅರ್ಚಕರ ತಪೋಬಲದಿಂದ ಪ್ರತಿಮೆಯಲ್ಲಿ ದೇವತಾಸಾನ್ನಿಧ್ಯವು ಬರುವದೆ”ಂಬ ಉಕ್ತಿಯಂತೆ ಮಹಾತ್ಮರಾದ ಲಕ್ಷ್ಮಣದೀಕ್ಷಿತ ಮತ್ತು ದಾಸಾಚಾರ್ಯರ ತಪೋಬಲದಿಂದ ರಾಮೇಶ್ವರ ವೆಂಕಟರಮಣರ ಮೂರ್ತಿಗಳು ಜಾಗೃತಮೂರ್ತಿಗಳೆಂದು ಪ್ರತಿಷ್ಠೆಯನ್ನು ಪಡೆದವು. ಹೀಗೆ ಬೊಮ್ಮಿಗೇರಿಯು ಹರಿಹರ ಜಾಗೃತಿಸ್ಥಾನವಾಗಿ,—ಹನುಮನಾಗರ ಪುಷ್ಕರಣಿಯು ಊರಮಧ್ಯದಲ್ಲಿದ್ದ ಕಾರಣ—ಸದಾ ಜಲಭರಿತವಾಗಿ, ತೃಣಪರ್ಣಕಾಷ್ಠಗಳ ಸಮೃದ್ಧಿಯನ್ನು ಪಡೆದು, ಅನೇಕರಿಗೆ ಯೋಗ್ಯ ಸ್ಥಾನವಾಯಿತು. ದೇಸಾಯಿಯೂ ದೇಶಪಾಂಡೆಯವರೂ ಅನೇಕ ಸಾವುಕಾರರೂ ವಿದ್ಯಾಪಕ್ಷ ಪಾತಿಗಳಾಗಿದ್ದರಿಂದ ಅವರ ಆಶ್ರಯದಲ್ಲಿ ದೂರದೂರದಿಂದ ವಿದ್ವಾಂಸರು

ಬಂದು ಇರಹತ್ತಿದರು. ಪುಲಿಗೆರೆಯಲ್ಲಿ ಪ್ರತಿಷ್ಠೆ ಪಡೆದ ಕರ್ಮಯೋಗಿ ತ್ರಿವಿಕ್ರಮಭಟ್ಟರ ಮೊಮ್ಮಕ್ಕಳಾದ ಘನಾಧ್ಯಾಯಿ ಉಮಾಪತಿಭಟ್ಟರು ತಮ್ಮ ತಮ್ಮಂದಿರೊಡನೆ ಬೊಮ್ಮಿಗೇರಿಗೆ ಬಂದು ವಿರೂಪಾಕ್ಷ ಜ್ಯೋತಿಷಿಗಳ ಆಶ್ರಯ ಹೊಂದಿ ತಿಷ್ಯವರ್ಗಕ್ಕೆ ವೇದಾಧ್ಯಯನ ಮಾಡಿಸಹತ್ತಿದರು. ಹೀಗೆ ಕಾಲಕ್ರಮದಿಂದ ಬೊಮ್ಮಿಗೇರಿಯಲ್ಲಿ ನೂರಾರು ವೈದಿಕ ಕುಟುಂಬಗಳು ವಾಸಮಾಡಿದವು. ಇದೇ ಕಾಲಕ್ಕೆ ಗಂಗಾಧರದೀಕ್ಷಿತರು ಬೊಮ್ಮಿಗೇರಿಗೆ ಬ್ರಹ್ಮಪುರಿಯೆಂಬ ಹೆಸರಿಟ್ಟು ತಮ್ಮ ಕಾವ್ಯವನ್ನು ಒಂದಿರಬಹುದು.

ಬ್ರಹ್ಮಪುರಿ-ವರ್ಣನೆಯ ಅನುಶಾಸನಾಧ್ಯಾಯದಲ್ಲಿ “ಲಕ್ಷ್ಮಣದೀಕ್ಷಿತರ ಭಕ್ತಿಗೆ ಮೆಚ್ಚಿ ರಾಮನಾಥನು ಲಿಂಗರೂಪದಿಂದ ಬ್ರಹ್ಮಪುರಿಯಲ್ಲಿ ಪ್ರಾದುರ್ಭೂತನಾದನೆಂದೂ, ಕೂಡಲೆ ಹನುಮಂತನು ದಾಸಾಚಾರ್ಯರ ರೂಪದಿಂದ ಕಲಿಯುಗದಲ್ಲಿ ವೆಂಕಟಪತಿಯಾಗಿ ಆವತಾರ ಮಾಡಿದ ತನ್ನ ಸ್ವಾಮಿಯನ್ನೂ ಹಾಗೂ ಸಮುದ್ರನಾಥನನ್ನೂ ಕರೆತಂದು ರಾಮನಾಥನ ಸನ್ನಿಧಿಯನ್ನು ಹೊಂದಿದ”ನೆಂದೂ ವರ್ಣನೆಯಿದೆ. ಇದರಿಂದ ಲಕ್ಷ್ಮಣದೀಕ್ಷಿತರು ಪ್ರತಿಷ್ಠಾಪನೆ ಮಾಡಿದ ಲಿಂಗಕ್ಕೆ ರಾಮನಾಥನೆಂದೂ, ದಾಸಾಚಾರ್ಯರು ಪ್ರತಿಷ್ಠೆ ಮಾಡಿದ ಪ್ರತಿಮೆಗೆ ವೆಂಕಟರಮಣನೆಂದೂ, ಇವೆರಡೂ ದೇಗುಲಗಳ ಮಧ್ಯದಲ್ಲಿರುವ ಪುಷ್ಕರಣಿಗೆ ಹನುಮ ಸಾಗರವೆಂದೂ ಹೆಸರು ಬಂದಿರಬಹುದು. ಅದೇ ಆಧ್ಯಾಯದಲ್ಲಿ “ದುರ್ಯೋಧನನ ರಾಜ್ಯವು ನಾಶವಾಗಿ ಧರ್ಮರಾಜನ ರಾಜ್ಯವು ಸ್ಥಾಪಿತವಾಗಿರುವದೆ”ದು ಹೇಳಿ, ದೇಸಾಯಿ ಶ್ರೀವಲ್ಲಭರಾಯರಿಗೆ ಧರ್ಮರಾಜನೆಂದೂ, ದೇಶಪಾಂಡೆ ಮೂಧವರಾಯರಿಗೆ ಭೀಮಸೇನನೆಂದೂ, ಕರಣಿಕ ಕೃಷ್ಣರಾಯರಿಗೆ ಅರ್ಜುನನೆಂದೂ ಚಿವಿವಾಲ ಲೋಕನಾಥನಾಯಕರಿಗೆ ನಕುಲನೆಂದೂ ಸಾವಕಾರ ವಿಶ್ವನಾಥಪಂತರಿಗೆ ಸಹದೇವನೆಂದೂ ಸಂಬೋಧಿಸಿ, ಈ ಪಂಚರು ಪಂಚಪಾಂಡವರಂತೆ ಇದ್ದರೆಂದೂ, ಎಲ್ಲರೂ ಶಾಂತಿಯೆಂಬ ಒಬ್ಬಳೇ ಹೆಂಡತಿಯನ್ನು ಮದುವೆಯಾಗಿದ್ದರೆಂದೂ ಇವರು ಧರ್ಮ ಮತ್ತು ಜನಹಿತಾರ್ಥಕ್ಕೆ ತಮ್ಮ ಸರ್ವಸ್ವವನ್ನು ಅರ್ಪಿಸಿದ್ದರೆಂದೂ, ಸಮತೆ, ತ್ಯಾಗ, ಭೋಗ, ನ್ಯಾಯಬುದ್ಧಿ, ನಿರ್ಮಾತ್ಮರ್ಯು ಗುಣಗಳು ಇವರ ಹುಟ್ಟುಗುಣಗಳಾಗಿದ್ದವೆಂದೂ ವರ್ಣಿಸಿರುವರು.

ಹೀಗೆ ದಯಾಳುಗಳಾದ ಸದ್ಗ್ರಹಸ್ಥರ ಸಾನ್ನಿಧ್ಯದಿಂದ ಬೊಮ್ಮಿಗೇರಿಯು ವೈಭವದಿಂದ ನಿರಾಜಿಸಹತ್ತಿತು. ಊರ ಜನಸಂಖ್ಯೆಯು ಬೆಳೆಯಹತ್ತಿ ಎರಡು ಸಾವಿರಕ್ಕೆ ಮಿಕ್ಕಿತು. ಉತ್ತಮವಾದ ರಾಜಬೀದಿಗಳುಂಟಾದವು. ಪೇಟೆಯು ಬೆಳೆದು ದೊಡ್ಡ ವ್ಯಾಪಾರಸ್ಥಳವಾಯಿತು. ಊರನುಧ್ಯದಲ್ಲಿರುವ ಹನುಮಸಾಗರ ಪುಷ್ಕರಣಿಯೂ ಅನೇಕ ಸೋಪಾನಗಳಿಂದ ಅಲಂಕೃತವಾಯಿತು. ಊರಲ್ಲಿ ಅಲ್ಲಲ್ಲಿ ತೆಂಗಿನ ಮರಗಳು ಕಂಗೊಳಿಸಹತ್ತಿದವು. ಒಕ್ಕಲಿಗರ ಅಕ್ಕರಕ್ಕೆ ಪಾತ್ರವಾದ ಕಾಲುವೆಯುಂಟಾದ್ದರಿಂದ ದುರ್ಭಿಕ್ಷದ ಒರವು ತಪ್ಪಿ ಎಲ್ಲ ನೋಡಿದಲ್ಲಿ ನೆಲ್ಲ ತುಂಬಿದ ಕಣಜಗಳು ಕಾಣಹತ್ತಿದವು. ಎಲ್ಲ ಬಗೆಯ ವ್ಯಾಜ್ಯಗಳನ್ನು ಊರೊಳಗಿನ ಪ್ರಮುಖ ಪಂಚರು ನಿಷ್ಪಕ್ಷಪಾತದಿಂದ ಬಗೆಹರಿಸುತ್ತಿದ್ದರು. ಹೀಗಾದ್ದರಿಂದ ಅಲ್ಲಿರುವ ಜನರ ದ್ರವ್ಯದ ಅಪವ್ಯಯವಾಗದೆ ಬೊಮ್ಮಿಗೇರಿಯು ಭಾಗ್ಯಶಾಲಿಗಳ ಗ್ರಾಮವಾಯಿತು. ಜಾತಿಮತ್ಸರದ ಗಾಳಿಯು ಸಹ ಇರಲಿಲ್ಲ. ಉಂಡಾಡಿಗರ ತಂಡಗಳು ಮಾಯವಾಗಿ ಎಲ್ಲರೂ ಉದ್ಯೋಗಿಗಳಾದರು. ಅಲ್ಲಿ ಕಳ್ಳರ ಕಾಟವು ತಪ್ಪಿತು. ಸುಳ್ಳರ ಸುಳಿವು ಇಲ್ಲದಾಯಿತು. ಅಲಸ್ಯವು ಆಡಗಿತು. ಧರ್ಮಬುದ್ಧಿಯು ದೃಢವಾಯಿತು. ವಿದ್ಯೆಯು ಅಭಿವೃದ್ಧಿ ಹೊಂದಿತು. ನೀತಿನಿಷ್ಠೆಯು ಬೆಳೆಯಿತು. ಮೊದಲಿಗೆ ವೇಶ್ಯಾಂಗನೆಯರ ವಾಸಸ್ಥಳವಾಗಿ ಅನೀತಿಮಾರ್ಗದಲ್ಲಿದ್ದ ಬೊಮ್ಮಿಗೇರಿಯು ಒಕ್ಕಲಿಗರ ಸಹವಾಸದಿಂದ ಅಕ್ಕರತೆ ಪಡೆದಿದ್ದನ್ನು ನೋಡಿದರೆ “ಪ್ರಾಯೇಣಾಧಮ ಮಧ್ಯವೋತ್ತಮ ಗುಣಾಃ ಸಂಸರ್ಗತೋ ಜಾಯತೆ” ಎಂಬ ಭತ್ಯಹರಿಯ ಉಕ್ತಿಯು ನೆನಪಾಗದೆ ಇರದು.

ಬ್ರಹ್ಮಪುರಿ-ವರ್ಣನೆಯ ಸ್ವರ್ಗಾರೋಹಣಾಧ್ಯಾಯದಲ್ಲಿ ಗಂಗಾಧರ ದೀಕ್ಷಿತರು “ಕಲಿಪ್ರವೇಶವಾಯಿತೆಂದು ಕಲಿಮಹಾತ್ಮ್ಯವನ್ನು ವರ್ಣಿಸಿ, ಕಲಿಬಾಧೆಗೆ ಬೆದರಿ, ಪಾಂಡವರು ಸ್ವರ್ಗಾರೋಹಣ ಮಾಡಿದರೆಂದೂ ಹಾಗೂ ಇನ್ನು ಮುಂದೆ ಕಲಿಪ್ರಾಬಲ್ಯವಾಗುವದೆಂದೂ ಭವಿಷ್ಯವನ್ನು ಹೇಳಿ ತಮ್ಮ ಕಾವ್ಯವನ್ನು ಮುಗಿಸಿ ತಾವು ಕೈಲಾಸವಾಸಿಗಳಾದರು. ಸ್ತುತಃ ಕಲಿಪುರುಷನ ಮಾತಂತಿರಲಿ, ಕಲಿಯಂತಹ ಪುರುಷನೊಬ್ಬನ ಪ್ರವೇಶವು ಬೊಮ್ಮಿಗೇರಿಯಲ್ಲಿ ಹೇಗಾಯಿತೆಂಬುದೇ ಮುಂದಿನ ಪ್ರಕರಣದಲ್ಲಿಯ ಕಥೆಯಾಗಿದೆ.

ಕಲಿಪ್ರವೇಶ. . . .

ಆಪಾಧಮಾಸ. ಕೃಷ್ಣಪಕ್ಷ. ಮುಗಿಲ ತುಂಬ ಮೋಡ ಮುಸುಕಿದೆ. ಸೂರ್ಯನ ದರ್ಶನವು ಅಪರೂಪವಾಗಿದೆ. ಪಡುವಣದ ಮಂಜುಗಳಾಯಿ ಭರದಿಂದ ಬೀಸುತ್ತಲಿದೆ. ಚಿಟಿಚಿಟಿ ಮಳೆ ಹತ್ತಿದೆ. ತಾಸೆರಡು ತಾಸಿಗೊಮ್ಮೆ ದೊಡ್ಡ ಸೆಳಕೂ ಒರುತ್ತಲಿದೆ. ಊರೊಳಗಿನ ಮಾರ್ಗಗಳಲ್ಲೆಲ್ಲ ಕೆಸರಾಗಿ ಕಾಲಿಟ್ಟರೆ ಕುಸಿಬೀಳುವಂತಾಗಿದೆ. ಕಾಲುನೆಗಳೆಲ್ಲ ತುಂಬಿ ಹರಿಯುತ್ತಲಿವೆ. ಅಲ್ಲಲ್ಲಿ ಗುಂಡಿಗಳಲ್ಲಿ ನೀರು ತುಂಬಿ ನಿಂತಿವೆ. ಒಕ್ಕಲಿಗರಿಗೆ ಹೊಲದೊಳಗೆ ಯಾವ ಕೆಲಸವನ್ನೂ ಮಾಡಲು ಬರುವಂತಿಲ್ಲ. ಆದ್ದರಿಂದ ಅವರು ಕಮ್ಮಾರ ಸಾಲೆಯಲ್ಲಿ ಒಟ್ಟುಗೂಡಿ ಕಾಸಿಕೊಳ್ಳುತ್ತ ತಮ್ಮ ಕೆಲಸಕ್ಕೆ ಬೇಕಾದ ಕಬ್ಬಿಣದ ಸಾಮಾನುಗಳನ್ನು ಸೆಟ್ಟಗೆಮಾಡಿಸುವ ನೆವದಿಂದ, ಹರಟೆ ಕೊಚ್ಚುತ್ತ ಕುಳಿತಿರುತ್ತಾರೆ. ವ್ಯಾಪಾರಸ್ಥರು ವ್ಯಾಪಾರವಿಲ್ಲದ್ದಕ್ಕಾಗಿ ಅಲ್ಲಲ್ಲಿ ಒಟ್ಟುಗೂಡಿ ಹುಲಿಯ ಮನೆಯನ್ನು ಬರೆದು ಹರಳುಗಳನ್ನು ಸರಿಸುತ್ತ ಕುಳಿತಿರುತ್ತಾರೆ. ಬೊಮ್ಮಿಗೇರಿಯಲ್ಲಿರತಕ್ಕ ವತನದಾರರೂ, ಮೈದಿಕರೂ, ಉಂಡಾಡಿಗರೂ ದೇಸಾಯಿ ಶ್ರೀಪತರಾಯರ ಮನೆಗೆ ಹರಟೆಕೊಚ್ಚಲು ಹೊರಟಿದ್ದಾರೆ.

ದೇಸಾಯರ ಮನೆಯವರು ಅಂಕಣದ ಪಡಸಾಲೆಯ ತುಂಬ ದೊಡ್ಡ ಗುಡಾರವನ್ನು ಹಾಸಿ ಆದರ ಮೇಲೆ ಒಂದು ಪಗಡೆಯ ಮನೆಯಿದ್ದು ಜಮಖಾನೆಯನ್ನು ಹಾಸಿದ್ದಾರೆ. ಗೋಡೆಗೆ ಹೊಂದಿ ಮಧ್ಯದಲ್ಲಿ ಒಂದು ಉದ್ದನ್ನ ದೊಡ್ಡ ಲೋಡನ್ನೂ ಅಲ್ಲಲ್ಲಿ ಐದಾರು ಸಣ್ಣ ಸಣ್ಣ ಲೋಡುಗಳನ್ನೂ ಇಟ್ಟಿದ್ದಾರೆ. ಜಮಖಾನೆಯ ಮಧ್ಯದಲ್ಲಿ ಎಲೆ, ಆಡಿಕೆ, ತಂಬಾಕು ತುಂಬಿದ ತಟ್ಟೆಯು ಆತಿಥಿಗಳ ಮಾರ್ಗಪ್ರತಿಕ್ಷೆ ಮಾಡುತ್ತ ಗಂಭೀರವಾಗಿ ಕುಳಿತಿದೆ. ಪಡಸಾಲೆಯ ಒಂದು ಮೂಲೆಯಲ್ಲಿ ಅಗ್ನಿಷ್ಟಿಗೆಯು “ಹಿಂದಕ್ಕಿದ್ದ ದೇಸಾಯರ ತೇಜವು ಈಗ ಕುಗ್ಗಿ ನನ್ನಿಂದಲೇ ಅವರ ಬೆಳಕೆ”ಂದು ಅಹಂಭಾವದಿಂದ ಅಣಕಿಸುವಂತೆ ಅಸ್ತವ್ಯಸ್ತವಾಗಿ ಉರಿಯುತ್ತಲಿದೆ. ಹೊರಗಿನಿಂದ

ಒಬ್ಬೊಬ್ಬರೇ ಬಂದು ಕಾತಿಯ ಚಾಸೆಯಿಂದ ಕಾಲೊರಿಸಿಕೊಂಡು ಆಗಿ ಸ್ವಿಗಿಯ ಮುಂದೆ ಕೂತು ಕೈಕಾಲುಗಳನ್ನು ಕಾಸಿಕೊಂಡು ತಮತಮಗೆ ಉಚಿತವಾದ ಸ್ಥಳಗಳಲ್ಲಿ ಕೂತುಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರು ಜೋಡುಪದರಿಸ ಧೋತರವನ್ನೂ ಕೆಲವರು ಶಾಲು ಕಂಬಳಿಗಳನ್ನೂ ಹೊದ್ದು ಕೊಂಡು, ಚಳಿಗೆ ಹೆದರಿ ಮುದ್ದೆಯಾಗಿ ಕುಳಿತಿದ್ದಾರೆ. ಕೆಲವರು ತಂಬಾಕು ತಿಂದರೆ ಚಳಿಯು ಬಿಟ್ಟುಹೋಗಬಹುದೆಂದು ಎಲೆ, ಅಡಿಕೆ, ತಂಬಾಕು ಹಾಕಿಟ್ಟು ತಟ್ಟಿಯ ಸುತ್ತಲೂ ಒಟ್ಟುಗೂಡಿ ಎಲೆಯಡಕೆಗಳನ್ನು ಮೆಲುಕಾಡಿಸಿ ತಂಬಾಕು ತಿಂದು ಗಲ್ಲವನ್ನು ಬಿಚ್ಚಿಕೊಂಡು ಕುಳಿತಿದ್ದಾರೆ. ಅಲ್ಲಿಯೆ ಲೋಡಿಗೆ ಕುಳಿತ ಕೆಲವು ಪ್ರತಿಷ್ಠಿತರು ನಶ್ಯದ ಡಬ್ಬಿಯ ಮೇಲೆ ಜಿರಳು ಚಪ್ಪರಿಸಿ ವುಡಿಯನ್ನು ಎರಿಸುವ ಸಂಭ್ರಮದಲ್ಲಿದ್ದಾರೆ. ಅಷ್ಟರಲ್ಲಿ ದೇಶಪಾಂಡೆ ಗಿರಿಧರರಾಯರು ಹೊರಗಿನಿಂದ ಬಂದು ಕಾತಿಯ ಚಾಸಿಗೆ ಕಾಲೊರಿಸಿ ಆಗಿ ಸ್ವಿಗಿಗೆ ಕಾಸಿ ಮಧ್ಯದಲ್ಲಿ ಬರಿದಾಗಿದ್ದ ಉದ್ದನ್ನು ದೊಡ ಲೋಡಿಗೆ ಬಂದು ಕುಳಿತರು. ಆಗ ದೇಸಾಯಿ ಶ್ರೀಪತಿರಾಯರು “ಯಾಕೊ ದೇಶಪಾಂಡೇರ ಸ್ವಾರಿ ತಡಾ ಆಗಿ ಬಂತಲ್ಲ?” ಎಂದರು.

ಆಗ ಗಿರಿಧರರಾಯರು “ಎನ ಹೇಳಬೇಕಿ ದೇಸಾಯರ! ಓಣ್ಯಾಗೆಲ್ಲ ಕೆಸರಾಗಿ ಕಾಲಿಡೊ ಹಾಂಗಿಲ್ಲ. ಮೊನ್ನೆ ಮಂಗಳವಾರ ಸಂತೀ ದಿವಸಂತೂ, ಸಂತೀ ಮಂದಿಯ ಗೋಳು, ಹೇಳಲಾಸಲ್ಲ! ಘಟ್ಟದಾಗಿನ ಮೊಳಕಾಲಮುರಿ ಸೊಂಟಮುರಿ ಇಲ್ಲೇ ಬಂದಿದ್ದವು. ಊರಾಗಿನ ರಸ್ತೆ ನೆಟ್ಟಗ ಮಾಡಿಸ ಬೇಕೆವಾ. ಗೌಡರನಕಾ ಇದರ ಮ್ಯಾಲ ಕಾಳಜೀನ ತಗೊಂಬೂದಿಲ್ಲ” ಎಂದು ಉತ್ತರ ಕೊಟ್ಟರು.

ಪ್ರಸಂಗವು ತಮ್ಮ ಮೇಲೆ ಬಂದಿತೆಂದು ತಿಳಿದು ಬಸನಗೌಡರು “ಯಾಕ ಕಾಳಜೀ ತಗೊಂಬೂದಿಲ್ಲ? ನಿನ್ನೆ ಊರಾಗೆಲ್ಲಾ ಡಂಗರಾ ಹೊಡ ಸೇವಿ. ಸ್ವಲ್ಪ ಮಳೆ ಹೊರಪಾದಗಳಿಗೆ ಎಲ್ಲಾ ಓಣಿಗೂ ಕಾಲವಿ ತಗಿಸಿ ಕಲ್ಲು, ಗೊರಚು ಹಾಕಸತೇವಿ ಅಂತ” ಎಂದು ಆತ್ಮಸಂರಕ್ಷಣೆಗಾಗಿ ಪ್ರಯತ್ನಿಸಿದರು. ತಿಪ್ಪಾಶಾಸ್ತ್ರಗಳು ತಂಬಾಕವನ್ನು ಗುಳಿ ಬಾಯಾಡಿಸುತ್ತ ಗೌಡರ ಮೇಲೆ ದೌಡು ಮಾಡಿದರು. “ಹೊ! ಗೌಡ್ರ ಹಾದಲಿ, ಮಾಡಸ್ತಾರ, ಊರವರ ವ್ಯವಸ್ಥಾ ಮಾಡಸ್ತಾರ! ಇವರು ರಸ್ತೆ ನೆಟ್ಟಗ

ಮಾಡಸೋದ್ರಾಗ ಎಷ್ಟು ಮಂದಿ ಉನಾಗತಾರೋ, ಎಷ್ಟು ಕೊಡಾ ಮುದ್ದಿ ಆಗತಾವೋ! ಒಂದೆರಡು ಪಂಚನಾಮಾ ಆಗಬೇಕ್ರೀ; ಅಂದರ ರಸ್ತೆ ನೆಟ್ಟಗ ಆಗತದ”. ಆಗ ಗಂಭೀರರಾಗಿ ಕುಳಿತ ಆಣ್ಣಾದೀಕ್ಷಿತರು “ಶಾಸ್ತ್ರಗಳಿಗೆ ಹಾದೀ ಅನುಭವ ಚಲೋ ಬಂಝಾಂಗ ಕಾಣಸ್ತದ” ಎಂದು ವ್ಯಂಗ್ಯವಾಗಿ ಹೇಳಿದರು. ತಿಪ್ಪಾಶಾಸ್ತ್ರಗಳು “ದೀಕ್ಷಿತರ! ನೀವು ಹೊಂಡದ ಹಾದಿ ನೋಡದ್ದಂಗ ಕಾಣಸೂದಿಲ್ಲ. ಇವತ್ತ ಬಂದಿತ್ತಿ, ನಮಗ ಪಾಳಿ, ಪಾಣೀಗಟ್ಟೀ ಮಾಮಲೇತಿ ಮಾಡೋದು” ಎಂದು ವಿಸ್ತರಿಸಿದರು. ಕಲ್ಲಂಭಟ್ಟರು “ನಿಮ್ಮ ಪಾಳಿ ಯಾಕ ಬಂದಿತ್ತೀ? ಮತ್ತು ನಿಮ್ಮ ನೀಯೊಳಗ.....” ಎಂದು ಬಾಯಿ ಹಾಕುವಷ್ಟರಲ್ಲಿ ತಿಪ್ಪಾಶಾಸ್ತ್ರಗಳು “ಮುಟ್ಟು ಇಲ್ಲ, ಗಿಟ್ಟು ಇಲ್ಲ. ನಿಸ್ತೆ ನಮ್ಮ ಮನಿಯವರು ಹೊಂಡಕ್ಕೆ ಮಡಿ ನೀರಿಗೆ ಹೋದಾಗ ಕಾಲಜಾರಿ ಸೊಂಟಾ ಮುರಕೊಂಡು ಮುರಿಗೀಕಾವಿಗೆ ಮೂಲಾಗಿ ಮೂಲೀ ಹಿಡಿದು ಬಿದ್ದಾರ! ಮ್ಯಾಲ ಅವೊಹಿಷ್ಟ ಬುಡದಾಗ ಸರ್ವಾರಿಷ್ಟ. ಪಾಪ! ಹೆಣ್ಣು ಮಕ್ಕಳ ಗೋಳು ಹೇಳಲಾಸಲ್ಲ!” ಎಂದು ತಮ್ಮ ಸ್ಥಿತಿಯನ್ನು ವಿಶದ ಪಡಿಸಿದರು.

ಆಷ್ಟರಲ್ಲಿ ಬಗಲಕಸಿಯ ಆಂಗಿಯನ್ನು ಹಾಕಿ ತಲೆಯ ಮೇಲಿನ ಮುಂಡಾಸದ ಮೇಲೆ ಧೋತರ ಹಾಕಿ ಕಟ್ಟಿದ ಕಂಬಳಿಯ ಕುಂಚಿಯನ್ನು ಹೊದ್ದು ಕೊಂಡು ಹದಿಮೂರು ಹದಿನಾಲ್ಕು ವರ್ಷದ ಗಿಡ್ಡ ಹುಡುಗನೊಡನೆ ಸಲವತ್ತೈದು ವರ್ಷದ ಒಂದು ವ್ಯಕ್ತಿಯು ಶ್ರೀಪತಿರಾಯರ ಮನೆಯ ತಲೆಬಾಗಿಲಿಗೆ ಬಂದಿತು. ಕೂಡಲೆ ಶ್ರೀಪತಿರಾಯರು ಎದ್ದು ಮುಂದಕ್ಕೆ ಹೋಗಿ ‘ಬ್ರಿ ಗೋಪಾಳರಾಯರ! ಎಂಥಾ ಮಳ್ಳಾಗ ಬಂದಿರಿ!’ ಎಂದು ಸಾನಂ ದಾಶ್ಚರ್ಯದಿಂದ ಅತಿಥಿಗಳನ್ನು ಆದರಿಸಿದರು. ದಣಿದ ನಗೆ ನಗುತ್ತ ಗೋಪಾಳರಾಯರು ಒಳಗೆ ಬಂದು ಕಂಬಳಿಯನ್ನು ಜಾಡಿಸಿದರು. ಶ್ರೀಪತಿ ರಾಯರಲ್ಲಿ ಕಲಿಯಲಿಕ್ಕಿದ್ದ ಹನುಮಂತನೆಂಬ ಹುಡುಗನು ತಂದಿಟ್ಟ ನೀರಿ ನಿಂದ ಕೈಕಾಲು ತೊಳೆದುಕೊಂಡು ಅವರು ಬರುತ್ತಿರಲು ದೇಶಪಾಂಡೆ ಗಿರಿ ಧರರಾಯರು ಎದ್ದು ಬಂದು ಗೋಪಾಳರಾಯರ ಕೈಹಿಡಿದು ಕರೆದುಕೊಂಡು ಹೋಗಿ ತಾವು ಕುಳಿತ ಉದ್ದನ್ನ ಲೋಡಿಗೆ ಕುಳ್ಳಿರಿಸಿದರು. ಶ್ರೀಪತಿರಾಯರು ಒಳಗೆ ಹೋಗಿ ಒಂದು ಶಾಲು ತೆಗೆದುಕೊಂಡು ಬಂದು ಗೋಪಾಳ

ರಾಯರಿಗೆ ಹೊಚ್ಚ ದರು. ಗೋಪಾಳರಾಯರ ಸಂಗಡ ಬಂದ ಹುಡುಗನು ಅಗ್ಗಿಷ್ಟಿಗೆಯ ಮುಂದೆ ಕಾಸಿಕೊಳ್ಳುತ್ತ ಕುಳಿತನು. ಕುಶಲ ಪ್ರಶ್ನೆಗಳಾದ ನಂತರ ಮಾತು ಮುಗಿಯುವ ಲಕ್ಷಣ ಕಂಡಿತು. ಆಗ ಅಗ್ಗಿಷ್ಟಿಗೆಯ ಮುಂದೆ ಕಾಸುತ್ತ ಕುಳಿತ ಕಲ್ಲಂಭಟ್ಟರು 'ದೇಸಾಯರ! ಇಂಥ ಮಳೀಬಳಗ ಬಂದು ಅಣ್ಣ ಬ್ಯಾರೆ ತಂದೀರಲ್ಲ, ಆಣ್ಣ!' ಎಂದು ತಮ್ಮ ಹತ್ತಿರ ಕುಳಿತ ಹುಡುಗನ ಬೆನ್ನು ಚಪ್ಪರಿಸಿ 'ಹುಡುಗ ಬಹಳ ಗಟ್ಟಿ ಕಾಣಸ್ತಾನ. ನಿಮ್ಮ ವುತ್ರ ಏನ ಇವಾ?' ಎಂದರು. ಆಗ ಗೋಪಾಳರಾಯರು ಹೌದೆಂದು ಗೋಣು ಅಲ್ಲಾಡಿಸಿದರು. ಅಷ್ಟರಲ್ಲಿ ಶಾಲು ಹೊದ್ದುಕೊಂಡು ಲೋಡಿಗೆ ಆತು ಕುಳಿತ ಅಣ್ಣಾದೀಕ್ಷಿತರು ಹುಡುಗನ ಹತ್ತಿರ ಬಂದು ಬೆನ್ನು ಚಪ್ಪರಿಸಿ, 'ತಮ್ಮಾ, ನಿನ್ನ ಹೇಸರೇನು?' ಎಂದರು. ಆಗ ಹುಡುಗನು 'ಒಡಕ್ಕಾನ್ರೀ' ಎಂದು ತಟ್ಟನೆ ಉತ್ತರಕೊಟ್ಟನು. ಅಣ್ಣಾದೀಕ್ಷಿತರೆಂದರು 'ಹಾಂ! ಹುಡುಗ ಹುಷಾರ ಕಾಣಸ್ತಾನ, ಕಲ್ಲಂಭಟ್ಟರ! ಹ್ಯಾಂಗ ತಟ್ಟನ ಉತ್ರಾಕೊಟ್ಟ ನೋಡ್ರಿ! ದೇಸಾಯರ ಮಗ, ಕೇಳೋದದವನ? ಹುಲೀ ಹೊಟ್ಟೀಲೆ ಇಲೀ ಹುಟ್ಟೋದುಂಟನ?' 'ಮೂರ್ತೀ ನೋಡಿದರನ ಕಾಣಸ್ತದಲ್ಲ: 'ಕ್ವಚಿದ್ ವಾಮನೋ ಮಂದಬುದ್ಧಿಃ' ಎಂದು ತಮ್ಮ ಸಂಸ್ಕೃತ ವಾಂಡಿತ್ಯವನ್ನು ಮೆರೆಸಿ ತಿವ್ವಾಶಾಸ್ತ್ರಿಗಳು ನಕ್ಕರು.

ಅಣ್ಣಾದೀಕ್ಷಿತರು 'ಅಲ್ಲ, ದೇಸಾಯರ! ಬಾಕೀದೆಲ್ಲ ನೆಟ್ಟಗದ. ಆದರ ಇಂಥಾ ಹುಡುಗನಿಗೆ ಎಂಥಾ ಕೆಟ್ಟ ಹೆಸರಿಟ್ಟೀರಲ್ಲ? ಹಳ್ಳಿ ಊರಾಗಿನ ಬ್ಯಾಡರ ಹೆಸರಿದು.' ಎಂದು ಇನ್ನೊಂದು ಕೂಟಪ್ರಶ್ನೆಯೆತ್ತಿದರು. ಅದಕ್ಕೆ ಗೋಪಾಳರಾಯರು 'ಒಡಕ್ಕಾ ಅಂತ ನಾವೇನು ಹೆಸರಿಟ್ಟೆಲ್ಲ. ಇವಗ ಶ್ರೀವಲ್ಲಭ ಅಂತ ತೊಟ್ಟಿಲದಾಗ ಇಟ್ಟ ಹೆಸರು. ಮುಂದ ಮನೀಮಂದಿ ಅಚ್ಚಾಕ್ಕೆ 'ವಲ್ಯಾ ವಲ್ಯಾ' ಅಂತ ಕರೀಲಿಕ್ಕೆ ಹತ್ತಿದರು. ಹಳ್ಳೀಊರ ಕೆಲಸ. ಹೆಸರು ಸ್ವಲ್ಪ ಗಡಚ ಆತು. ಅದಕ ಊರಾಗಿನ ಮಂದಿ 'ವಲ್ಯಾ' ಅಂಬೋದು ಬಿಟ್ಟು 'ಒಡಕ್ಕಾ' ಅಂದರು. ನಾಕು ಮಂದಿ ಅಂದದ್ದೀ ಹೆಸರಲ್ಲನ?' ಎಂದು ತಮ್ಮ ಪಕ್ಷವನ್ನು ಸಮರ್ಥಿಸಲು ಪ್ರಯತ್ನಿಸಿದಾಗ ತಿವ್ವಾಶಾಸ್ತ್ರಿಗಳು 'ದೇಸಾಯರ! ಅದನ್ನ ಯಾಕ ಇಷ್ಟು ಸಿದ್ಧಮಾಡಲಿಕ್ಕೆ ಹೋಗತೀರಿ! ಒಡಕ್ಕಾ ಅಂದರ ಏನು ತವ್ವಾತು? ನನ್ನ ಹೆಸರಿಲ್ಲ ತಿವ್ವಾ

ಅಂತ? ಅದಕ್ಕೇನು! ಹಿರೇರು ಇಟ್ಟ ಹೆಸರು. ಅದಲ್ಲದ ಇದು ನಮ್ಮ ಸಂಸ್ಕೃತ ಕೋಶದಾಗ ಆದರೇ 'ವಾನುನೋ ಗಿಡೋ ಮುರುಡೋ ಒಡಕಸ್ತಕಟಃ ಕಿರೀಕಿಟೀ' ಎಂದು ತಮ್ಮ ಹಂಡಬಂಡ ಕೋಶವನ್ನು ಅಂದು ನಕ್ಕುಬಿಟ್ಟರು.

ಕಲ್ಲಂಭಟ್ಟರು 'ಹಳ್ಳೀ ರೈತರೇನು ಮಡ್ಡರಲ್ಲ! ಭರತರಾಜನ ಕೊರಳಾಗ ಘಂಟೀ ಕಟ್ಟಿಸಿದವರು. ಅವರು ಇಟ್ಟ ಹೆಸರಿನಾಗ ಎನಾದರೂ ವಿಶೇಷ ಇದ್ದೇ ಇರತದ' ಎಂದು ಕಲ್ಲಂಭಟ್ಟರು ಮಾತನ್ನು ಮುಂದೆ ಸಾಗಿಸಿದರು. 'ಅದೂ ಖರೇ ಅದ. ಈ ಹುಡುಗ ಹುಟ್ಟಿದಾಗ ಮಳೆ ಹೆಚ್ಚಾಗಿ ನಮ್ಮೂರ ದೊಡ್ಡಕೆರಿಯ ಒಂಡಿ ಒಡೆದುಹೋತುತ! ಕಾಕತಾಲಿನಾಯ! ರೈತರಿಗೇನು? ಅಷ್ಟು ಸಾಕು. ಈ ನೆವದಿಂದ ಹುಡುಗ್ಗೆ ಹೀಂಗ ಹೆಸರಿಟ್ಟರು.' ಎಂದು ದೇಸಾಯರು ನಿರ್ವಾಹವಿಲ್ಲದೆ ಒಪ್ಪಿಕೊಂಡರು. 'ಎನೋ, ಎಂತೋ, ಯಾರಿಗೆ ಗೊತ್ತು?' ಎಂದು ಶಾಸ್ತ್ರಿಗಳು ತಮ್ಮ ಆಶೆಯನ್ನು ವ್ಯಕ್ತಪಡಿಸಿದರು.

ಮಾತು ಮಿತಿವಿೂರಿ ಬೆಳೆಯಿತೆಂದು ಬಸನಗೌಡರು ತಂಚಾಕವನ್ನು ಉಗುಳುವ ನೆವದಿಂದ ಹೊರಗೆ ಹೋಗಿ ಬಂದು: 'ಹೊತ್ತಾಯಿತು, ದೇಸಾಯರೆ! ಆರು ತಾಸಾಯಿತು! ಹೊರಗ ತೊರವಟೆಗನ ಎಲಿ ಸಮ ಆಗಿ ಬಿಟ್ಟವ ನೋಡಿರಿ! ಜಳಕದ ಹೊತ್ತಾತು!' ಎಂದು ಎಲ್ಲರನ್ನು ಎಚ್ಚಿಸಿದರು. ಆಗ ದೇಸಾಯರ ಮನೆಯಲ್ಲಿ ಕೂಡಿದ ಉಂಡಾಡಿಗರ ತಂಡವು ಹೊರ ಬಿದ್ದಿತು. 'ನಮ್ಮ ಹಿರೇರು ಬ್ರಹ್ಮಪುರಿ-ವರ್ಣನದಲ್ಲಿ ಬಣ್ಣಿಸಿದ ಕಲಿಪ್ರವೇಶ ಇವತ್ತಿನ ದುರ್ಧಿವಸದಾಗ ಆದ್ದುಂಗೆ ಕಾಣತದ, ಕಲ್ಲಂಭಟ್ಟರ!' ಎಂದು ದೀಕ್ಷಿತರು ದನಿ ತೆಗೆದರು.

'ಕಲಿಪ್ರವೇಶ ಆಗದೆ ಇದ್ದರು ಒಡಿಕಾಣನ ಪ್ರವೇಶ ಆಗೇದ ನಡಿರಿ!' ಎಂದು ಕಲ್ಲಂಭಟ್ಟರು ಎಲ್ಲರನ್ನು ನಗಿಸಿ ಮುಂದೆ ಸಾಗಿದರು.



ಮಂದಿಯೆ ಮಕ್ಕಳು.....

ಗೋಪಾಳರಾಯರು ಸ್ನಾನಮಾಡಿ ಮಡಿಯನ್ನು ಉಟ್ಟುಕೊಂಡು, ಮಗನನ್ನು ತಮ್ಮ ಹತ್ತಿರ ಹಾಕಿದ ಮಣೆಯ ಮೇಲೆ ಕುಳ್ಳಿರಿಸಿಕೊಂಡು ತಮ್ಮ ಅನುಷ್ಠಾನವನ್ನು ಮಾಡಹತ್ತಿದರು. ಒಡಕನೂ ತಂದೆಯ ಹತ್ತಿರ ಕುಳಿತು ಆಚಮನ ಮಾಡಿ ಆಪೋಹಿಷ್ಠಾ ಮಂತ್ರವನ್ನು ಆರ್ಘ್ಯದಿಂದ ಅನ್ನಹತ್ತಿದನು. ಅಷ್ಟರಲ್ಲಿ ಗೋಪಾಳರಾಯರು ಸಂಧ್ಯಾವಂದನೆ ಬ್ರಹ್ಮಯಜ್ಞಗಳನ್ನು ಮಾಡಿ ಹತ್ತು ಶ್ಲೋಕ ಗುರುಚರಿತ್ರೆಯ ನಾರಾಯಣನನ್ನು ಮಾಡಿ ತಮ್ಮ ಅನುಷ್ಠಾನವನ್ನು ಮುಗಿಸಿದರು. ಆ ವೇಳೆಗೆ ಶ್ರೀಪತಿರಾಯರ ಆಶ್ರಿತನು ಎಲೆ ಹಾಕಿ ಗಂಧಾಕ್ಷತೆಯ ತಟ್ಟಿಯನ್ನಿಟ್ಟು ತೀರ್ಥವನ್ನು ಕೊಟ್ಟನು.

ಶ್ರೀಪತಿರಾಯರ ಮನೆಯಲ್ಲಿ ಅವರ ಹೆಂಡತಿಯೇ ಅಡಿಗೆ ಮಾಡುತ್ತಿದ್ದಳು. ಅವರಿಗೆ ಮಕ್ಕಳಿದ್ದಿಲ್ಲ. ದೇವರ ಪೂಜೆಗೆ ದಿನಂಪ್ರತಿ ಆಶ್ರಿತ ಬ್ರಾಹ್ಮಣನು ಬಂದು ಪೂಜೆ ಮಾಡಿ ದೇಸಾಯರಲ್ಲಿಯೇ ಊಟ ಮಾಡುತ್ತಿದ್ದನು. ಹನುಮಂತನು ಎದ್ದೆ ಕಲಿಯಲಿಕ್ಕೆ ಬೊಮ್ಮಿಗೇರಿಗೆ ಬಂದ ಬಡ ಹುಡುಗ. ದೇಸಾಯರ ಮನೆಯಲ್ಲಿ ಊಟಮಾಡಿ ಅವರ ಕೈಕೆಳಗಿನ ಕೆಲಸ ಮಾಡಿಕೊಂಡಿದ್ದವನು. ಮನೆಯಲ್ಲಿ ಮೂರು ನಾಲ್ಕು ಜನರಿದ್ದರೂ ಬರುವ ಜನರಿಗೆ ದೇಸಾಯರಲ್ಲಿ ಊಟಕ್ಕೆ ಮುಕ್ತವ್ವಾರವಿದ್ದು ದರಿಂದ ದಿನಾಲು ಒಬ್ಬಿಬ್ಬರು ಅತಿಥಿಗಳು ದೇಸಾಯರ ಮನೆಗೆ ಬಂದೇ ಬರುತ್ತಿದ್ದರು. ಹೀಗಿದ್ದುದರಿಂದ ಏಳು ಎಂಟು ಜನರು ಊಟ ಮಾಡುವಷ್ಟು ಅಡಿಗೆಯು ದೇಸಾಯರ ಮನೆಯಲ್ಲಿ ಮಧ್ಯಾಹ್ನಕ್ಕೆ ಸಿದ್ಧವಿರುತ್ತಿತ್ತು.

ಎಲ್ಲರೂ ಊಟಕ್ಕೆ ಕುಳಿತರು. ಸ್ವಲ್ಪ ಹೊತ್ತಾದ ಮೇಲೆ ಊಟವು ಹೆಚ್ಚಾಯಿತೆಂದು ಗೋಪಾಳರಾಯರು ಹೊಟ್ಟೆಯ ಮೇಲೆ ಕೈಯಾಡಿಸಿದಾಗ ಶ್ರೀಪತಿರಾಯರು “ಅದ್ದೆಂಗ ಆದೀತು! ಹುಣಸೀಹಣ್ಣು ಮುನ್ನಾದ್ಯ ಹುಳೇ ಕಡಿಮೆ ಆದೀತು? ಏನ ಮಾಡಿದರೂ ನಿಮ್ಮ ಶಕ್ತಿ ನಮಗೆ ಬರೋಣಿಲ್ಲ” ಎಂದು ಅವರನ್ನು ಗೌರವಿಸಿದರು. ಮುಂದೆ ಸಹಜವಾಗಿ ಉಳಿದ

ಮಾತಿಗೆ ಪ್ರಾರಂಭವಾಯಿತು. ಸಾವಕಾಶವಾಗಿ ಗೋಪಾಳರಾಯರು ತಾವು ಬಂದ ಕಾರಣವನ್ನು ಹೇಳಿದರು. ಅವರ ಮಗನು ಹಳ್ಳಿಯಲ್ಲಿ ಬೆಳೆದು ಉಡಾಳನಾಗಿದ್ದ. ಬೋಮ್ಮಿಗೇರಿಯ ದೊಡ್ಡ ಸಾಲೆಗೆ ಹೋಗಿ ಶ್ರೀಪತಿ ರಾಯರ ಶಿಸ್ತಿನಲ್ಲಿ ಬೆಳೆದರೆ ಅವನು ಸುಧಾರಿಸಬಹುದಲ್ಲ?

ಆಗ ಶ್ರೀಪತಿರಾಯರ ಮನಸ್ಸಿನಲ್ಲಿ ವಿಲಕ್ಷಣ ಸಂಕಟವಾಯಿತು. ಸಾಲೆಗೆ ಹೋಗುವ ಮಗನೊಬ್ಬನು ತಮಗೆ ಇದ್ದಿದ್ದರೆ.....? ಆದರೆ ಅವರ ಸಂಸಾರದಲ್ಲಿ ಉದಾಸೀನತೆಯು ತುಂಬಿಹೋಗಿತ್ತು. ಸಜ್ಜನರಾದುದ ರಿಂದ ಅವರು ತಮ್ಮ ದುಃಖವನ್ನೆಲ್ಲ ನುಂಗಿಕೊಂಡು “ನಮ್ಮ ಸ್ಥಿತಿ ನಿಮಗ ಗೊತ್ತಾದ ದೇಸಾಯರ! ಮಕ್ಕಳಿಲ್ಲದವರಿಗೆ ಇದ್ದವರ ಮಕ್ಕಳೇ ಮಕ್ಕಳು. ನಿಮ್ಮ ಹುಡುಗ ನಮ್ಮ ಮನೆಯಲ್ಲಿ ಅವಶ್ಯವಾಗಿ ಇರಲಿ” ಎಂದು ಹೇಳಿ ದರು. ಇದನ್ನು ಕೇಳುವಾಗ ಅವರ ಹೆಂಡತಿ ಚಂದ್ರಾಬಾಯರ ಕಣ್ಣಲ್ಲಿ ನೀರು ಬಂದವು. ಅಡಿಗೆಯೊಲೆಯ ಕಡೆಗೆ ಮೋರೆಮಾಡಿ ಕಣ್ಣೊರೆಸಿ ಕೊಂಡರು.

ಗೋಪಾಳರಾಯರೇನು ಮಾಡಬಲ್ಲರು? “ನಿಮಗೇನು, ಐವತ್ತರ ಮೇಲೆ ವಯಸ್ಸಾಗಿದೆ, ರಾಯರೆ! ಮಂದಿ ಮಕ್ಕಳ ಮೇಲೆ ನಿಮ್ಮಿಬ್ಬರ ಪ್ರೀತಿಯಿರಲಿ. ದೇವರು ದೊಡ್ಡವನಿದ್ದಾನೆ” ಎಂದು ದೊಡ್ಡ ಮನಸ್ಸಿನ ಮಾತಾಡಿದರು. ಊಟವಾದ ಮೇಲೆ ಎಲ್ಲರೂ ಕೈತೊಳೆದುಕೊಂಡು ಪಡಸಾಲೆಗೆ ಬಂದರು. ಅಲ್ಲ ತಾಂಬೂಲ ತಟ್ಟಿಯು ಸಿದ್ಧವಾಗಿತ್ತು. ಶ್ರೀಪತಿ ರಾಯರು ಗೋಪಾಳರಾಯರಿಗೂ ಭಟ್ಟರಿಗೂ ತಾಂಬೂಲ ಕೊಟ್ಟರು. ಎಲ್ಲರೂ ತಾಂಬೂಲ ಹಾಕಿಕೊಳ್ಳುತ್ತ ಕೂಡುವಷ್ಟರಲ್ಲಿ, ಊರೊಳಗಿನ ಉಂಡಾಡಿಗರ ಮಂಡಳವು ಊಟ ತೀರಿಸಿಕೊಂಡು ಶ್ರೀಪತಿರಾಯರ ಮನೆಗೆ ಬರಹತ್ತಿತು. ಅಲ್ಪಾವಧಿಯಲ್ಲಿ ಮತ್ತೆ ದೇಸಾಯರ ಪರಿವಾರವೆಲ್ಲ ಕೂಡಿತು. ಬಂದವರು ತಾಂಬೂಲವನ್ನು ತಿಂದು ತಟ್ಟಿಯನ್ನು ಬರಿದುಮಾಡಿದರು. ಆಗ. ಕಲ್ಲಂಭಟ್ಟರು ಅಲ್ಲಿಯೇ ಬೋದಿನ ಮೇಲಿಟ್ಟ ಇಸ್ಪೇಟಿನ ಮೊಟ್ಟಣವನ್ನು ತೆಗೆದು ಅವುಗಳನ್ನು ‘ಟಿವಾಯಿಸ’ ಹತ್ತಿದರು. ಕೂಡಲೆ ಹನ್ನೆರಡು ಜನರು ಮಂಡಲಾಕಾರವಾಗಿ ನೆರೆದರು.

ಆಗ ಶ್ರೀಪತಿರಾಯರು “ಕಲ್ಲಂಭಟ್ಟರ! ಶಾಸ್ತ್ರಗಳೂ ದೀಕ್ಷಿತರೂ

ಬಂದಾರ. ತ್ರಿಸುಪರ್ಣ ಪಠಣ ಆಗಬೇಕಿನ್ನು” ಎಂದು ನಕ್ಕರು. ಅದಕ್ಕೆ ಕಲ್ಲಂಭಟ್ಟರು ಮೋರೆ ಮುದುಡಿಸಿ “ ತ್ರಿಸುಪರ್ಣದ ಮಂದಿ ಯಾರೂ ಇಲ್ಲ ಇಲ್ಲ. ಆ ಟೋಳಿ ಬ್ಯಾರಿ ಆದ ರಾಯರ! ಇಲ್ಲಿ ಹೊತ್ತು ಹೋಗಲಿಕ್ಕೆ ಪೆಟ್ಟಿನ ಆಟ ಆಡೋ ಮಂದಿ ಕೂಡತದ” ಎಲೆಗಳನ್ನು ಚಪ್ಪರಿಸಿ ಒದ್ದೊಬ್ಬರಿಗೆ ಮೂರು ಮೂರು ಎಲೆಗಳನ್ನು ಒಗೆಯಹತ್ತಿದರು.

ದಣೆದು ಬಂದಿದ್ದ ದೇಸಾಯರು ಒಳಗಿನ ಕೋಣೆಯಲ್ಲಿ ಸುಖಸಿದ್ದೆ ಗೆಂದು ‘ ವಾಮಕುಕ್ಷಿ ’ ಯಾದರು ನಿದ್ರಾಭಿಲಾಷೆಯಾಗಿ ಒಡಕಪ್ಪನು ಸಹ ಅವರನ್ನು ಹಿಂಬಾಲಿಸಿದನು. ಗೋಪಾಳರಾಯರು ನಿದ್ದೆತಿಳಿದೇಳು ವಷ್ಟರಲ್ಲಿ ಶ್ರೀಪತಿರಾಯರ ಮಾವಂದಿರಾದ ವಿರೂಪಾಕ್ಷ ಜೊಯಿಸರು ಬಂದು ಪಡಸಾಲೆಯಲ್ಲಿ ಕುಳಿತಿದ್ದರು ಮತ್ತೆ ರಾಯರು ಅವರ ಮುಂದೆ ಒಡಕಪ್ಪನ ವುರಾಣವನ್ನು ಬಿಚ್ಚಿದರು. ‘ ಅವನು ಹಳ್ಳಿಯಲ್ಲಿಯ ಅಯ್ಯ ನವರ ಶಾಲೆಯಲ್ಲಿ ಮೂರು ಇಯತ್ತೆಗಳನ್ನು ಕಲಿತಿದ್ದ; ಅಲ್ಲಿ ಹೆಚ್ಚಿಗೆ ಕಲಿ ಯಲು ಅನುಕೂಲವಿಲ್ಲದ್ದರಿಂದ ಬೊಮ್ಮಿಗೇರಿಯಲ್ಲಿ ಬಂದು ದೇಸಾಯರ ಮನೆಯಲ್ಲಿ ಅವನು ಇರಬೇಕೆಂದು ನಮ್ಮ ಅಭಿಪ್ರಾಯವಿದೆ; ಎಂದರು. ವಿರೂಪಾಕ್ಷ ಜೊಯಿಸರು ಇದನ್ನು ಕೇಳಿ, ಶ್ರೀಪತಿರಾಯರ ಮನೆಯಲ್ಲಿ ಒಂದು ‘ ಸ್ವಾರಿ ’ ಹೆಚ್ಚಾಯಿತೆಂದು ಸಂಕೋಚಪಟ್ಟುಕೊಂಡರೂ, ಗೋಪಾಳರಾಯರ ವಿಚಾರವು ಸ್ತುತ್ಯವೆಂದು ತಲೆಯಲ್ಲಾಡಿಸಿದರು. ಆಮೇಲೆ ಬದಲಿಸಿದ ಕಾಲವನ್ನು ಕುರಿತು, ಧರ್ಮಲಂಡರಾದ ಹೊಸ ಹುಡು ಗರನ್ನು ಕುರಿತು, ಉಂಡವನಿಯ ಗಳವನ್ನೆಣಿಸುವವರನ್ನು ಸಂಬಂಧಿಸಿ ಒಂದು ಉಪನ್ಯಾಸವನ್ನು ಕೊಟ್ಟರು. ಸುಮ್ಮನೆ ಕುಳಿತು ಗೋಪಾಳ ರಾಯರು ಅದನ್ನೆಲ್ಲ ಕೇಳಿಕೊಂಡರು. ಒಡಕಪ್ಪನು ಶ್ರೀಪತಿರಾಯರ ಮನೆ ಯಲ್ಲಿರುವದು ಶಕ್ಯವಾದರೆ ಸಾಕು. ಮಂದಿ ಆಡಿದ ಮಾತು ಏನಿದ್ದರೇನು?

ಇನ್ನೇನಿನ ಆಟವು ಸಾಯಂಕಾಲದವರೆಗೆ ಒಳ್ಳೆ ಆವೇಶದಿಂದ ನಡೆ ಯಿತು. ಹೊತ್ತುಮುಳುಗಿ ಕತ್ತಲಾಗಹತ್ತಿದ್ದರಿಂದ ದೇಸಾಯರ ಮನೆ ಯಲ್ಲಿ ನೆರೆದ ಜನಸ್ತೋಮವು ಬಯಲಾಯಿತು. ಶ್ರೀಪತಿರಾಯರು ಗೋಪಾಳರಾಯರೊಡನೆ ಸಾಯಂಕಾಲದ ಭೋಜನ ತೀರಿಸಿಕೊಂಡು

ಪಡಸಾಲೆಯ ಕೋಣೆಯಲ್ಲಿ ಗೋಪಾಳರಾಯರಿಗೂ ಅವರ ಮಗನಿಗೂ ಮಲಗಲಿಕ್ಕೆ ಹೇಳಿ ತಾವು ನಡುಮನೆಯ ಕೋಣೆಯಲ್ಲಿ ಶಯನಮಾಡಿದರು.

೪

ಹೆಸರು ಹಚ್ಚಿದರು.....

ಮರುದಿನ ಬೆಳಗಾಡೊಡನೆ ಶ್ರೀಪತಿರಾಯರು ಎದ್ದು ಸ್ನಾನಮಾಡಿ ಗೋಪಾಳರಾಯರನ್ನು ಎಚ್ಚರಿಸಿದರು. ಈ ಮುಂಚಾವನ್ನು ವರ್ಣಿಸಬೇಕೆ! ಅದನ್ನು ವರ್ಣಿಸುವ ಶಕ್ತಿ ನಮಗಿಲ್ಲ. 'ಬ್ರಹ್ಮಪುರ-ವರ್ಣನೆ'ಯಲ್ಲಿದ್ದ ಇಂಥದೊಂದು ನಸುಕಿನ ವರ್ಣನೆಯನ್ನು ಇಲ್ಲಿ ಕನ್ನಡಿಸಿ ಕೊಡುತ್ತೇವೆ....

“ಆಷಾಢ ವದ್ಯ ಏಕಾಪತಿಯು. ಉದಯ ಕಾಲಕ್ಕೆ ಸೂರ್ಯನಾರಾಯಣನು ಕರ್ಕರಾಶಿಯನ್ನು ಪ್ರವೇಶಿಸಿ, ಇನ್ನು ಮೇಲೆ ಜನರು ವಾಮಮಾರ್ಗಪ್ರವೃತ್ತರಾಗುವರೆಂದು ತಾನೂ ದಕ್ಷಿಣಾಯನವನ್ನು ಹಿಡಿದಿದ್ದಾನೆ. ಬ್ರಾಹ್ಮಣರು ಭಾಗೀರಥೀದೇವಿ ಬಂದಳೆಂದು ಬೆಚ್ಚನ್ನು ಕುಚ್ಚುಕಡುಬನ್ನು ಹೊಡೆಯಬೇಕೆಂದು ಹಿಗ್ಗುವಷ್ಟರಲ್ಲಿ ಏಕಾದಶಿಯು ಬಂತೆಂದು ಭಗ್ನಮನೋರಥರಾಗಿದ್ದರು. ಸಂಕ್ರಮಣಕಾಲವು ಪುಣ್ಯಕರವೆಂದೂ ಸೂರ್ಯೋದಯಕ್ಕೆ ಮೊದಲು ಸ್ನಾನಮಾಡಬೇಕೆಂದೂ ತಾಸು ರಾತ್ರಿ ಇರುತ್ತಲೆ ಭಾವಿಕರಾದ ಸ್ತ್ರೀಪುರುಷರು ಎದ್ದು ಲಗುಬಗೆಯಿಂದ ಸ್ನಾನಮಾಡಲಿಕ್ಕೆ ಹತ್ತಿದ್ದರು. ಕರ್ಕಸಂಕ್ರಮಣವು ಕಾರ್ಗಾಲದ ಕ್ರೂರ ದಿನವೆಂದು ಕಪ್ಪೆಗಳು ಕರ್ಕಶ ಧ್ವನಿಯಿಂದ ಒದರುತ್ತಲಿದ್ದವು. ಇಂದು ಸೂರ್ಯೋದಯವಾದರೂ ಸೂರ್ಯನಾರಾಯಣನು ಅಪಸವ್ಯ ಮಾರ್ಗವನ್ನು ಹಿಡಿದಿರುವದರಿಂದ ಸ್ವರ್ಗದ ಮಹಾದ್ವಾರವು ಇನ್ನು ಆರು ತಿಂಗಳ ವರೆಗೆ ಮುಚ್ಚುವದೆಂದು ಪುರಾಣಿಕರು ತಮ್ಮ ಪುರಾಣವನ್ನು ಪಠಿಸುತ್ತ ಇದ್ದರು.”

ಇಂಥದೊಂದು ಬೆಳಗಿನಲ್ಲಿ ಒಡಕನನ್ನು ಸಾಲೆಗೆ ಕಳಿಸುವ ತಯಾರಿಯು ನಡೆಯಿತು. ಒಡಕನು ಒಳಗೆ ಹೋಗಿ ಮೋರೆ ತೊಳೆದುಕೊಂಡು ಬಂದು ಅಂಚಿನ ಧೋತರವನ್ನು ಟ್ಟುಕೊಂಡು ಬಗಲಕಸಿಯಂಗಿಯನ್ನು ತೊಟ್ಟನು. ತಲೆಯ ಮೇಲೆ ರುಮಾಲನ್ನು ಸುತ್ತಿದನು. ಬಳಿಕ ಊರಿಂದ ತಂದ ತನ್ನ ಓದುವ ಪುಸ್ತಕದ ಗಂಟನ್ನೂ, ಪಾಟಿಯನ್ನೂ ಬಗಲಲ್ಲಿರಿಸಿಕೊಂಡು ಸಾಲೆಗೆ ಹೋಗಲಿಕ್ಕೆ ಸಿದ್ಧನಾಗಿ ನಿಂತನು. ಅವನಿಗೆ ಬೆಂಬಲವಾಗಿ ಗೋಪಾಳ ರಾಯರೂ ಶ್ರೀಪತಿರಾಯರೂ ಕೂಡಿ ನಡೆದರು. ಉಣ್ಣೆಯ ಬಗಲಕಸಿ ಅಂಗಿಯನ್ನು ಹಾಕಿ, ಅಂಚಿನ ಧೋತರವನ್ನು ಹೊದ್ದು ತಲೆಯ ಮೇಲೆ ಪಾಗೋಟಿಯನ್ನಿಟ್ಟು ನಡೆದ ಶ್ರೀಪತಿರಾಯರೆದುರಿಗೆ, ಭವ್ಯವಾಗಿ ವಿಭೂತಿಯನ್ನು ಹಚ್ಚಿಕೊಂಡು ಪಂಜಿಯನ್ನು ಟ್ಟು, ಶಾಲನ್ನು ಹೊದ್ದುಕೊಂಡು ಬಕ್ಕತಲೆಯಿಂದ ಬರುತ್ತಿದ್ದ ತಿಪ್ಪಾಶಾಸ್ತ್ರಿಗಳು “ಯಾಕೊ ದೇಸಾಯರ ಸ್ವಾರೀ ಬೆಳಗ್ಗೆ ಹೊರಬಿಟ್ಟೆ?” ಎಂದ ಅಪಶಕುನ ನುಡಿದರು.

ಬೊಮ್ಮಿಗೇರಿಯು ಎರಡು ಸಾವಿರಕ್ಕಿಂತ ಹೆಚ್ಚು ಜನ ವಸತಿಯುಳ್ಳ ಗ್ರಾಮವಾಗಿದ್ದರಿಂದ ಅಲ್ಲಿ ಕಂಪನೀ ಸರಕಾರದ ಆಳಿಕೆಯಲ್ಲಿಯೇ ಒಂದು ಸರಕಾರೀ ಸಾಲೆಯುಂಟಾಗಿತ್ತು. ಆ ಸಾಲೆಯಲ್ಲಿ ಈಗ ತೊಂಬತ್ತು ತೊಂಬತ್ತೈದು ವಿದ್ಯಾರ್ಥಿಗಳಿದ್ದು ಕನ್ನಡ ಮುಲ್ಕೀ ಪರೀಕ್ಷೆಯ ವರೆಗೆ ಇಯತ್ತೆಗಳಿದ್ದವು. ಅಲ್ಲಿ ಒಂದನೆಯ ವರ್ಷ ಟ್ರೀನಿಂಗ ಕಾಲೇಜು ವಾಸಾಗಿದ್ದ ಒಬ್ಬ ಹೆಡ್ ಮಾಸ್ತರರೂ, ಮುಲ್ಕೀ ಪರೀಕ್ಷೆ ಪಾಸಾದ ಗನೆಯ ಅಸಿಸ್ಟಂಟ್ ಮಾಸ್ತರರೂ, ಪರೀಕ್ಷೆ ಪಾಸಾಗದೆ ಬಹಳ ದಿವಸಗಳಿಂದ ಕಲಿಸುತ್ತ ಬಂದ ಅಯ್ಯನವರೆಂಬ ೨ನೆಯ ಅಸಿಸ್ಟಂಟ್ ಮಾಸ್ತರರೂ ಹೀಗೆ ಮೂವರು ಗುರುಗಳಿದ್ದರು. ಹೆಡ್ ಮಾಸ್ತರಿಗೆ ಮಾಸ್ತರರೆಂದೂ, ಒಂದನೆಯ ಅಸಿಸ್ಟಂಟ್ ಮಾಸ್ತರಿಗೆ ಪಂತರೆಂದೂ, ಎರಡನೆಯ ಅಸಿಸ್ಟಂಟ್ ಮಾಸ್ತರಿಗೆ ಅಯ್ಯನವರೆಂದೂ ವಿದ್ಯಾರ್ಥಿಗಳು ಕರೆಯುತ್ತಿದ್ದರು. ಕಾಲ ಕ್ರಮದಿಂದ ಗುರು ಶಬ್ದವು ಗೂಡನ್ನು ಸೇರಿ ‘ಮಾಸ್ತರ’ ಎಂಬ ಶಬ್ದವು ಮುಂದುವರಿಯಹತ್ತಿತು. ಈ ವಿಷಯವನ್ನು ಗಂಗಾಧರದೀಕ್ಷಿತರು ತಮ್ಮ ‘ಬ್ರಹ್ಮಪುರಿ-ವರ್ಣನೆ’ಯ ೧೨ನೆಯ ಅಧ್ಯಾಯದಲ್ಲಿ ಹೀಗೆ ವರ್ಣಿಸಿರುವರು-

ಶ್ರೀಮದ್ವೇಂಕಟ ನಾನುಧಾನುಕಮಹಾ ಧಾರಾಧರಾದ್ಯೇಯುಗೆ |
 ಭೀಮಶ್ವಂಡ ವೃಷಾದ್ರಿರಿತ್ಯಭಿಹಿತಸ್ತ್ರೀತಾಯುಗೇ ತದ್ಗುರಿಃ ||
 ನಾಯೋಃ ಪ್ರೀತಿತನೋಂಜನಾಚಲ ಇತಿಖ್ಯಾತಸ್ತುತ ದ್ವಾಪರೇ |
 ಧೀಮಾನ್ ಶೇಷಗಿರೀರಿತಿರ್ನಿಗದಿತಸ್ತದ್ವಗ್ನು ರುರ್ಮಾಸ್ತರಃ ||

ಪ್ರಾಚೀನಕಾಲದಲ್ಲಿ ಎದ್ದೆ ಕಲಿಯತಕ್ಕವರು ನಿರ್ಜನವಾದ ಪ್ರದೇಶದಲ್ಲಿ ಆಶ್ರಮ ಕಟ್ಟಿಕೊಂಡಿದ್ದು ತಮ್ಮ ಗುರುಕುಲಕ್ಕೆ ವಿದ್ಯಾರ್ಥಿಗಳಾಗಿ ಬಂದ ಶಿಷ್ಯರಿಗೆ ತಾರತಮ್ಯ ಭಿನ್ನ ಭೇದಗಳಿಲ್ಲದೆ ನಿಷ್ಕಾಮುಕರಾಗಿ, ವಿದ್ಯಾದಾನವು ಪರಮಪುಣ್ಯಕರವೆಂದು ತಿಳಿದು ಎದ್ದೆ ಕಲಿಸುತ್ತಿದ್ದರು. ಆಗಿನ ಕಾಲದ ರಾಜರು ಇಂಥ ಗುರುಕುಲಗಳಲ್ಲಿರುವ ಗುರುಶಿಷ್ಯರ ಹೊಟ್ಟೆಬಟ್ಟೆಗಳಿಗೆ ಸಹಾಯಮಾಡುತ್ತಿದ್ದರು. ಆದರೆ ಗುರುಗಳು ರಾಜರಿಗೆ ಅಂಕಿತರಾಗಿರದೆ ಸ್ವತಂತ್ರರೂ, ನಿಸ್ಪಹರೂ ಆಗಿದ್ದರು. ಹೀಗಿದ್ದುದರಿಂದ ಅವರ ಪ್ರತಿಷ್ಠೆಯು ಬೆಳೆದು ರಾಜಮಾನ್ಯರಾಗಿ ಗುರು (ದೊಡ್ಡ) ಶಬ್ದಕ್ಕೆ ಯೋಗ್ಯರಾಗಿದ್ದರು. ರಾಜಾಧಿರಾಜರು ಸಹ ತಮ್ಮ ದೊಡ್ಡಿ ಸ್ತನವನ್ನೂ ಅಹಂಭಾವವನ್ನೂ ಬಿಟ್ಟು ಇಂಥ ಗುರುಕುಲಗಳಲ್ಲಿರಲಿಕ್ಕೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದರು. ಗುರುಗಳ ಅನುಗ್ರಹಕ್ಕೆ ಪಾತ್ರರಾದವರೇ ಶ್ರೇಷ್ಠರೆಂದು ಆಗಿನ ಕಾಲದ ಪರಿಪಾಠವಿತ್ತು. ಹೀಗಿದ್ದುದರಿಂದ ಆಗಿನ ಕಾಲದ ಗುರುಗಳು ಗೌರವವುಳ್ಳವರೂ ಶ್ರೇಷ್ಠರೂ ಆಗಿದ್ದರು.

ಕಾಲಕ್ರಮದಿಂದ ಜನಸಂದಣಿಯು ಹೆಚ್ಚಾಗಿ ಗ್ರಾಮಗಳ ಸಂಖ್ಯೆಗಳು ಬೆಳೆದವು. ಆಗ ನಿರ್ಜನ ಪ್ರದೇಶದಲ್ಲಿ ಆಶ್ರಮ ಕಟ್ಟಿಕೊಂಡಿದ್ದ ಗುರುಕುಲಗಳು ಬರಬರುತ್ತ ಕಡಿಮೆಯಾಗಿ ಪ್ರತಿಯೊಂದು ಗ್ರಾಮದಲ್ಲಿ ವಿದ್ಯಾರ್ಥಿಮಾನಿಗಳು ಬಂದು ಇರಹತ್ತಿದರು. ಇವರು ಹಿಂದಿನ ಕಾಲದ ಗುರುಗಳಂತೆ ನಿರಿಚ್ಛ ರಾಗಿರದಿದ್ದರೂ ಊರವರಿಂದ ತಮ್ಮ ಉಪಜೀವನದ ಮಟ್ಟಿಗೆ ಸಹಾಯ ಮಾಡಿದು ವಿದ್ಯಾದಾನವು ಪುಣ್ಯಕರವೆಂಬ ಭಾವನೆಯಿಂದ ಎದ್ದೆ ಕಲಿಸಹತ್ತಿದ್ದರಿಂದ

“ ಅನ್ನದಾತಾ ಭಯಾತ್ರಾತಾ ಯಸ್ತು ವಿದ್ಯಾಂ ಪ್ರದಾಸ್ಯತಿ |
 ಜನಿತಾ ಜೋಪನೀತಾಚಿ ಪಂಚೈತೇ ಪಿತರಃ ಸ್ಮೃತಾಃ |

ಎಂಬ ಉಕ್ತಿಯಂತೆ ಆಗಿನ ಕಾಲದಲ್ಲಿ ಎದ್ದೆ ಕಲಿಸತಕ್ಕವರು ತಂದೆಯಂತೆ

ಪ್ರತಿಷ್ಠೆ ಪಡೆದರು. ಆಗಿನ ಕಾಲಕ್ಕೆ ಕರ್ನಾಟಕ ಸಾಮ್ರಾಜ್ಯವು ವೈಭವವನ್ನು ಹೊಂದಿದ್ದರಿಂದ ಆಗ ವಿದ್ಯೆ ಕಲಿಸತಕ್ಕವರಿಗೆ ಆಯ್ಕೆಸವರು (ಅಪ್ಪನವರು) ಎಂಬ ಕನ್ನಡ ಹೆಸರು ಸ್ವಾಭಾವಿಕವಾಗಿ ಬಂದಿತು.

ಕರ್ನಾಟಕದ ಸಾಮ್ರಾಜ್ಯ ವೈಭವವು ಕಳೆಗುಂದಿ ಮರಾಠಿಗರ ಉದಯವಾಗಿ ಮಹಾರಾಷ್ಟ್ರಕ್ಕೆ ಸಾಮ್ರಾಜ್ಯವಾದ ಬಳಿಕ ಆಗಿನ ಕಾಲದ ಸಾಮ್ರಾಜ್ಯದ ಪರಿಸ್ಥಿತಿಗನುಸರಿಸಿ ಕರ್ನಾಟಕದಲ್ಲಿ ಮಹಾರಾಷ್ಟ್ರ ಭಾಷೆಯು ಕಾಲು ಚಾಚಿತು. ಆಗಿನ ಕಾಲಕ್ಕೆ ಪ್ರತಿಷ್ಠಿತರಾದ ಜನರು ತಮ್ಮ ಮಕ್ಕಳಿಗೆ ಮಹಾರಾಷ್ಟ್ರ ಭಾಷೆಯಿಂದ ಶಿಕ್ಷಣ ಕೊಡಿಸಹತ್ತಿದರು. ಇವರ ಶಿಕ್ಷಕರು ಪರಸ್ಪ್ರಾಂತದಿಂದ ಬಂದಿದ್ದುದರಿಂದ ಇವರಿಗೆ ಪಂತರಂಬ ಹೆಸರು ಬಂತು. ಬರಬರುತ್ತ ಪಂತರ ವ್ರಾಬಲ್ಯವು ಹೆಚ್ಚಾಗಿ ಆಯ್ಕೆಸವರು ಅರಣ್ಯವಾಸಿಗಳಾದರು.

ಮಹಾರಾಷ್ಟ್ರ ಸಾಮ್ರಾಜ್ಯವು ಅಳಿದು ಆಂಗ್ಲ ಸಾಮ್ರಾಜ್ಯವು ಸ್ಥಿರವಾದ ಬಳಿಕ ಮಾಸ್ತರ (ಮಾ-ಲಕ್ಷ್ಮಿ, ಅಸ್ತ-ನಾಶವಾದ) ಎಂಬ ಯಥಾರ್ಥನಾಮವು ಬಂದಿತು. ಇದು, ಆಗಿನ ಕಾಲದಲ್ಲಿ ಪ್ರಚಾರ ಪಡೆದ “ಭಿಕ್ಷು ಹುಟ್ಟಿದವನು ಶಿಕ್ಷಕನಾಗಬೇಕು” ಎಂಬ ನಾಣ್ಣುಡಿಯಿಂದ ಗೊತ್ತಾಗುವದು. ಇಂಥ ಪರಿಸ್ಥಿತಿಯಲ್ಲಿಯೇ ಗಂಗಾಧರದೀಕ್ಷಿತ ರಿದ್ದು ತಮ್ಮ ‘ಬ್ರಹ್ಮಪುರಿ-ವರ್ಣನೆ’ ಕಾವ್ಯವನ್ನು ಬರೆದಿರಬಹುದೆಂಬುದು ಅವರ ಕಾವ್ಯದಲ್ಲಿರುವ ಮೇಲಿನ ಶ್ಲೋಕದಿಂದ ಕಂಡುಬರುವದು.

ನಮ್ಮ ದೇಸಾಯರು ಸಾಲೆಯನ್ನು ಪ್ರವೇಶಿಸಿದ ಕಾಲಕ್ಕೆ ದೊಡ್ಡ ಮಾಸ್ತರರು ಸಾಲೆ ತಪ್ಪಿಸಿದ ಹುಡುಗರಿಗಾಗಿ ಶಿಕ್ಷಾ ಸತ್ರವನ್ನು ಸುರುವು ಮಾಡಿದ್ದರು. ಮೇಲಿಂದ ಮೇಲೆ ಸಾಲೆ ತಪ್ಪಿಸುವ ಉಡಾಳ ಹುಡುಗರನ್ನು ಮೂಲದಂಡಿಗೆಗೆ (ತೊಲೆಗೆ ಸಾಲಾಗಿ ಕಾತಿಯ ಹಗ್ಗವನ್ನು ಕಟ್ಟಿ ಅದಕ್ಕೆ ಕೈಚವ್ವಾಳೆ ಹಾಕಿಸಿ ತೂಗುಹಾಕುವದು) ಏರಿಸಿ ಚಬಕದ ಪೆಟ್ಟುಗಳನ್ನು ಕೊಡುತ್ತಿದ್ದರು. ನಾಲ್ಕಾರು ದಿವಸಗಳಿಂದ ರಜೆ ಪಡಕೊಳ್ಳದೆ ಸಾಲೆ ತಪ್ಪಿಸಿದ ವಿದ್ಯಾರ್ಥಿಗಳನ್ನು ಗೋಡೆಗೆ ಕುರ್ಚಿಯಂತೆ ಕೂಡಿಸಿ ಬೆನ್ನುಬಗ್ಗಿಸಿ ಅವರ ಮೇಲೆ ತಪ್ಪದೆ ಶಾಲೆಗೆ ಬರುವ ಹುಡುಗರನ್ನು ಕೂಡಿಸಿದ್ದರು. ಎರಡು ದಿವಸ ಸಾಲೆ ತಪ್ಪಿಸಿದ ಹುಡುಗರನ್ನು ಮೊಳಕಾಣ್ಣೆ ಕೈಗಳನ್ನು

ಹಾಕಿಸಿ ಕಿವಿ ಹಿಡಿಸಿ ನಿಲ್ಲಿಸಿದ್ದರು. ಒಪ್ಪತ್ತು ಸಾಲೆ ತಪ್ಪಿಸಿದವರಿಗೆ ಇಪ್ಪತ್ತು ಚಬಕದ ಪೆಟ್ಟುಗಳ ಶಿಕ್ಷೆಯನ್ನು ಕೊಟ್ಟಿದ್ದರು. ಒಟ್ಟಿನ ಮೇಲೆ ಆಗ ಮಾಸ್ತರರು ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡತಕ್ಕ ಶಿಕ್ಷಕರಾಗಿದ್ದರು.

ದೇಸಾಯರು ಸಾಲೆಯ ಪಂಚರಿದ್ದು ಅವರು ಸಾಲೆಯೊಳಗೆ ಬಂದ ಕೂಡಲೆ ಅವರ ಆಗಮನದಿಂದ ಎಲ್ಲ ವಿದ್ಯಾರ್ಥಿಗಳು ಶಿಕ್ಷೆಯಿಂದ ಮುಕ್ತರಾದರು. ಎಲ್ಲ ವಿದ್ಯಾರ್ಥಿಗಳಿಗೆ ಅನುಭವಾಯವಾಯಿತು. ಮಾಸ್ತರರು ಮುಂದೆ ಹೋಗಿ ಶ್ರೀಪತಿರಾಯರನ್ನೂ ಗೋಪಾಲರಾಯರನ್ನೂ ಕೈಹಿಡಿದು ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿರಿಸಿ ತಾವು ಅಲ್ಲಿಯೇ ಮೇಜಿನ ಬದಿಯಲ್ಲಿ ಎದ್ದುನಿಂತರು. ಆಗ ಶ್ರೀಪತಿರಾಯರು “ಎನು, ಮಾಸ್ತರ! ಹೊಡಿಯೋ ಚಟ ಬಹಳ ಕಾಣತದ ನಿಮಗೆ?” ಎಂದು ನೋರೆ ಗಂಟುಹಾಕಿದರು. “ಇಲ್ಲ, ರಾಯರೆ! ಒಂದು ತತ್ವದ ಪ್ರಕಾರ ಇದೆಲ್ಲ ನಡೆದಿದೆ. ಹೇಳಿందರೆ ಅದನ್ನು ಹೇಳುತ್ತೇನೆ” ಎಂದು ಕೈಜೋಡಿಸಿದರು. ಶ್ರೀಪತಿರಾಯರು ಅಭಯವಿತ್ತೋಡನೆ ಧೋತರವನ್ನು ಸರಿಪಡಿಸಿಕೊಂಡು ಹುಡುಗರ ಕಡೆಗೆ ದರ್ಪದಿಂದ ನೋಡುತ್ತ ಶ್ರೀಪತಿರಾಯರ ‘ಅಧ್ಯಕ್ಷತೆ’ ಯಲ್ಲಿ ಮಾಸ್ತರು ಒಂದು ಭಾಷಣವನ್ನು ಸುರುವು ಮಾಡಿದರು. “ಲಾಲಯೇತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್” ಎಂಬುದು ಅಕ್ಷರಶಃ ನಿಜವಿದೆ. ನಮ್ಮ ಮಾಸ್ತರ ವಿನಾಯಕ ಪಂತರು ಹೇಳುತ್ತಿದ್ದ ‘ಛಡಿ ವಾಜಿ ಛಮ್ ಛಮ್, ವಿದ್ಯಾಯೇಯೀ ಘಮ್ ಘಮ್’ ಎಂಬ ಸುಭಾಷಿತವೇನು ಸುಳ್ಳೆ? ಚಿಕ್ಕಂದಿನಿಂದ ಮೈಮೆತ್ತಗೆ ಮಾಡಿದರೆ ಹುಡುಗರು ಪುಕ್ಕರಾಗುತ್ತಾರೆ ಹೀಗೆ ಮೇಲಿಂದ ಮೇಲೆ ಬಡತ ಬೀಳಬೇಕು. ಇದಲ್ಲದೆ ಸಂಜೆಯ ಕಡೆಗೆ ಅನೀಕಿಂ, ಲಗ್ಗೀ ಚಂಡು, ಹುಡ್‌ತುತೂ, ತಿಳ್ಳಿ ಮುಂತಾದ ಆಟವಾಡಿಸಿ ಹುಡುಗರ ಮೈ ಕಲ್ಲಮಾಡಿ ಬಿಡಬೇಕು. ಓದಿ ಮರುಳಾದ ಕೂಸಭಟ್ಟನಂತೆ ಬರೇ ಓದಿ ಓದಿ ಮೂಲಿ ಹಿಡಿದು ಕೂಡುವ ಮುಗ್ಗಲಗೇಡಿಗಳಿಂದ ದೇಶಕ್ಕೆ ಏನು ಉಪಯೋಗ? ಈಗ ‘ಹುಡುಗರನ್ನು ಹೊಡೆಯಬಾರದು ಮೈ ಕೈ ಮುಟ್ಟಬಾರದು’ ಎಂದು ಕಾಯಿದೆಗಳಾಗಿರುತ್ತವೆ. ಹೀಗಾಗಿ ಪ್ರಶ್ನೆಗೆ ಉತ್ತರ ಕೊಡುವ ಉತ್ತರಕುಮಾರರು ನಾಡಿನಲ್ಲಿ

ಹೆಚ್ಚಾಗುತ್ತಾರೆ. ಇದೂ ಒಂದು ಶಾರೀರಿಕ ಶಿಕ್ಷಣವೆಂದು ಶಿಕ್ಷೆ ಕೊಡಬೇಕಾಗುತ್ತದೆ” ಎಂದು ತಮ್ಮ ನಡತೆಯನ್ನು ಸಮರ್ಥಿಸಿದರು.

“ಆದಕಂತೆ ಹುಡುಗರು ನಿಮಗೆ ಹೆದರಿ ದಾರಿಯಲ್ಲಿ ಕಂಡಕೂಡಲೆ ಆಡಗಿಮನೆಯಲ್ಲಿ ಆಡಗಿಕೊಂಡು ಕೂಡುತ್ತಾರೆ” ಎಂದು ಶ್ರೀಪತಿರಾಯರು ನಕ್ಕರು. “ಹೌದು ರಾಯರೆ! ಹಾವಿನ ಅಂಜಿಕೆ ಹಲ್ಲಿನಲ್ಲಿರದಿದ್ದರೆ ಜನರು ಅದನ್ನು ಹಗ್ಗವನ್ನಾಗಿ ಮಾಡಿಬಿಡಬಹುದಲ್ಲ?” ಎಂದು ಮಾಸ್ತರರು ಉತ್ತರವಿತ್ತರು. “ನಿಜ, ನಿಜ, ಹುಡುಗರಿಗೆ ಹೆದರಿಕೆ ಹಾಕುವದು ಒಳ್ಳೆಯದು” ಎಂದು ಗೋಪಾಲರಾಯರು ತಲೆಯಲ್ಲಾ ಡಿಸಿದರು. ಇಲ್ಲಿಯವರೆಗೆ ಮಾಸ್ತರರು ಹೇಳಿದುದನ್ನು ಅವರು ಸುಮ್ಮನೆ ನಿಂತು ಕೇಳಿದ್ದರು. ಆನೇಲಿ ಒಡಕಣ್ಣನ ಮಾತು ಹೊರಟು ಮಾಸ್ತರು ಎಲ್ಲವನ್ನೂ ಕೇಳಿಕೊಂಡರು. “ಹುಡುಗನ ಪರೀಕ್ಷೆ ತೆಗೆದುಕೊಂಡು ನಾಲ್ಕನೆಯ ಇಯತ್ತಿಗೆ ಹಾಕಿಬಿಡಿರಿ” ತಮ್ಮ ಪ್ರಸಾದವಾಣಿಯಿಂದ ಶ್ರೀಪತಿರಾಯರು ಹೇಳಿದರು. ಬಳಿಕ ಹುಡುಗನನ್ನು ಸಾಲೆಯಲ್ಲಿ ಕೂಡಿಸಿ ರಾಯರಿಬ್ಬರೂ ಮನೆಗೆ ನಡೆದರು. ಆಗ ಮಾಸ್ತರು ಮತ್ತೆ ಸರ್ವಾಧಿಕಾರಿಗಳಾಗಿ ಒಡಕಣ್ಣನ ಕಡೆಗೆ ತಿರುಗಿ ಹುಬ್ಬುಗಂಟಿಕ್ಕಿ “ನಿನ್ನ ಹೆಸರೇನು?” ಎಂದು ಕೇಳಿದರು. ಹುಡುಗನು ಒಮ್ಮೆಲೆ ಅಲ್ಲಿಯೇ ಕುರ್ಚಿಯ ಹತ್ತಿರ ಕುಳಿತು ‘ಒಡಕಣ್ಣ’ ಎಂದನು. ಆಗ ಮಾಸ್ತರು ಗದ್ದರಿಸಿ “ಏ! ಹಾಂಗ ಕೂತಗೊಂಡು ಉತ್ತರ ಕೊಡಬಾರದು. ಎದ್ದ ನಿಂತು ಕೈಕಟ್ಟಿಕೊಂಡು ಉತ್ತರ ಕೊಡಬೇಕು. ಇದು ಹಳ್ಳಿ ಊರ ಏನೋರ ಸಾಲೆ ಅಲ್ಲ. ಶಿಸ್ತು ಬೇಕು, ಶಿಸ್ತು; ಏಳು” ಎಂದರು. ಹುಡುಗನು ಎದ್ದು ಕೈಕಟ್ಟಿಕೊಂಡು ನಿಂತನು. ಆಗ ಮಾಸ್ತರು ಮತ್ತೆ “ನೋಡು, ಹಿರೇರು ಏನು ಹೇಳಿದರು, ನೀನು ಏನು ಹೇಳತೀದಿ! ಯಾರರ ಹೆಸರು ಕೇಳಿದರ ತೊಟ್ಟಿಲದಾಗ ಇಟ್ಟ ಹೆಸರು ಹೇಳಬೇಕು. ವ್ಯಾಟೀ ಹುಡುಗರು ಬಲು ಬೆರ್ಕಿ, ಮತ್ತಗಿನ ಕಳ್ಳರು, ಹ್ಯಾಂಗ ಲಾಲಿಸಿ ಕೇಳತಾರ ನೋಡು! ಇನ್ನು ಇವರು ನಿನಗೆ ‘ಒಡಕಣ್ಣ’ ಅಂತ ಕರೀತಾರ, ಆತು! ನಿನಗೆ ಕೋಷ್ಟಕು ಬರತಾವೇನು?” ಎಂದು ಪ್ರಶ್ನೆ ಮಾಡಿದರು.

“ಬರತಾವರಿ.”

“ಹಾಂಗಾದರ ಎಲಾಯತಿ ನಾಣ್ಯಗಳ ಕೋಷ್ಟಕು ಅನ್ನು?”

“ ಅವನ್ನು ನಮ್ಮ ಐನೋರು ಕಲಿಸಿಲ್ಲರಿ. ಕನ್ನಡ ಕೋಷ್ಟಕು ಬರತಾವರಿ.”

“ ಈಗ ಇಂಗ್ಲೀಷರ ರಾಜ್ಯ ಅದ, ಗೊತ್ತದನೋ ಇಲ್ಲೋ ? ಇಂಗ್ಲೀಷ ಕೋಷ್ಟಕು ಬರಲೇಬೇಕು. ಮಹಾರಾಷ್ಟ್ರರ ರಾಜ್ಯ ಇದ್ದಾಗ ಮರಾಠಿ ಕೋಷ್ಟಕು ಇತ್ತು. ಕನ್ನಡ ರಾಜ್ಯ ಇದ್ದಾಗ ಕನ್ನಡ ಕೋಷ್ಟಕು ಇತ್ತು. ಕನ್ನಡ ರಾಜ್ಯ ಕೋಗಿ ಬಹಳ ದಿವಸ ಆದರೂ ನಿಮ್ಮ ಐನೋರು ಇನ್ನೂ ಕನ್ನಡ ತೀಡತಾರ ಕಾಣತದ ! ಆತು, ಮಗ್ಗಾಳಿರ ಬರತಾವೋ ಇಲ್ಲೋ ? ”

“ ಬರತಾವರಿ. ”

“ ಒಂಬತ್ತು ಎಳಲೆ ? ”

“ ಕನ್ನಡ ಮಗ್ಗಿ ಬರೋದಿಲ್ಲರಿ. ಮರಾಠಿ ಮಗ್ಗಿ ಬರತಾವರಿ. ”

“ ಇವೇನು ! ಹಂಡಬಂಡ ಆತಲ್ಲ. ಸವ್ವಾಸತ್ತೆ ? ಹೇಳು ! ”

“ ತ್ರಿಸಷ್ಟರಿ ! ”

“ ಆತು, ಇದ್ದೀತು, ತಟ್ಟನ ಉತ್ತರಾ ಅನಕಾ ಕೋತೀದಿ; ಮೂರನೆ ಇಯತ್ತೆಯ ಕವಿತಾ ಬರತಾವೇನು ? ”

“ ಬರತಾವರಿ. ”

“ ನಿನಗೆ ನೆಟ್ಟಗ ಬರುವ ಒಂದು ಕವಿತಾ ಅನ್ನು ? ”

“ ಸುಳನಾಡಲು ಬೇಕು ಜನರೊಳು ।

ಕಳನೆನಿಸಲು ಬೇಕು ನೀ ಮೈ- ।

ಗಳನಾಗಲು ಬೇಕು ಗುರುತಾಯ್ತಂದೆಗಳ ನುಡಿಗೇ ॥

ಒಳ್ಳಿತನ ಬಿಡಬೇಕು ಪ್ರಾಣಿಗ- ।

ಳಲ್ಲಿ ನಿರ್ದಯನಾಗಬೇಕೈ ।

ಕ್ಷುಲ್ಲಕರ ಸಂಗದಲ್ಲಿ ಮುಳುಗಲು ಬೇಕು ಕೆಡಬೇಕು ॥ ”

“ ಶಹಬ್ಬಾಶ್ ! ಕವಿತಾ ಪಸಂದ ತಿದ್ದಿ ಅಂತೀದಿ ! ”

“ ಇನ್ನೊಂದು ಕವಿತಾ ಅದನರಿ. ಅದನ್ನೂ ಅನ್ನಲೇನರಿ? ” ಎಂದು ಉಬ್ಬುಕೆ ಲೆಳಿದನು.

‘ ಹುಂ; ಅದೂ ಆಗಲಿ. ಅದರ ಗತಿ ಏನೇನು ಆಗೇದೋ ನೋಡೋಣ ? ’

“ ಬಡವರನು ಬಳಲಿಸಲು ಬೇಕೊಡ ।
ನುಡಿದ ಭಾಷೆಗೆ ತಪ್ಪು ಬೇಕೈ ।
ನಡತೆ ಹೀನರ ಮಾತು ನಂಬಲು ಬೇಕು ಕಡಿತನಕಾ ।
ಕೆಡಕು ಹಾದಿಯ ಹಿಡಿಯ ಬೇಕಾ ।
ರೊಡವೆ ಗಾಸಿಯ ಮಾಡಬೇಕಡಿ ।
ಗಡಿಗೆ ಸದ್ಗುಣಗಳನು ಬಿಟ್ಟಿರಬೇಕು ಕೆಡಬೇಕು ” ॥

“ ಅಲ್ಲವಾ, ಈ ಕವಿತಾ ಏನು ನಿಮ್ಮ ಏನೋರನ ಹೇಳ್ಯಾರೋ ನೀನನ ಕಲತೀಯೋ ? ”

“ ಇಲ್ಲರಿ. ಏನೋರು ಹೇಳಿಲ್ಲ. ನಾನನ ಒರಕೊಂಡು ಕಲತೇನರಿ. ”

“ ಹುಡುಗ ಹುಷಾರದ್ದೀಯವಾ. ಕವಿತಾ ಪಸಂದ ತಿದ್ದೀದಿ. ಆತು, ವುಸ್ತಕ ಓದಲಿಕ್ಕೆ ಬರತೋ ಇಲ್ಲೋ ? ”

“ ಬರತದರಿ. ”

“ ವುಸ್ತಕ ತಗದು ಒಂದು ಪಾಠ ಓದು. ”

ಹುಡುಗನು ಗಂಟುಬಿಚ್ಚಿ ವುಸ್ತಕ ತೆಗೆದು “ ಒನೆಯ ಪಾಠ. ‘ ಉಡಾಳ ಹುಡುಗ ’ ಆ ಸಂಗನು ಬಹಳ ದಿಟ್ಟ ಹುಡುಗನು. ಅವನು ಮಾತು ಮಾತಿಗೆ ಹಟ ಮಾಡುತ್ತಾನೆ. ಅವನ ಬಾಯೊಳಗೆ ಕೆಟ್ಟ ಬೈಗಳು ಕಟ್ಟಿರುತ್ತವೆ. ಸಾಲಿಗೆ ಹೋಗುತ್ತೇನೆಂದು ಮನೆಯೊಳಗೆ ಹೇಳಿ ಓಣಿ ಓಣಿ ತಿರುಗಾಡುತ್ತಾನೆ. ”

“ ಸಾಕು, ಬಿಡು. ಚಲೋ ಪಾಠ ತೆಗೆದು ಓದಿದಿ. ಎಲ್ಲಾ ಯದ್ವಾ-ತದ್ವಾಸನ ಅದ ಇದನೇನು ವುಸ್ತಕ ನೋಡಿಕೋತ ಓದಿದೋ, ಏನು ಹಾಂಗನ ಓದಿದೋ ? ”

“ ಈ ಪಾಠ ನನಗೆ ಬಾಯಿಲೇನನ ಬರತದರಿ. ”

ಹುಡುಗನ ಪರಮವಾಂಡಿತ್ಯದ ಸಾಕ್ಷಾತ್ಕಾರವು ಮಾಸ್ತರಿಗಾಯಿತು. ಆದರೆ ಅವರ ಕೈಯ್ಯಲೇನಿದೆ? ದೇಸಾಯರ ಹುಡುಗ; ಮೇಲಾಗೆ ಶ್ರೀಪತಿ ರಾಯರ ಮನೆಯಲ್ಲಿದ್ದಾನೆ. ಆ ದಿನ ಸಂಜೆಗೆ ಗೋಪಾಳರಾಯರನ್ನು ಭೆಟ್ಟಿಯಾಗಿ ಮಾಸ್ತರು ಹುಡುಗನ ಹೆಸರು ಹಚ್ಚುವದಾಗಿ ಜೇಳಿದರು.

ಮರುದಿವಸ ಗೋಪಾಳರಾಯರು ಸಾಲೆಗೆ ಹೋಗಿ ಒಡಕಣ್ಣಿನ ವಯಸ್ಸಿನ ದಾಖಲೆ ಹಚ್ಚಿ ಮೊಡಿಯಲ್ಲಿ ಸಹಿ ಮಾಡಿದರು. ಅವರ ಹತ್ತಿರವಿದ್ದ ಒಡಕಣ್ಣಿನ ಬನ್ಮಟೆಪ್ಪಣಿಯು ಅವನಿಗೆ ಹದಿನಾಲ್ಕು ವರುಷಗಳ ಮೇಲೆ ಎಂಟು ತಿಂಗಳು ಹಾಗೂ ಹದಿನೇಳು ದಿವಸಗಳಾದವೆಂದು ಹೇಳುತ್ತಿತ್ತು. “ ಹುಡುಗ ಹೇಗಿದ್ದಾನೆ? ” ಎಂಬ ಗೋಪಾಳರಾಯರ ಪ್ರಶ್ನೆಗೆ ಮಾಸ್ತರು ನಗನಗುತ್ತ “ ಧಿಟ್ಟಿ ಇದ್ದಾನೆ; ಧಿಟ್ಟಿನ ಉತ್ತರಾ ಕೊಡತಾನೆ; ಬಿಜಕ್ಕ ಬಿಟ್ಟಕಾಯಿ ಹಿಚಿನಾಗ ನೋಡಿದ್ದಾಂಗ ಅದ ಈಗ! ಇವನ ಉಲಕೋಚಿ ತನ ತವ್ವು ಹಾದಿ ಮಾತ್ರ ಓಡಿಯಬಾರದು, ದೇಸಾಯರ! ” ಎಂದು ಹೇಳಿ ಸಮಾಧಾನಮಾಡಿ ಕಳಿಸಿದರು.

೫

ವರ್ಗಕ್ಕೆ ಮೂಲ ಒಡಕಣ್ಣು

ದೇಸಾಯರು ಸಾಲೆಯಿಂದ ಹೊರಬಿದ್ದ ಕೂಡಲೆ ಮಾಸ್ತರು ಸಾಲೆಯ ಪದ್ಯವನ್ನು ಹೇಳಿರೆಂದು ಅಜ್ಜಾಪಿಸಿದರು. ಕೂಡಲೆ ಮೂರು ವಿದ್ಯಾರ್ಥಿಗಳು ಮಧ್ಯದಲ್ಲಿ ನಿಂತು

“ ಪೊಡವಿಯೊಳು ಸಡಗರವ ಪಡೆದ ಲಂದನವು |
ಕಡುದಯದ ರಾಣಿಯರ ಸಿಂಗದಾಸನವು || ೧ ||
ವಿಕ್ಕೋರಿಯಾಯೆಂಬ ಮಹರಾಣಿಯವರು |
ಯುಕ್ತಿಯಿಂದಲಿ ನಮ್ಮ ಕಾಪಾಡುವವರು || ೨ ||

ಎಂಬ ಪದ್ಯವನ್ನು ಹೇಳಲಿಕ್ಕೆ ಹತ್ತಿದರು. ಅವರಂದಂತೆ ಎಲ್ಲ ಹುಡುಗರು ದನಿಗೂಡಿಸಿ ಪದ್ಯವನ್ನು ಹೇಳಿದರು. ಇಂದಿನ ‘ ವಂದೇಮಾತರಮ್ ’

ಎತ್ತ ! ಅಂದಿನ ಏಕೈಕೋರಿಯಾ ಸ್ತುತಿ ಎತ್ತ ! ಹೀಗೆ ಹತ್ತು ಮಿನಿಟುಗಳ ನರೆಗೆ ಸಾಮೂಹಿಕ ಪ್ರಾರ್ಥನೆಯಾದ ಬಳಿಕ ನಂಬರುಗಳನ್ನು ಎಣಿಸಿ ಎಲ್ಲ ಹುಡುಗರೂ ತಮ್ಮ ತಮ್ಮ ಇಯತ್ತೆಗಳಿಗೆ ಹೋಗಿ ಕುಳಿತರು. ಬಳಿಕ ಹಿಂದಿನ ದಿವಸ ಓದಿಕೊಂಡುಬರಲಿಕ್ಕೆ ತಿಳಿಸಿದ ವಿಷಯಗಳನ್ನು ಮಾಸ್ತರ., ಒಪ್ಪಿಸಿಕೊಳ್ಳಲಿಕ್ಕೆ ಹತ್ತಿದರು. ಅಭ್ಯಾಸವನ್ನೊಪ್ಪಿಸದಿದ್ದ ವಿಧ್ಯಾರ್ಥಿಗಳಿಗೆ ಚೆನ್ನಾಗಿ ಚಬಕದ ಎಟುಗಳು ಬಿದ್ದವು. ಒಡಕನು ಮಾತ್ರ ಅಂದೇ ಬಂದಿದ್ದರಿಂದ ಪೆಟ್ಟುಗಳು ಬೀಳಲಿಲ್ಲ. ಹತ್ತುಬಡಿದು, ಬಿಡುವಿನ ಗಂಟೆಯು ಬಾರಿಸಿದ ಕೂಡಲೆ ಎಲ್ಲ ಹುಡುಗರು ಎದ್ದು ಕೈಮುಗಿದು ತಮ್ಮ ತಮ್ಮ ಗಂಟುವಾಟಿಗಳನ್ನು ತೆಗೆದುಕೊಂಡು ನಂಬರುಗಳನ್ನು ಎಣಿಸುತ್ತ ಸಾಲಾಗಿ ಸಾಲೆಯಿಂದ ಹೊರಟುಹೋದರು.

ಗೋಪಾಳರಾಯರು ಎಕಾವಶಿಯ ದಿವಸ ನಿರಾಹಾರಮಾಡಿದ್ದರಿಂದ ದ್ವಾದಶಿಯ ವ್ರಾತಕಾಲದಲ್ಲಿ ವಾರಣಿಯನ್ನು ತೀರಿಸಿಕೊಂಡು ಒಡಕನಿಗೆ ಚೆನ್ನಾಗಿ ಅಭ್ಯಾಸಮಾಡಲಿಕ್ಕೆ ಹೇಳಿ ತಮ್ಮ ಹಳ್ಳಿಗೆ ಹೊರಟು ಹೋದರು. ಒಡಕನು ಗುಟ್ಟನ್ನು ಹೊರಗೆಡಹುವವನಲ್ಲ; ಅಲ್ಲದೆ ಹೆಣ್ಣುಮಕ್ಕಳಜೊತೆಗೆ ಹರಟೆ ಕೊಚ್ಚುತ್ತ ಅವರು ಮಾಡತಕ್ಕ ಕೆಲಸಗಳಿಗೆ ಸಹಾಯಮಾಡತಕ್ಕ ಸ್ವಭಾವದವನು. ಹೀಗಾಗಿ ಸ್ವಲ್ಪ ದಿವಸಗಳಲ್ಲಿಯೆ ಆಮನೆಯಲ್ಲಿ ದೇಸಾಯರ ಪತ್ನಿಯ ಪ್ರೆಮಾದರಗಳಿಗೆ ಒಡಕಣ್ಣನು ಪಾತ್ರನಾದನು. ಅವನು ಸಾಲೆಗೆ ತಪ್ಪದೆ ಹೋಗುತ್ತಿದ್ದನು. ಮನೆಯೊಳಗೆ ಮಾಡಿಕೊಂಡು ಬರಲಿಕ್ಕೆ ಹೇಳಿದ ವಿಷಯಗಳನ್ನು ಮನಸ್ಸುಗೊಟ್ಟು ಓದಿ ಸಾಲೆಯಲ್ಲಿ ಒಪ್ಪಿಸುತ್ತಿದ್ದನು. ಮೇಲಾಗಿ ದೇಸಾಯರ ಮಗನಾಗಿದ್ದನು. ಹೀಗಾಗಿ ಆತನು ಮಾಸ್ತರಿಂದ ಮನ್ನಣೆ ಪಡೆದನು. ತನ್ನ ಬಣ್ಣದ ಮಾತುಗಳಿಂದ, ಹಣ್ಣು-ಹಂಪಲ ಮೊದಲಾದ ತಿನಿಸುಗಳ ಕಾಣಿಕೆಯಿಂದ ಗುರುಪ್ರೇಮ ಸಂಪಾದಿಸಿ ಒಡಕಣ್ಣನು ಸಾಲೆಯೊಳಗಿನ ವಿಧ್ಯಾರ್ಥಿಗಳಿಗೆಲ್ಲ ಮಾನ್ಯನಾದನು.

ಒಮ್ಮೆ ಮಾಸ್ತರು ತಮ್ಮ ಮನೆತನದ ಕೆಲಸದ ನಿಮಿತ್ತ ಒಂದು ವಾರದ ರಜೆಯ ಮೇಲೆ ಹೋದರು. ತಾವು ಬರುವ ವರೆಗೆ ನಾಲ್ಕನೇ ಇಯತ್ತೆಯ ಹುಡುಗರ ಅಭ್ಯಾಸವನ್ನು ಒಪ್ಪಿಸಿಕೊಳ್ಳಲಿಕ್ಕೆ ಒಡಕನನ್ನು ನಿಯಮಿಸಿದರು. ಮಾಸ್ತರು ರಜೆಯ ಮೇಲೆ ಹೋದರೆ ಹುಡುಗರಿಗೆಲ್ಲ

ಹುರುಪು ಬಹಳ. ಆಗ ಉಡಾಳ ಹುಡುಗರು ಸಹ ತಪ್ಪದೆ ಸಾಲಿಗೆ ಬಂದು , ಮಾಸ್ತರ(ನಾ)ಸಾಲ-ಸು—! ' ಎಂದು ಕುಣಿದಾಡಿ ಗೊಂದಲ ಹಾಕುವರು. ಒಡಕಣ್ಣನು ನಾಲ್ಕನೆ ಇಯತ್ತೆಯ ಎಲ್ಲ ಹುಡುಗರನ್ನು ಎಬ್ಬಿಸಿ ಅಭ್ಯಾಸ ಒಪ್ಪಿಸಿಕೊಳ್ಳಲಿಕ್ಕೆ ಸಾಲೆಯ ಹೊರಗೆ ಕರೆದೊಯ್ದನು. ಅಲ್ಲಿ ನಂಬರುಗಳ ಅನುಕ್ರಮದಂತೆ ಹುಡುಗರನ್ನು ನಿಲ್ಲಿಸಿ ಕವಿತೆಯನ್ನು ಒಪ್ಪಿಸಿಕೊಳ್ಳಲಿಕ್ಕೆ ಹತ್ತಿದನು. ದಿನಾಲು ತಪ್ಪದೆ ಸಾಲಿಗೆ ಬರುವ ಮೇಲಿನ ನಂಬರಿನ ಹುಡುಗರೆಲ್ಲ ಕವಿತೆಯನ್ನು ಹೇಳಿದರು. ಸಾಲೆ ತಪ್ಪಿಸುವ ಉಡಾಳ ಹುಡುಗರಿಗೆ ಯಾವ ಕವಿತೆಯನ್ನೂ ಸರಿಯಾಗಿ ಹೇಳಲು ಬರಲಿಲ್ಲ. ಆಗ ಒಡಕನು ಕವಿತೆಯನ್ನು ಒಪ್ಪಿಸಿದ ಹುಡುಗರಿಗೆ ಸಾಲೆಯೊಳಗೆ ಹೋಗಿ ಕೂಡಲಿಕ್ಕೆ ಕಳಿಸಿ ಉಡಾಳ ಹುಡುಗರಿಗೆ ಕವಿತೆಯನ್ನು ತಾನು ಕಲಿಸಲು ಅವರೆಲ್ಲ ದೊಡ್ಡ ಧ್ವನಿಯಿಂದ ಕವಿತೆ ಹೇಳಿದರು. ಹೀಗೆ ನಾಲ್ಕಾರು ಕವಿತೆಗಳನ್ನು ಹೇಳಿದ ಬಳಿಕ ಒಡಕನು ಅವರೆಲ್ಲರನ್ನು ದುಂಡಗೆ ಕೂಡಿಸಿ ತಾನು ಅವರ ಮಧ್ಯದಲ್ಲಿ ಕುಳಿತು ' ಇವೊತ್ತು ಮಾಸ್ತರ ಇದ್ದರ, ನಿಮ್ಮನ್ನ ಮೂಲದಂಡಿಗೆ ಹಾಕಿ ಬಿತ್ತದಿಂದ ಜಗ್ಗಿ ಬಡೀತ್ತಿದ್ದರಲ್ಲ! ' ಎಂದನು. ಆಗ ಹುಡುಗರ ಉಲಕೋಚಿತನಕ್ಕೆ ವುಟಸಿಕ್ಕಂತಾಯಿತು. ಸೆಟ್ಟರ ಬಸೆಟ್ಟಿಯು ತನ್ನ ಪಿತ್ತವನ್ನೆಲ್ಲ ಕಾರಿಕೊಂಡನು. ' ಬಡಿಯೋದನಕ ಸೈಯ್ಯೇ ಸೈ; ಮ್ಯಾಲ ಮೈತುಂಬ ಮುಳ್ಳು ಚುಚ್ಚ ತಿದ್ದರು! ಬಿಡಲೆ ಆ ಮಾಸ್ತರ ಬಾಳ ಕಟಕ ಆದಾನ. ಇವತ್ತ ಅವ ಇಲ್ಲಂತಸ್ಸ ಸಾಲಿಗೆ ಬಂದೇನಿ. ಅವ ಅತ್ತಾಗ್ತ ಹೋದರ ವಾಡ ನೋಡು. '

ಕಂಬಾರ ಕಲ್ಲನು ಆದಕ್ಕೆ ದನಿಗೂಡಿಸಿದನು. ' ಹಿಂದಕ ನಾ ಒಂದು ವಾರ ಸಾಲೀತಪ್ಪಿಸಿ ತಿರಗಿದ್ದೆ. ಆಗ ನನ್ನ ಹೊರಿಸಿಗೊಂಡು ಸಾಲಿಗೆ ತಂದು ಗುದ್ದಿಗ್ಗಾಲು ಸರಿಸಿ ಗುದ್ದಿಗುದ್ದಿ ಹಣ್ಣುಮಾಡಿಬಿಟ್ಟಿದ್ದ. ಅವತ್ತಿನಿಂದ ನಾನೂ ಸಾಲಿಗೆ ಬಂದಿದ್ದೇ ಇಲ್ಲ. ಅವನ್ನ ಹ್ಯಾಂಗರ ಮಾಡಿ ಈ ಊರಿಂದ ಹೊರಬೇಕಲೆ? '

ಮಡಿವಾಳ ಮಲ್ಲನು ಸರಾಗವಾಗಿ ಆದನ್ನೇ ಹೇಳಿದನು. ' ಹೌದೋ ಎಪ್ಪ; ನನಗೂ ಬಲ ಬಡಿತಾನ ಆ ಮಾಸ್ತರ, ಲಬಲಬ ಹೊಯ್ಯೊಂಬೋ ತನಕ. ಗಡೀ ದುರ್ಗವ್ವನ್ನು ಕಳಿಸಿದ್ದಾಂಗ ಅವನ್ನ ಈ ಗಡೀ ಬಿಟ್ಟು

ಕಳಿಸಬೇಕಲೆ! ನಮ್ಮ ದೇಸಾಯರ ಒಡಕಣ್ಣು ಬಾಳ ಯುಕ್ತಿವಂತ ಆದಾನ. ಅವನ ಏನಾದರೂ ಹಂಚಿಕೆ ತಗದರ ಅದರಂತ ಮಾಡಲಿಕ್ಕೆ ನಾ ಸಿದ್ಧ ಅದೇನಿ ನೋಡು.' ತನ್ನ ಯುಕ್ತಿಯು ಇಷ್ಟು ಚೆನ್ನಾಗಿ ಸಾಧಿಸಿದ್ದನ್ನು ಕಂಡು ಒಡಕಣ್ಣನಿಗೆ ಬಹಳ ಆನಂದವಾಯಿತು. ' ನಾ ಹೇಳಿದ ಹಾಂಗ ನೀವೆಲ್ಲರೂ ಕೇಳಿದರ ಆರ ತಿಂಗಳದಾಗ ಅವ ಈ ಊರ ಬಿಟ್ಟು ಓಡಿ ಹೋಗುವ ಹಾಂಗ ಮಾಡತೇನಿ.' ಎಂದು ಅವನು ಗಂಭೀರವಾಗಿ ನುಡಿದನು. ಆಗ ಬಸೆಟ್ಟಿ ಮೊದಲಾದವರೆಲ್ಲ ' ಒಹೋ! ನೀ ಬೇಕಾದ್ದ ಹೇಳು, ನೀ ಹೇಳಿದ್ದಂಗ ಮಾಡಾಕ ನಾವು ತಯಾರ ಇದ್ದೇವಿ.' ಎಂದು ಎದೆತಟ್ಟಿ ಹೇಳಿದರು.

ಒಡಕಣ್ಣನೆಂದನು 'ಈಗ ಸಾಲಿ ಒಳಗ ಹೋಗಿ ಓದಿಕೋತ ಕೂತಾರ ನೋಡು, ಅವರೆಲ್ಲ ಹೆಣಗರು. ಮಾಸ್ತರನ ಕಂಡು ಗದಗದ ನಡಗತಾರ. ಅವಗ್ಯಾಕ ಹೆದರಬೇಕಣಾ? ಅವ ಏನು ಹುಲಿನತ ಹೊಸಗ್ಯಾನತ? ಅದ ಕಂತ ಆ ಪುಕ್ಕ ಹುಡುಗರೆಲ್ಲ ಒಳಗ ಕಳಿಸಿಕೊಟ್ಟೀನಿ. ನೀವತ ನೋಡ್ಡಿ ಎದಿಗಾರರು! ಅಂತ ನಿಮ್ಮನ್ನೆಲ್ಲ ಬ್ಯಾರೆ ಕರದು ಕೂಡಿಸೇನಿ. ಹಂಗಾದರ ನಾ ಹೇಳಿದ್ದಂಗ ನೀವೆಲ್ಲಾರೂ ಮಾಡಲಿಕ್ಕೆ ಸಿದ್ಧ ರಿದ್ದೀರಾ? '

ಆಗ ಹುಡುಗರು ' ಒಹೋ! ಬೇಕಾದ್ದೇನು ಅದರಂತ ಮಾಡೇ ತೀರತೇವಿ.' ಎಂದು ಹೂಂ ಕೊಟ್ಟರು. ಒಡಕಣ್ಣನಿಗೆ ಎಲಕ್ಷಣ ಆನಂದ ವಾಯಿತು. ಈ ಹುಡುಗರೆಲ್ಲ ನಾಯಕನಿಲ್ಲದೆ ಬಳಲುತ್ತಿದ್ದರಲ್ಲ! ಇವರಿಗೆಲ್ಲ ತಾನು ನಾಯಕನಾಗಬಹುದಲ್ಲವೇ? ಹೊಂಚುಹಾಕುವ ಪ್ರತಿಭೆಯು ತನ್ನ ದೆಂದು ಒಡಕಣ್ಣನು ನಿರ್ಧರಿಸಿದನು. ನಿರ್ಧರಿಸಿ ಮುಂದುವರಿಯುವದಕ್ಕೆ ಮೊದಲು ಒಂದು ವಚನವನ್ನು ಬೇಡಿದನು. ' ನನ್ನ ಮ್ಯಾಲ ಮಾಸ್ತರ ಬಹಳ ವಿಶ್ವಾಸ ಇಟ್ಟಾನ. ನಾ ನಿಮ್ಮ ಮ್ಯಾಳದಾಗ ಕೂಡಿದ್ದು ಆ ಮಾಸ್ತರಗ ನೀವು ಸತ್ತರೂ ಹೇಳಬಾರದು. ನಾನು ಮಾಸ್ತರ ಸಂಗತೀಲೆ ಒಳ್ಳೇತನದಿಂದನತ ಇದ್ದು ಕಡೀಕೆ ಅವಗ ಕಾಲಾ ತರತೀನಿ. ನಿಮ್ಮ ಗುಟ್ಟು ನೀವು ಯಾರಿಗೂ ಹೇಳದಿಲ್ಲ ಅಂತ ಆಣೀ ಮಾಡಿದರ ನಿಮಗ ಒಂದು ಹಂಚಿಕೆ ಹೇಳತೇನಿ ನೋಡ್ಡಿ ಮತ್ತೆ.' ಅದಕ್ಕೆ ' ನಿನ್ನ ಎಂದಿಗೂ ಬೈಲಿಗೆ ತರದಿಲ್ಲ ಬಿಡು. ಏನು ಮಾಡೋದು ಅವ ನಮಗ ಮಾಡ್ಲಿ. ಆದರ, ಬಡಿಗೆ ತಗೊಂಡು ಬಡಿದಾನು; ಗುದ್ದಿಗ್ಗಾಲು ಸರಿಸ್ಯಾನು. ಅವೆಲ್ಲ ನಮಗ

ದರದ ಇಲ್ಲ; ಆ ಮಾಸ್ತರನ್ನು ಮಾತ್ರ ಫದೀತಿ ಮಾಡಿಬಿಡಬೇಕು ನೋಡು.' ಎಂದು ಉಡಾಳ ಹುಡುಗರೇಲ್ಲ ಭರವಸೆಯಿತ್ತರು.

ಬಳಿಕ ತನ್ನ ಹಸ್ತಗತರೊಡನೆ ಒಡಕಣ್ಣಿನ ಆಪ್ತಾಲೋಚನೆಯು ನಡೆಯಿತು. ಮಾಸ್ತರು ಕೂಡುವ ಕುರ್ಚಿಯ ಮೇಲೆ ಎಳೆಂಟು ಡಬಗಳ್ಳಿಯ ಮುಳ್ಳನ್ನು ತಂದಿಡಬೇಕು; ಮಾಸ್ತರು ಗಕ್ಕನೆ ಕೂತಾಗ ಯಾರೂ ನಗಬಾರದು; ಅಂದರೆ ಮಾಸ್ತರು ನೆಟ್ಟಗ ಆಸ್ಪತ್ರಿಗೆ ಹೋಗುವರು; ಹುಡುಗರು ಮನೆಗೆ ಹೋಗುವರು; ಎಂದು ಮುಂತಾಗಿ ಅವರ ಗುಪ್ತಸಭೆಯಲ್ಲಿ ಗೊತ್ತಾಯಿತು. ಒಡಕಣ್ಣಿನ ಹಂಚಿಕೆಯಿಂದ ಉಡಾಳ ಹುಡುಗರೇಲ್ಲ ಉಬ್ಬಿದರು. ಅಂದಿನಿಂದ ಎಲ್ಲರೂ ತಪ್ಪದೆ ಸಾಲಿಗೆ ಬಂದು ಗೊಂದಲಹಾಕಹತ್ತಿದರು. ಅವರು ಎಂದೂ ಅಭ್ಯಾಸವನ್ನು ಮಾಡುತ್ತಿದ್ದಿಲ್ಲ. ಓದುತ್ತ ಕುಳಿತ ಹುಡುಗರಿಗೆ ಓದಗೊಡದೆ ಜೇಷ್ಠವಾಡಿ ಅವರನ್ನು ಅಳಿಸುತ್ತಿದ್ದರು. ಒಡಕಣ್ಣಿನೇ ತಮ್ಮ ಇಯತ್ತೆಯ ಮುಖ್ಯಸ್ಥನಾದ್ದರಿಂದ ಅವರಿಗೆ ಯಾರ ಅಂಜಿಕೆಯೂ ಇದ್ದಿಲ್ಲ. ಒಂದು ವಾರದ ವರೆಗೆ ನಾಲ್ಕನೆ ಇಯತ್ತೆಯು ಉಡಾಳ ಹುಡುಗರ ಬಿಡಾರವಾಯಿತು. ಹೀಗಿರಲು ಮಾಸ್ತರು ಒಂದು ವಾರದ ರಜೆಯನ್ನು ಅನುಭವಿಸಿ ಸೋಮವಾರ ಬೆಳಿಗ್ಗೆ ಸಾಲಿಗೆ ಬಂದರು. ಅಂದು ನಾಲ್ಕನೆ ಇಯತ್ತೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಸಾಲಿಗೆ ಬಂದಿದ್ದರು. ಆಗ ಮಾಸ್ತರು ಆಶ್ಚರ್ಯದಿಂದ 'ಒಡಕಣ್ಣಾ! ಈ ರನ್ನರೇಲ್ಲ ಅಂದಿನಿಂದ ಸಾಲಿಗೆ ಬರಲು ಸುರು ಮಾಡ್ಯಾರ?' ಎಂದರು. ತನ್ನ ಗುರುಗಳು ಬರುವ ವರೆಗೆ ಕ್ಲಾಸಿನ ಮಾಸ್ತರನಾಗಿದ್ದ ಒಡಕಣ್ಣನು, ಸುಳ್ಳುವಿನಯದಿಂದ ನಾಚಿ ತಲೆ ಬಾಗಿಸಿದನು. ಸಾಲೆ ತಪ್ಪಿಸುವ ಹುಡುಗರೂ ತಪ್ಪದೆ ಸಾಲಿಗೆ ಬರಹತ್ತಿದ್ದು ಅವನ ಶ್ರಮದಿಂದಲ್ಲವೇ ?

ಪ್ರಾತಃಕಾಲದ ಪ್ರಾರ್ಥನೆಯನ್ನು ಮಾಡಿಸಿ ಮಾಸ್ತರು ರಭಸದಿಂದ ಬಂದು ಕುರ್ಚಿಯ ಮೇಲೆ ಕುಳಿತರು. ಕುಳಿತವರೆ ಕೆಟ್ಟ ಧ್ವನಿಯಿಂದ ಚೀರಹತ್ತಿದರು. ಚುಚ್ಚಿದ ಮುಳ್ಳುಗಳು ಒಳಗೆ ಮುರಿಯಬಹುದೆಂಬ ಅಂಜಿಕೆಯಿಂದ ಮಾಸ್ತರು ಎಳಲಾರದೆ ಅಲ್ಲಿಯೆ ಒದ್ದಾಡಹತ್ತಿದರು. ಕಡೆಗೆ ಅಸಿಸ್ಪಂಟ ಮಾಸ್ತರರು ಓಡಿಬಂದು, ಚಿಮ್ಮಟಿಗೆಯನ್ನು ತಂದು ಆ ಮುಳ್ಳುಗಳನ್ನು ಕಿತ್ತೊಗೆಯಲು, ರಕ್ತವು ಸೋರಹತ್ತಿ ಮಾಸ್ತರಿಗೆ ಬಸಳಿಯು

ಬಂದಿತು. ಒಡಕಣ್ಣನು ಅಳುತ್ತ ಮಾಸ್ತರಿಗೆ ಗಾಳಿ ಹಾಕಹತ್ತಿದನು. ಮಾಸ್ತರು ಒಡಕಣ್ಣನನ್ನು ಅಪರಾಧಿಗಳ ಶೋಧಕ್ಕೆಂದೂ, ಪಂತರನ್ನು ಅವರನ್ನು ಶಿಕ್ಷಿಸಲೆಂದೂ ನಿಯಮಿಸಿ ತಮಗಾದ ನೋವಿನ ತಾಪವನ್ನು ತಾಳಲಾರದೆ ಮನೆಯ ಮಾರ್ಗ ಹಿಡಿದರು.

ಪಂತರು ಇಪ್ಪತ್ತೈದು ವರ್ಷಗಳ ವರೆಗೆ ಶಿಕ್ಷಕರಾಗಿದ್ದರೂ ಶಾಲೆಯಲ್ಲಿ ಇಂಥ ದುರ್ಘಟ ಪ್ರಸಂಗಗಳೊದಗಿದ್ದನ್ನು ಅವರು ಎಂದೂ ನೋಡಿದ್ದಿಲ್ಲ. ಅವರು ಸ್ವಲ್ಪ ಹೊತ್ತು ವಿಚಾರ ಮಾಡಿ ನಾಲ್ಕನೆ ಇಯತ್ತೆಯ ಹುಡುಗರೇ ಈ ಕೆಲಸವನ್ನು ಮಾಡಿರಬೇಕೆಂದು ನಿರ್ಧರಿಸಿದರು; ಅವರಲ್ಲಿಯ ಮುಖ್ಯನಾದ ಒಡಕಣ್ಣನನ್ನು ಕೋಣೆಯೊಳಗೆ ಕರೆದು ತಪ್ಪು ಮಾಡಿದವರನ್ನು ಶೋಧಿಸದಿದ್ದರೆ ನಿಮ್ಮೆಲ್ಲರನ್ನು ಬಡಿಯುವೆವೆಂದು ಬೆದರಿಸಿದರು. ಆಗ ಒಡಕನು ಸಣ್ಣವೋರೆ ಮಾಡಿ ಬಿಕ್ಕಿಬಿಕ್ಕಿ ಅಳುತ್ತಿದ್ದನು. ಅದನ್ನು ನೋಡಿ ಪಂತರು ಅವನ ಬೆನ್ನಮೇಲೆ ಕೈಯಾಡಿಸಿ “ತಮ್ಮಾ ಬೆದರಬೇಡ, ನೀನು ಅಪರಾಧಿಯೆಂದು ನಾನು ಹೇಳುವದಿಲ್ಲ; ಆದರೂ ಮುಳ್ಳು ಚುಚ್ಚಿದವರನ್ನು ಗೊತ್ತುಹಚ್ಚಿಕೊಡುವ ಭಾರವು ನಿನ್ನ ಮೇಲೆಯೇ ಇರುವುದು” ಎಂದರು. ಆಗ ಒಡಕನು ಅಪರಾಧಿಗಳನ್ನು ಗೊತ್ತುಹಚ್ಚುವೆನೆಂದು ಪಂತರಿಗೆ ಹೇಳಿ ಹೊರಗೆ ಬಂದನು. ನಾಲ್ಕನೆ ಇಯತ್ತೆಯ ನಿರಪರಾಧಿ ಹುಡುಗರನ್ನು ನೀವೇ ಅಪರಾಧಿಗಳೆಂದು ಬೆದರಿಸಿದನು. ಕಂಬಾರ ಕಲ್ಲನಿಗೆ ಗುಪ್ತವಾಗಿ ಮುದ್ದನ ಬಕ್ಕುಣದಲ್ಲಿ ಮುಳ್ಳುಗಳನ್ನು ಇರಿಸೆಂದು ಹೇಳಿದನು. ಅವನು ಅದರಂತೆ ಮಾಡಲು, ಒಡಕಣ್ಣನು ಹುಡುಗರ ಬಕ್ಕುಣಗಳನ್ನು ಕ್ರಮದಿಂದ ಶೋಧಿಸಿ, ಮುದ್ದನೇ ಅಪರಾಧಿಯೆಂದು ಪಂತರಿಗೆ ಹೇಳಿದನು. ಸೆಟ್ಟರ ಬಸೆಟ್ಟಿಯೂ, ಕಂಬಾರ ಕಲ್ಲನೂ, ಅವನ ಮೇಲವಾಗಿ ಅದಕ್ಕೆ ಪಿಂಬಲವಿತ್ತರು. ಆಗ ಪಂತರು ಮುದ್ದನನ್ನು ಕರೆದು ಬೆದರಿಸಿ ಬಡಿಯಹತ್ತಿದರು; ಪೆದ್ದ ಮುದ್ದನು ಗಾಬರಿಯಾಗಿ ಅಳುತ್ತ ನಿಂತನಲ್ಲದೆ ಅವನ ಬಾಯಿಂದ ಶಬ್ದಗಳೇ ಹೊರಡಲಿಲ್ಲ. ಮುದ್ದನು ಅಳುವದನ್ನು ನೋಡಿ ಕಂಬಾರ ಕಲ್ಲನು ನಗಹತ್ತಿದನು. ಇದನ್ನು ಪಂತರು ಸೂಕ್ಷ್ಮದೃಷ್ಟಿಯಿಂದ ನಿರೀಕ್ಷಿಸಿ ಕಲ್ಲನೇ ಅಪರಾಧಿಯೆಂದು ನಿರ್ಧರಿಸಿ, ಅವನನ್ನು ಚೆನ್ನಾಗಿ ಥಳಿಸಿದರು; ಕಲ್ಲನು ಪೆಟ್ಟು ತಾಳಲಾರದೆ ತನ್ನ ಅಪರಾಧವನ್ನು ಒಪ್ಪಿಕೊಂಡು ಬಂಧಮುಕ್ತ

ನಾದನು. ಆದರೂ ಅವನು ಒಡಕನ ಹೆಸರನ್ನೂ ತನ್ನ ತಂಡದವರ ಹೆಸರನ್ನೂ ಬೈಲಿಗಳೆಯಲಿಲ್ಲ.

ಹೆಡ್‌ಮಾಸ್ತರು ಆಸ್ಪತ್ರಿಗೆ ಹೋದರು; ಇತ್ತು ಪಂತರು ಅಪರಾಧಿಗಳನ್ನು ಗೊತ್ತುಹಚ್ಚಿ, ತಮ್ಮ ಜಾಣತನದಲ್ಲಿಯೂ, ಧೂರ್ತತೆಯಲ್ಲಿಯೂ ನಂಬಿ ಉಬ್ಬಿದ್ದರು. ಆದರೆ ಸಾಲೆಯಲ್ಲಿಯ ಉಡಾಳರ ತಂಡದವರು ಇವರಿಗಿಂತಲೂ ಜಾಣರಾಗಿದ್ದರು. ಈ ಸಂಗತಿ ಆಗಿ ಎರಡು ದಿನಗಳು ಕೂಡ ದಾಟಿರಲಿಲ್ಲ. ಪಂತರಿಗೆ ನಸುಗುನ್ನಿಯ ಸುಂಕದ ಪ್ರಸಾದವಾಯಿತು. ಆಗ ಮೈಮೇಲಿನ ಅರಿವೆಯ ಪರಿವೆಯಿಲ್ಲದೆ ಮೈ ಕೆಂಕೆಂಡ ಪಂತರು ಈ ಉಡಾಳರ ಗೋಜಿಗೆ ಹೋಗುವದು ಸರಿಯಲ್ಲೆಂದು ನಿಶ್ಚಯಿಸಿದರು. ಹೆಡ್‌ಮಾಸ್ತರು ಗುಣಹೊಂದಿ ಬಂದ ಬಳಿಕ ಪಂತರು ತಮಗಾದ ಬವಣಿಯನ್ನು ತಿಳಿಸಿದರು. ಅವರು ಯುಕ್ತಿಯಿಂದ ಉಡಾಳ ಹುಡುಗರನ್ನು ಸಾಲೆಯಿಂದ ಹೊರಗೆ ಹಾಕಹತ್ತಿದರು. ದಿನದಿನಕ್ಕೆ ತನ್ನ ಗೆಳೆಯರ ಗುಂಪು ಕರಗುವದನ್ನು ಕಂಡು ಒಡಕನಿಗೆ ಬಲು ವ್ಯಸನವಾಯಿತು. ಒಡಕನ ಹೇಳಿಕೆಯ ಮೇರೆಗೆ ಹುಡುಗರ ಪಾಲಕರು ಪಂತರನ್ನೂ ಹೆಡ್‌ಮಾಸ್ತರರನ್ನೂ ವರ್ಗಮಾಡಬೇಕೆಂದು ಸಾಲೆಯ ಅಧಿಕಾರಿಗಳಿಗೆ ಮೂಕರ್ಷಿಯನ್ನು ಕಳಿಸಿದರು. ಆಗ ಸಾಲೆಯ ಪರಿಷ್ಕೆಯೂ ಸವಾಪಿಸಿತ್ತು. ಒಡಕನು ಮಾಸ್ತರು ತನ್ನ ಗೆಳೆಯರಿಗೆ ಮಾಡಿದ ಅಪಕಾರದ ಸೇಡನ್ನು ಒಮ್ಮೆಲೇ ತೀರಿಸಿಕೊಳ್ಳುವದೆಂದು ವಿಚಾರ ಮಾಡಿದನು. ಸಾಹೇಬರು ನಾಲ್ಕನೆ ಇಯತ್ತೆಯ ಪರಿಷ್ಕೆ ತೆಗೆದುಕೊಳ್ಳುವಾಗ, ಒಡಕನೂ ಅವನ ಗೆಳೆಯರೂ ಮಾಸ್ತರರು ತಮಗೆ ಇತಿಹಾಸ ಕಲಿಸಿಲ್ಲವೆಂದು ಹೇಳಿದರು. ಪರಿಷ್ಕಕರು ಮಾಸ್ತರ ಮೇಲೆ ರೇಗಿದರು; ಹೀಗಾಗಿ ಪರಿಷ್ಕೆಯ ಪರಿಣಾಮವು ನೆಟ್ಟಗಾಗಲಿಲ್ಲ. ಮರುದಿನ ಸಾಹೇಬರು ಐದನೆಯ ಇಯತ್ತೆಯ ಪರಿಷ್ಕೆ ತಕ್ಕೊಳ್ಳುವಾಗ, ಕುರ್ಚಿಯ ಕಾಲುಗಳನ್ನು ಕರಗಸದಿಂದ ಕೊರೆದಿಟ್ಟಿದ್ದರೆಂದು ಕಂಡುಬಂತು. ಮಾಸ್ತರರೇ ತಮಗೆ ಅಪಮಾನ ಮಾಡಬೇಕೆಂದು ಈ ಕೃತ್ಯ ಮಾಡಿಸಿರುವರೆಂದು ಸಾಹೇಬರು ನಂಬಿದರು. ಮಾಸ್ತರರನ್ನು ಕೆಲಸದಿಂದ ತೆಗೆದುಹಾಕುವೆವೆಂದು ಬೆದರಿಸಿದರು. ಮಾಸ್ತರರಿಗೆ ಇದ್ದೆಲ್ಲ ಒಡಕನ ಕಾರಸ್ಥಾನದ ಪರಿಣಾಮವೆಂದು ಹೊಳೆಯದೆ ಇರಲಿಲ್ಲ. ಆದರೆ ಮಾತು

ಕೈವಿಾರಿ ಹೋಗಿತ್ತು. ದೇಸಾಯಿ ಶ್ರೀಪತಿರಾಯರು ಅಲ್ಲಿಯೇ ಇದ್ದುದರಿಂದ, ಉಡಾಳ ಹುಡುಗರಿಂದ ಸಾಲೆಯಲ್ಲಿ ಘಟಿಸಿದ ಅನರ್ಥಗಳನ್ನೂ, ಅದರಿಂದ ಮಾಸ್ತರಿಗಾದ ಬವಣಿಯನ್ನೂ, ವರ್ಣಿಸಿ ಸಾಹೇಬರನ್ನು ಸ್ವಲ್ಪ ಮಟ್ಟಿಗೆ ಶಾಂತಗೊಳಿಸಿದರು. ಆದರೂ ಸಾಹೇಬರು ಮೂಕರ್ಜಿಯ ನೆವ ಮಾಡಿ ಹೆಡ್‌ಮಾಸ್ತರಿಗೆ ವರ್ಗವನ್ನೂ ಪಂತರಿಗೆ ಒಂದು ರೂಪಾಯಿಯ "ಹಿಂಬಡತಿ"ಯನ್ನೂ ಮಾಡಿದರು. ಅಂತೂ ಸಾಲೆಯಲ್ಲಿರುವಾಗಲೇ ಒಡಕನು ತನ್ನ ಪ್ರಭಾವವನ್ನು ತೋರಿಬಿಟ್ಟನು. ಊರಲ್ಲೆಲ್ಲ ಇದೇ ಸುದ್ದಿ. ಆದರೂ ದೇಸಾಯರೆದುರು ನಿಚ್ಚಳವಾಗಿ ನುಡಿಯುವರಾರು?

೬

ಮಕ್ಕಳ ನೋಹ.....

ಒಂದು ದಿನ ಬೆಳಿಗಿನಲ್ಲಿ ಬೊಮ್ಮಿಗೇರಿಯ ಮಧ್ಯದಲ್ಲಿರುವ ಹನುಮ ಸಾಗರ ಪುಷ್ಕರಿಣಿಯ ತೀರದಲ್ಲಿ ಮಹಾವೃಕ್ಷವೆಂದು ಹೆಸರುವೆತ್ತ ಅಶ್ವತ್ಥ ವೃಕ್ಷದ ಬುಡದಲ್ಲಿ ಓರ್ವ ತರುಣಿಯು ಪೂಜಾಸಾಮಗ್ರಿಯ ತಟ್ಟಿಯನ್ನು ಮುಂದೆ ಇಟ್ಟುಕೊಂಡು ಅಶ್ವತ್ಥವೃಕ್ಷವನ್ನು ಮಾಡುತ್ತಿದ್ದಳು. ಆ ತರುಣಿಯು ತೆನೆ ತಿರುವಿದ ಟೋಪು ಸೆರಗಿನ ಕರಿಯ ಸೀರೆಯನ್ನುಟ್ಟು, ಜರದ ಕುಪ್ಪುಸವನ್ನು ತೊಟ್ಟಿದ್ದಳು. ಅವಳು ಗೌರಕಾಯದವಳಿದ್ದರಿಂದ ಆ ಕಪ್ಪು ಸೀರೆಯು ಅವಳ ಅಂಗಕ್ಕೆ ಬಲು ಒಪ್ಪುತ್ತಿತ್ತು. ಅವಳು ಮೊಂಡ ಮೂಗಿನವಳೂ, ಆನೆಯ ಕಿವಿಯವಳೂ, ಕಾಮಿಯ ಕಣ್ಣಿನವಳೂ, ಒಂಟಿಯ ಕಂಠದವಳೂ, ಸೊಂಟದವಳೂ, ಆನೆಯ ಹಲ್ಲು ಹಾದವಳೂ ಇದ್ದ ಒಂದು ಅವಳ ಗೌರವರ್ಣದಲ್ಲಿ ಆ ಡೊಂಕುಗಳೆಲ್ಲ ಅಡಗಿ ಹೋಗಿದ್ದವು. ಅವಳ ಕೂದಲು ಗಳಲ್ಲಿ ಕುಟಿಲತೆಯೂ, ಕಟಾಕ್ಷದಲ್ಲಿ ಕಾಪಟ್ಟವೂ, ಹೆರಳಿನಲ್ಲಿ ಬಿಗುವೂ ಒಡ ಮೂಡಿದ್ದವು. ಅವಳ ಮುಖದಲ್ಲಿ ಚಿಂತಾಕ್ರಾಂತಕಾಗಿರುವಳೆಂಬ ಚಿಹ್ನೆಗಳು ಸ್ಪಷ್ಟವಾಗಿ ತೋರುತ್ತಿದ್ದವು. ಅಂದು ಸೋಮವಾರವಿದ್ದು ಅನಾವಾಸ್ಯೆಯು

ಬಂದದ್ದರಿಂದ ಸೋಮವತೀ ಪೂಜೆಗೆ ಇಲ್ಲಿ ಬಹುಜನ ಸ್ತ್ರೀಯರು ಬರಬಹುದೆಂದು ಆ ತರುಣಿಯು ಲಗುಬಗೆಯಿಂದ ಅಶ್ವತ್ಥಪೂಜೆಯನ್ನು ಮುಗಿಸಿ, ಪ್ರದಕ್ಷಿಣೆಯನ್ನು ಹಾಕತೊಡಗಿದಳು. ಒಂದುನೂರಾ ಎಂಟು ಪ್ರದಕ್ಷಿಣೆಗಳನ್ನು ಮುಗಿಸಿ ಅಶ್ವತ್ಥನಾರಾಯಣನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ, ಹೊಕ್ಕಳ ಮೇಲೆ ಬೆರಳನ್ನಿಟ್ಟುಕೊಂಡು ಉಶ್ಯೆಂದು ಆ ತರುಣಿಯು ಮೈವರೆತು ಕುಳಿತಳು. ಅಷ್ಟರಲ್ಲಿ ಎಡಗೈಯ್ಯಲ್ಲಿ ಪೂಜಾಸಾಮಗ್ರಿಗಳ ತಟ್ಟೆಯನ್ನೂ ಬಲಗೈಯಲ್ಲಿ ತಂಬಿಗೆ-ಫಾಲಿಗಳನ್ನೂ ಹಿಡಿದುಕೊಂಡು ಒಂದು ನೂರಾಎಂಟು ಮಾವಿನ ಹಣ್ಣುಗಳನ್ನೂ ತೆಂಗಿನಕಾಯಿಗಳನ್ನೂ ಹಿಡಿದು ಕೊಂಡು ಬರುವ ಮೊಮ್ಮಕ್ಕಳನ್ನು ಮುಂದೆ ಮಾಡಿಕೊಂಡು ದೇಶಪಾಂಡೆ ಪಾರ್ವತಿಬಾಯಿಯವರು ಆ ಅಶ್ವತ್ಥವೃಕ್ಷದ ಕಟ್ಟಿಗೆ ಒಂದರು. ಆಗ ಮೈಮರೆತು ಕುಳಿತ ತರುಣಿಯು ಮೆಟ್ಟಿಬಿದ್ದು ಪೂಜಾಸಾಮಗ್ರಿಯ ತಟ್ಟೆಯನ್ನು ತಕ್ಕೊಂಡು ಮನೆಗೆ ಹೋಗುವ ಹವಣಿಕೆಯಲ್ಲಿದ್ದಳು. ಆಗ ಪಾರ್ವತಿಬಾಯಿಯವರು “ಯಾಕೆ ಚಂದ್ರಾವತಿಬಾಯ್ರ! ನಾ ಬಂದ ಕೂಡಲೆ ಎದ್ದೆಲ್ಲಾ? ಎಷ್ಟು ಲಗೂ ಬಂದೀರಿ! ನೀವೂ ಸೋಮೋತಿವ್ರತಾ ಹಿಡಿದಿರೇನು? ಸ್ವಲ್ಪ ಕೂಡೆಲ್ಲಾ....ಇನ್ನೂ ಸೂರ್ಯೋದಯಾನಂತ ಆಗಿಲ್ಲ!” ಎನ್ನುತ್ತ ಬಣ್ಣ ಬಣ್ಣಗಳಿಂದ ತುಂಬುತ್ತಿದ್ದ ಮೂಡಣ ದಿಕ್ಕನ್ನು ನೀರಕ್ಷಿಸುತ್ತಿದ್ದ ಅವರು, ಚಂದ್ರಾವತಿಬಾಯಿಯವರ ಕಡೆಗೆ ನೋಡಿದರು. “ನಾಯೇನ ವ್ರತ ಹಿಡದಿಲ್ಲಾ. ಎನೋ ಲಗೂ ಎಚ್ಚರಾತು. ಅನಾಯಾಸಾ ಸೋಮವಾರ ಆಮಾಸ್ಯದ, ಅಶ್ವತ್ಥನಾರಾಯಣನ ಪೂಜೆ ಮಾಡಿಕೊಂಡು ಬರೋಣ ಅಂತ ಮೈ ತೊಳಕೊಂಡು ಬಂದಿದ್ದೆ” ಎಂದು ನಿರಾಶಾಯುಕ್ತ ಧ್ವನಿಯಲ್ಲಿ ಚಂದ್ರಾವತಿಬಾಯರು ಉತ್ತರವನ್ನಿತ್ತರು. “ಅಷ್ಟಾಭ್ಯಕ ಹಾರಿಸಿ ಮಾತಾಡತೀರೆ? ಮುದಿಕ್ಯಾಗೇನಿ, ನಿಮ್ಮ ಗುಟ್ಟಿಲ್ಲಾ ಬಲ್ಲೆ. ಅಶ್ವತ್ಥನಾರಾಯಣನ ಸೇವಾ ಮಾಡಿದರೇನು ಕಾಡಲ್ಲ. ಏನಾರ ಕಟಕ ಇರತಾವಂತ, ಅವೆಲ್ಲಾ ಸೇವಾದಿಂದ ಪರಿಹಾರ ಆಗತಾವ” ಎಂದು ನಗುತ್ತ ಪಾರ್ವತಿಬಾಯರು ನುಡಿದರು. “ನಾ ಏನ ಮಕ್ಕಳನ್ನ ಕಾಣತೇನೈವಾ! ನನ್ನ ಪುಣ್ಯ ಕಂಡದ್ದಂತ ಆದ. ನಿಮ್ಮಂಥ ಹಿರೇಮುತ್ತೈದೆಯರ ಆಶೀರ್ವಾದದಿಂದ ಮಕ್ಕಳಾದ್ರ ಆಗಬೇಕು” ಎನ್ನುತ್ತ ಚಂದ್ರಾವತಿಬಾಯರು

ಸಿಟ್ಟುಸಿರುಜಿಟ್ಟರು. ಹೆಣ್ಣುಗರುಳು ಕೋಮಲವಾದುದು. ಹೆಂಗಳೆ ಯರಿಗೆ ಇನ್ನೊಬ್ಬರ ದುಃಖ ಸಹನವಾಗದು. ದುಃಖಿಸುವವರ ಸಂಗಡವೂ ಅತ್ತುಬಿಡುವರು; ಕಷ್ಟಪಡುವವರಿಗೆ ಪೂರ್ಣ ಸಮಾಧಾನವಾಗುವ ವರೆಗೆ ಅವರು ಸುಮ್ಮನಿರರು. ಅಸರ ಮಾತು ಶುಷ್ಕ ಹರಟೆಗುಚಿತವಾದ ಜೊಳ್ಳು ಮಾತಲ್ಲ; ಅವು ಬರೆ ಕೊಟ್ಟ ಆತ್ಮಕ್ಕೆ ಶಾಂತಿಯನ್ನುಂಟುಮಾಡುವವು. ಇದೇ ರೀತಿಯಲ್ಲಿ ಪಾರ್ವತಿಬಾಯರು ಪುನಃ ಮಾತಿಗೆ ಮೊದಲು ಮಾಡಿದರು. “ನಿಮ್ಮ ಯಜಮಾನರೂ ಭಾಳ ಧಾರ್ಮಿಕರು; ಅವರೂ ಮಕ್ಕಳ ದಶಿಂದಾ ಅನುಷ್ಠಾನ-ಗಿಡುಷ್ಠಾನ ಮಾಡಿಸಿದ್ದಾರಾದೀತಲ್ಲ?” ಮತ್ತೆ ಚಂದ್ರಾವತಿ ಬಾಯರು ಅದೇ ರಾಗವಾಗಿ ಉತ್ತರವನ್ನಿತ್ತರು: “ಒಂದ ಅನುಷ್ಠಾನ; ಒಂದ ಪುರಾಣ. ಎಲ್ಲಾ ಆಗ್ಯವು. ಗಂಗೀ ಭಾವಿಯೊಳಗ ನಾಗಬಲೀ ನಾರಾಯಣಬಲೀ ಮಾಡಿಸಿದ್ದು. ಮೊನ್ನಿನ ಚಾತುರ್ಮಾಸೀ ಒಳಗ ಹರಿವಂಶಪುರಾಣ ಹೇಳಿಸಿದ್ದು. ವರ್ಷ ಗುರುಚರಿತ್ರ ಸಪ್ತಾ ಮಾಡುತ್ತಾರ. ದೇವ್ರ ಅಂತಾರ; ಧರ್ಮ ಅಂತಾರ; ದಾನ ಅಂತಾರ; ಆದ್ರೇನೈವಾ ನಮ್ಮ ಹಣೇಬರಹ ಅದ ಅಲ್ಲ. ಪೂರ್ವಜನ್ಮದಾಗ ನಾವು ಮಕ್ಕಳಮರೀಗೆ ಮಾಡಿ ಬಂದಿಲ್ಲ. ಯಾರ ಮಕ್ಕಳ ಗೋಣು ಮುರಿದೇವೋ ಏನೋ? ಈಗ ಹ್ಯಾಂಗ ಮಕ್ಕಳನ ಕಂಡೇವು?” ಎಂದು ಕಣ್ಣೀರು ಸುರಿಸಿ ಬಿಕ್ಕಿ ಬಿಕ್ಕಿ ಅಳಹತ್ತಿದರು. “ಯಾಕ ಅಳತೀದಿ ಬಿಡ ತಂಗೀ. ಮಂಜಾನೆದ್ದು ಮುತ್ತೈದೇರು ಕಣ್ಣೀರು ಸುರಿಸಬಾರದವಾ” ಎನ್ನುತ್ತ ಅವಳ ಸನಿಯಕ್ಕೆ ಬಂದು ಕುಳಿತು ಪಾರ್ವತಿಬಾಯರು ಕೇಳಿದರು: “ಇದಕ್ಕೂ ಮಂಜೆ ಮತ್ತೇನಾರ ವ್ರತಾ ಮಾಡಿದೇನು?” “ಎಲ್ಲಾನೂ ಮಾಡಿದ್ದಾಯಿತು. ಚಾತುರ್ಮಾಸೀ ಒಳಗ ಮಕ್ಕಳಿಗಲ್ಲಾ ಹಾಲ ಕುಡಿಸಿದೆ; ಅಂಗೀ ಟೊಪ್ಪಿಗಿ ಹೊಲಿಸಿ ಕೊಟ್ಟಿ; ಶುಕ್ರವಾರಕ್ಕೊಮ್ಮೆ ಮಕ್ಕಳಿದ್ದ ಮುತ್ತೈದೆಯರಿಗೆ ಊಟ ಮಾಡಸ್ತೇನಿ; ಬನ್ನೀಗಿಡದವ್ವಗ ನಡಕೊಂಡೆ; ಭರಮದೇವರಿಗೆ ನಡಕೊಂಡೆ; ದ್ಯಾಮವ್ವಗ ನಡಕೊಂಡೆ; ಜಕ್ಕಣೀ ಮಾಡಿದೆ; ಯಂತ್ರಾತು; ಮಂತ್ರಾತು. ಅಶ್ವತ್ಥನಾರಾಯಣನ ಸೇವಾ ಒಂದು ಉಳಿದಿತ್ತು. ಅದನ್ನೂ ಮಾಡಿಬಿಡೋಣ ಅಂತ ಸುರುವು ಮಾಡೇನಿ” ಎಂದರು ಚಂದ್ರಾವತಿ ಬಾಯರು. ಪಾರ್ವತಿಬಾಯರು “ಇದರ ಫಲ ಸಿಗಲಿಕ್ಕೇ ಬೇಕು ನಿಮಗ.

ಆದ್ರ ಇಷ್ಟವಾತ್ರ ಎಂದಿಗೂ ಮಾಡಬೇಡಿ, ಎಷ್ಟೊಮಂದಿ ಮಕ್ಕಳಿಲ್ಲದ ಹುಚ್ಚುಸೆಟೆವೇರು, ಸಣ್ಣ ಮಕ್ಕಳ ಬೆನ್ನು ಹುರಿವ್ಯಾಲ ಕೇರಬಟ್ಟು ಇಡೋದು, ಕಪ್ಪು ಹಾಕುವದು ಮಾಡತಾರ. ಮಕ್ಕಳಿಲ್ಲದ ಮಂಗಗಳು ಸಣ್ಣಮಕ್ಕಳನ್ನ ಕಂಡ್ರ ಕಣ್ಣಾಗಕಣ್ಣೆಟ್ಟು ಹೀರಿಬಿಡತಾವ. ಅವರ ದೃಷ್ಟಿ ಆಗಿ ಹುಡುಗರು ಒದ್ದಾಡತಾವ. ಸೇರ ಮೆಣಸಿನಕಾಯಿ ಕೆಂಡದಾಗ ಹಾಕಿ ದೃಷ್ಟಿ ತಗದರೂ ಖಾಟ ಆಗೋದಿಲ್ಲ. ಏನ ಹೇಳಿವಾಂತ ? ಮಕ್ಕಳದಂದಾ ಚೇಳಿನ ಸಣ್ಣಮರಿ ಬೆಲ್ಲದಾಗ ಇಟ್ಟು ಮುದ್ದಿವಾಡಿ ಗಪ್ಪನ ನುಂಗತಾರಂತ್ರ! ಅದ್ದ್ಯಾಂಗ ನುಂಗತಾರೋ ಏನೊ? ' ಎಂದು ವಾರ್ವತಿಬಾಯರು ಇನ್ನೂ ಮುಂದೆ ಮಾತಾಡುವವರೆ; ಆದರೆ ಚಂದ್ರಾವತಿಬಾಯರ ಮೊರೆ ಸಪ್ಪಗಾದದ್ದು ಕಂಡು ಅವರ ಹುರುಪಿಗೆ ತಡೆಯುಂಟಾಯಿತು. ಇನ್ನು ಅಷ್ಟಕ್ಕೇ ಬಿಡುವದು ಒಳಿತಲ್ಲವೆಂದು ತಮ್ಮ ಕೊನೆಯ ಉಪದೇಶದ ಮಾತು ಹೇಳತೊಡಗಿದರು. ' ಬೇಷಧಾ ಅಂತ, ಪಥ್ಯಾ ಅಂತ, ಏನೇನೋ ಮಾಡತಾರಂತ. ಹಾಂಗ ಮಾತ್ರ ಮಾಡಬಾರದು ನೋಡಿ. ಆಂಥವರು ಎಂದಿಗೂ ಮಕ್ಕಳುಮರಿ ಕಾಣೋದಿಲ್ಲ..... ಅಲ್ಲೆ ಮತ್ತ, ನೀವು ಮುಟ್ಟಾಗಿ ಎಷ್ಟು ದಿವಸ ಆತು ? '

“ ಮೊನ್ನಿನ ದ್ವಾದಶೀಗೆ ತಿಂಗಳಾಗಿ ಹೋತು. ನಾನು ಕೂತ ತಿಂಗಳಿಗೆ ಮುಟ್ಟಾಗತ್ತೆ. ಯಾಕೋ ಮೂರು ದಿವಸ ಮುಂದ ಹೊಗೇದ.”

“ ಅದಕಂತ ಕೇಳಿದನೇ ನಮ್ಮವ್ವಾ! ಎಲ್ಲೇ ನೋಡೋಣು.... ಗಂಡಸ ಮಗನ್ನ ಹಡೀಕೀದಿ; ಹೆಸರು ನಾನು ಇಡೋಕಿ ನೋಡು ಮತ್ತ. ನನ್ನ ಮರ್ತಗಿರ್ತಿ! ”

“ ಅಷ್ಟಾದರ ಸಾಕೆವಾ. ನಿಮಗ ಸೀರಿ ಉಡಸ್ತೇನಿ.”

“ ನಿಮ್ಮ ಮದ್ದೂರ ದುರಗವ್ವ ಭಾಳ ಸತ್ಯುಳ್ಳಾಕೆಂತ. ಪೂಜಾರ ಮೈವ್ಯಾಲ ಒಂದು ಹೇಳತಾಳಂತ. ನೀ ಏನಾರ ಹೋಗಿದ್ದೇನು? ”

“ ಇನ್ನೂ ಏನು ಹೋಗಿಲಿವಾ. ಮನಿಯೊಳಗಿನ ಕೆಲಸಾನ ನನಗ ಮಸ್ತ ಆಗತದ. ಹ್ಯಾಂಗಾರ ಮಾಡಿ ನಾಳಿನ ಮಂಗಳವಾರ ನಮ್ಮ ಒಡಕಣ್ಣನ್ನು ಕರಕೊಂಡು ಹೋಗಿ ಬರತೇನಿ ' ಎನ್ನುತ್ತ ಚಂದ್ರಾವತಿ ಬಾಯಿಯವರು ತಮ್ಮ ಮನೆಗೆ ಹೊರಟರು. ಅಂದು ತಾವು ಗರ್ಭಿಣಿ

ಯಾಗಿರಬಹುದೆಂಬ ಆಸಂದವು ಚಂದ್ರಾವತಿಬಾಯಿಯವರನ್ನು ಸಾಯಂಕಾಲದ ವರೆಗೆ ಆವರಿಸಿಕೊಂಡಿತ್ತು. ಆದರೆ ಮೂರೂಸಂಜೆಗೇ ಅವರು ಮುಟ್ಟಾದ್ದರಿಂದ ಭಗ್ನಮನೋರಥರಾಗಿ ಮೂಲೆಯಲ್ಲಿ ಕುಳಿತುಕೊಂಡರು. ಅಶ್ವತ್ಥನಾರಾಯಣನ ಸೇವೆಯಿಂದ ಏನೂ ಪ್ರಯೋಜನವಾಗದೆಂದು ಮನಸ್ಸಿನಲ್ಲಿ ಕಾಯಾಸ ಮಾಡಿದರು. ಅಡಿಗೆಯದೇನು ಚಿಂತೆ ಇರಲಿಲ್ಲ. ನಾಲ್ಕು ದಿವಸ ಒಡಕಣ್ಣನು ಅಡಿಗೆ ಮೊದಲಾದ ಎಲ್ಲ ಮನೆಗೆಲಸವನ್ನೂ ದಕ್ಷತೆಯಿಂದ ಮಾಡಿದನು.

ಒಡಕಣ್ಣನ ಪ್ರತಾಪದಿಂದ ಶಾಲೆಯ ಮಾಸ್ತರು ವರ್ಗವಾಗಿ ಹೋಗಿದ್ದರು. ಅವರ ಜಾಗೆಗೆ ಬಂದವರು ಬೇಗ ಬುದ್ಧಿ ಕಲಿತು, ಒಡಕಣ್ಣನಂಥ ಎಲ್ಲ ಹುಡುಗರನ್ನು ಮನೆಗೆ ಕಳಿಸಿ, ಆರನೆ ಇಯತ್ತಿಯನ್ನು ತೆಗೆದುಹಾಕಿದರು. ಅದಕ್ಕಾಗಿ ಒಡಕಣ್ಣನು ಸಾಲೆ ಜಿಟ್ಟು ಮನೆಯೊಳಗೇ ಕೂಡ ಬೇಕಾಯಿತು. ದೇಸಾಯರು ಅವನನ್ನು ಊರಿಗೆ ಕಳುಹಿಸುವವರೇ. ಆದರೆ ಚಂದ್ರಾವತಿಬಾಯರ ವತೀಲಿಯಿಂದ ಅವನ ವಾಸ ತೊಂದರೆಯದಾಗಲಿಲ್ಲ. ದೇಸಾಯರಲ್ಲಿ ಬರುಹೋಗುವ ಜನ ಬಹಳ. ದಿನದ ಕೆಲಸವೆಂದರೆ ಬಾಯಿಯವರಿಗೆ ಜಡವಾಗುತ್ತಿತ್ತು. ಅಲ್ಲದೆ ಅವರಿಗೆ ತಿಂಗಳಿಗೆ ನಾಲ್ಕು ದಿನಗಳ ಬಿಡುವಾದಾಗ ಕೆಲಸ ಮಾಡುವವರಾರು? ಒಡಕನು ಮನೆಗೆಲಸವನ್ನು ಮಾಡುವದರಲ್ಲಿ ತತ್ಪರನಾಗಿರುತ್ತಿದ್ದನು. ಅದರಲ್ಲೂ ಚಂದ್ರಾವತಿಬಾಯಿಯವರ ಉಪಚಾರವನ್ನಂತೂ ಅವನು ಕೈಕಟ್ಟಿಕೊಂಡು ಮಾಡುತ್ತಿದ್ದನು. ಅಂದ ಮೇಲೆ ಕೇಳುವದೇನು? ಒಡಕನ ತಂದೆಯವರಾದರೂ ಅವನನ್ನು ವಿದ್ಯೆ ಕಲಿಯದೆ ಮಂದಿಯ ಮನೆಯಲ್ಲಿ ಕೈಗೆಲಸ ಮಾಡುತ್ತ ಇರುವದನ್ನು ಬಯಸುವವರಲ್ಲ. ಆದರೇನು? ಅವರಿಗೆ ಇವನಿಗಿಂತ ಒಬ್ಬ ಹಿರಿಯನು, ಮತ್ತೊಬ್ಬ ಚಿಕ್ಕವನು, ಹೀಗೆ ಮಕ್ಕಳಿದ್ದರು. ಆದ್ದರಿಂದ ಈ ಮಧ್ಯಮನ ಮೇಲೆ ಅವರ ಪ್ರೇಮ ಕಡಿಮೆ. ಹೀಗಾಗಿ ಒಡಕಣ್ಣನು ದೇಸಾಯರಿಗೆ ಅಂಟಿಕೊಂಡಿದ್ದನು.

ಐದನೆ ದಿವಸ ಮಂಗಳಸ್ನಾನ ಮಾಡಿದ ಮೇಲೆ ಚಂದ್ರಾವತಿಬಾಯಿಯವರು ಖಿನ್ನಮನಸ್ಕರಾಗಿ ಅಶ್ವತ್ಥನಾರಾಯಣನ ಸೇವೆಗೆ ಹೋಗಲಿಲ್ಲ. ಮೂರನೆ ದಿವಸಕ್ಕೇ ಅವರ ಅಶ್ವತ್ಥನ ಸೇವೆಯ ಮುಕ್ತಾಯವಾಯಿತು.

ಶನಿವಾರ ದಿವಸ ಚಂದ್ರಾವತಿಬಾಯಿಯವರು ಒಡಕಣ್ಣನನ್ನು ಗುಪ್ತವಾಗಿ ಕರೆದು ತಮ್ಮ ಇಂಗಿತವನ್ನು ಹೇಳಿದರು : 'ತಮ್ಮಾ, ನಾನು ನಾಳಿನ ಮಂಗಳವಾರ ಮದ್ದೂರ ದುರಗವ್ವನ ಹೇಳಿಕೆಯನ್ನು ಕೇಳಿ ಬರಬೇಕೆಂದು ಮಾಡಿರುವೆನು. ನೀನೇ ಏನಾದರೂ ಯುಕ್ತೀ ಮಾಡಿ, ನನ್ನನ್ನು ಮದ್ದೂರಿಗೆ ಕರೆಕೊಂಡು ಹೋಗಬೇಕು.' ಕೂಡಲೆ ಒಡಕಣ್ಣನು ಶ್ರೀಪತಿರಾಯರ ಬಳಿಗೆ ಬಂದು, 'ನನ್ನ ತಂದೆಯವರು ನನಗೆ ಊರಿಗೆ ಬರಬೇಕೆಂದು ಹೇಳಿ ಕಳಿಸಿರುವದರಿಂದ ನಾನು ಮದ್ದೂರಿಗೆ ಹೋಗಿಬರುವೆನೆ' ಎಂದು ತಿಳಿಸಿ ಮದ್ದೂರಿಗೆ ಹೊರಟುಹೋದನು. ಅಲ್ಲಿ ತಮ್ಮ ತಂದೆಯವರಿಗೆ ಚಂದ್ರಾವತಿ ಬಾಯಿಯವರು ಮನೆಗೆಲಸ ಮಾಡಿ ಬಹಳ ಬೇಸತ್ತಿರುವರೆಂದೂ, ಅವರು ಈ ಊರಿಗೆ ಬಂದು ಒಂದೆರಡು ದಿವಸವಿದ್ದು ವಿಶ್ರಾಂತಿ ಪಡೆಯಬೇಕೆಂದು ಇಚ್ಛಿಸುತ್ತಿರುವರೆಂದೂ ತಿಳಿಸಿದನು. ಆಗ ಗೋವಾಳರಾಯರು "ನಾಳಿನ ಸೋಮವಾರ ಚಕ್ಕಡಿಯನ್ನು ಕಳಿಸುವೆನು. ನೀನೇ ಹೋಗಿ ಚಂದ್ರಾವತಿ ಬಾಯಿಯವರನ್ನು ಕರೆದುಕೊಂಡು ಬಾ' ಎಂದು ತಿಳಿಸಿದರು. ಸೋಮವಾರ ಬೆಳಿಗ್ಗೆ ಎದ್ದು ಚಕ್ಕಡಿಯನ್ನು ಹೂಡಿಸಿಕೊಂಡು ಒಡಕಣ್ಣನು ಬೊಮ್ಮಿಗೇರಿಗೆ ಹೊರಟು ನಾಲ್ಕು ತಾಸು ಏರುವದರೊಳಗಾಗಿ ಶ್ರೀಪತಿರಾಯರ ಮನೆಗೆ ಬಂದನು. ಅವನು ಬರುವ ಮುಂದೆ ಒಂದು ಪತ್ರವನ್ನು ತಂದಿದ್ದನು. ಅದನ್ನು ಶ್ರೀಪತಿರಾಯರ ಕೈಯಲ್ಲಿ ಕೊಟ್ಟು ಮನೆಯಲ್ಲಿ 'ಹುಟ್ಟಿಗೆ' ಮಾಡುವದರಿಂದ ತಮ್ಮೆಲ್ಲರನ್ನು ಕರೆದುಕೊಂಡು ಬರಬೇಕೆಂದು ಹಿರಿಯರು ಕಳಿಸಿಕೊಟ್ಟಿರುವರೆಂದು ಹೇಳಿದನು. ಆಗ ಶ್ರೀಪತಿರಾಯರು 'ಮನೆಯನ್ನು ಬಿಟ್ಟು ಇಬ್ಬರೂ ಹೋದರೆ ಹೇಗೆ? ಆಕೆಯು ಬರುತ್ತಿದ್ದರೆ ಕರೆದುಕೊಂಡು ಹೋಗು' ಎಂದು ಒಡಕಣ್ಣನಿಗೆ ಹೇಳಿದರು. ಒಡಕಣ್ಣನು ತನ್ನ ಯುಕ್ತಿಯು ಸಫಲವಾಯಿತೆಂದು ಹಿಗ್ಗಿ ಆಡಗಿಯ ಮನೆಗೆ ಬಂದು ಚಂದ್ರಾವತಿಬಾಯಿಯವರಿಗೆ ತಾಸು ಮಾಡಿದ ಯುಕ್ತಿಗಳನ್ನೆಲ್ಲ ತಿಳಿಸಿದನು. ಆಗ ಚಂದ್ರಾವತಿ ಬಾಯಿಯವರು ಹಿಗ್ಗಿ ಲಗುಬಗೆಯಿಂದ ಅಡಿಗೆ ಮಾಡಿ, ಊಟವಾದ ನಂತರ ಪತಿಯ ಆಜ್ಞೆಯನ್ನು ಪಡೆದು, ಒಡಕಣ್ಣನೊಡನೆ ಸೋಮವಾರ ಸಾಯಂಕಾಲಕ್ಕೆ ಮದ್ದೂರಿಗೆ ಬಂದು ಮುಟ್ಟಿದರು.

ಮಕ್ಕಳ ನೋಹ ಮತಿಗೆಡಿಸಿತು. . . .

ಹಳ್ಳಿಯಲ್ಲಿ ನಿರುದ್ಯೋಗಿಗಳಾದ ಎಳೆಂಟು ಉಡಾಳ ಹುಡುಗರು ಒಕ್ಕಟ್ಟಾಗಿ ದೇವರ ಹೇಳಿಕೆಯ ಯುಕ್ತಿಯಿಂದ ಮರುಳು ಜನರ ದುಡ್ಡನ್ನು ಹರಣಮಾಡಿ ಹೊಟ್ಟೆತುಂಬಿಕೊಳ್ಳುವರು. ವೊದಲಿಗೆ ಅವರು ತಮ್ಮ ಹಿಂಡಿನೊಳಗಿದ್ದ ಒಬ್ಬ ದೇವರ ಪೂಜಾರಿಯನ್ನಾಗಲಿ ತಕ್ಕ ಭಕ್ತನನ್ನಾಗಲಿ ಮುಂದೆ ತಂದು ಅವನಿಂದ ದೇವರ ಹೇಳಿಕೆಯನ್ನು ಹೇಳಿಸುವರು. ತಮ್ಮಲ್ಲಿ ಒಬ್ಬೊಬ್ಬರೇ ದೇವರ ಹೇಳಿಕೆಯನ್ನು ಕೇಳಹತ್ತಿ ಆ ಪ್ರಕಾರ ಫಲಹೊಂದಿದೆ ವೆಂದು ಸುತ್ತಲೂ ಸುದ್ದಿಯನ್ನು ಹಬ್ಬಿಸುವರು. ಅವರು ಹಳ್ಳಿಹಳ್ಳಿಗೆ ತಿರುಗಾಡಿ ದುಃಖದಿಂದ ಹೊರಳಾಡುವ ಮರುಳು ಜನರ ಮನವೊಲಿಸಿ ತಮ್ಮ ಬಲೆಯೊಳಗೆ ಅವರನ್ನು ಎಳೆಯುವರು. ಹೀಗಾದ್ದರಿಂದ ದೇವರ ಹೇಳಿಕೆಯನ್ನು ಕೇಳಲಿಕ್ಕೆ ದೂರದೂರದಿಂದ ಜನರು ಬರಹತ್ತುವರು. ಆಗ ದೇವರ ಹೇಳಿಕೆಯ ಪಂಗಡದವರು ಬಂದ ಜನರ ಆದರೋಪಚಾರಮಾಡಿ ಅವರ ಹೊಟ್ಟೆಯೊಳಗಿನ ಗುಟ್ಟನ್ನೆಲ್ಲಾ ಹೊರಗೆಡವಿ ತಿಳಿಕೊಂಡು 'ದೇವರ'ನ್ನು ಹೇಳತಕ್ಕವನಿಗೆ ಗುಪ್ತವಾಗಿ ಎಲ್ಲ ಸಂಗತಿಗಳನ್ನು ತಿಳಿಸುವರು. ಬಳಿಕ ದೇವರ ಹೇಳಿಕೆ ಹೇಳುವವನು ಅವೇಶಗೊಂಡು ಅರ್ಭಟಿಸುವನು. ಆಗ ದೇವರ ಹೇಳಿಕೆಯ ತಂಡದವರು ತಾವೇ ಮುಂದೆ ಬಂದು ಭಯಭಕ್ತಿಯಿಂದ ಕೈಮುಗಿದುಕೊಂಡು ನಿಂತು ತಾವು ದೇವರ ಹೇಳಿಕೆಯನ್ನು ಕೇಳಿ, ಹೊರಗಿನ ಜನರಿಗೆ ಕೇಳಿರೆಂದು ಹೇಳುವರು. ಆಗ ಒಬ್ಬೊಬ್ಬರೇ ಮುಂದೆ ಬರಲು ದೇವರ ಹೇಳಿಕೆ ಹೇಳುವವನು ಅವರವರ ಹೆಸರುಗೊಂಡು ಮುಂದೆ ಕರೆದು ಅವರವರಿಗೆ ಬಂದ ವಿಷತ್ತುಗಳನ್ನೆಲ್ಲ ತಾನೇ ಹೇಳಿ ಆ ಸಂಕಟಗಳು ಪರಿಹಾರವಾಗಲಿಕ್ಕೆ ಮಾಡತಕ್ಕ ಉಪಾಯಗಳನ್ನೂ ಹೇಳುವನು. ಆಗ ದೇವರ ಹೇಳಿಕೆಯನ್ನು ಕೇಳಲಿಕ್ಕೆ ಬಂದವರು ತಮ್ಮ ಮನೋಗತವನ್ನೆಲ್ಲ ಬಿಚ್ಚಿ ಹೇಳಿದನೆಂದು ಮರುಳಾಗಿ ಭಯಭಕ್ತಿಯಿಂದ ಕೈಜೋಡಿಸಿಕೊಂಡು ನಿಂತು

ತಮ್ಮ ಮೇಲೆ ಅನುಗ್ರಹಮಾಡಬೇಕೆಂದು ದೇವರಿಗೆ ಬೇಡಿಕೊಳ್ಳುವರು. ಆಗ ದೇವರ ಹೇಳಿಕೆ ಹೇಳುವವನು ಏನಾದರೂ ದುಡ್ಡು ಸೆಳೆಯುವ ಉಪಾಯಗಳನ್ನು ಹೇಳುವನು. ಹೀಗಾಗಿ ಒಂದ ದುಡ್ಡುನ್ನೆಲ್ಲ ಆ ವಂಚಕರು ಹಂಚಿಕೊಳ್ಳುವರು. ಇದೊಂದು ಹಳ್ಳಿಯ ನಿರ್ದೋಷಿಗಳು ದುಡ್ಡು ಎಳೆಯುವ ಯುಕ್ತಿಯಾಗಿದೆ. ಈ ಯುಕ್ತಿಯಿಂದ ಎಳೆಂಟು ಕುಟುಂಬದ ಜನರು ಸಹಜವಾಗಿ ಹೊಟ್ಟೆತುಂಬಿಕೊಳ್ಳುವರು.

ನಮ್ಮ ಮದ್ದೂರಿನ ದೂರಗವ್ವನ ಹೇಳಿಕೆಯೂ ಇದರಂತೆಯೇ ಇದ್ದಿತು. ಮಂಗಳವಾರಕ್ಕೊಮ್ಮೆ ಮರುಳ ಜನರ ತಂಡವೇ ಅಲ್ಲಿ ಕೂಡುತ್ತಲಿತ್ತು. ನಮ್ಮ ಒಡಕಣ್ಣನಿಗೆ ಈ ಪಂಗಡದ ಯುಕ್ತಿಗಳೆಲ್ಲ ಗೊತ್ತು. ಅವನೇನು ಕಡಿಮೆ ಕಾರಸ್ಥಾನಿಯೆ! ಇಷ್ಟು ದಿನ ದೇಸಾಯರ ಆಸ್ತಿಯ ಮೇಲೆ ಹೊಂಚುಹಾಕಿ ಕುಳಿತಿದ್ದ ಅವನು ಈ ಸುಸಂಧಿಯನ್ನು ಸಾಧಿಸಿದನು. ಆ ಕೆಲಸದಲ್ಲಿ ಮರುಳು ಚಂದ್ರಾವತಿಬಾಯಿಯನ್ನು ಕೈವಶಮಾಡಿಕೊಳ್ಳುವದೇ ಒಳ್ಳೆ ಉಪಾಯವೆಂದು ಅವನು ಎಂದೋ ಅರಿತಿದ್ದನು. ಆದರೆ ಸಂಧಿ ಮಾತ್ರ ಸಾಧಿಸಿದ್ದಿಲ್ಲ. ಇಂದು ಅವನು ದೂರಗವ್ವನ ಪೂಜಾರಿಯ ಮನೆಗೆ ಹೋಗಿ ಚಂದ್ರಾವತಿಬಾಯಿಯವರ ವರ್ತಮಾನವನ್ನೆಲ್ಲ ಮುಂಗಡವಾಗಿ ತಿಳಿಸಿದನು. ಒಂದು ತಾಸು ಹೊತ್ತು ಇರುತ್ತಲೇ ಚಂದ್ರಾವತಿಬಾಯಿಯವರು ಒಡಕಣ್ಣನನ್ನು ಕರೆದುಕೊಂಡು ಊರ ಹೊರಗಿರುವ ದೂರಗವ್ವನ ಗುಡಿಗೆ ಬಂದರು. ಆಗ ಅಲ್ಲಿ ಬಹಳ ಜನರು ನೆರೆದಿದ್ದು ಎಲ್ಲ ಜನರಿಗೆ ದೇವರ 'ಹೇಳಿಕೆ' ಯಾಗಿತ್ತು. ಚಂದ್ರಾವತಿಬಾಯಿಯವರು ಬಂದು ದೂರಗವ್ವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಒಂದು ಮೂಲೆಯಲ್ಲಿ ಹೋಗಿ ಕುಳಿತರು. ಆಗ ದೇವರ ಹೇಳಿಕೆ ಹೇಳುವವನು ಅರ್ಭಟಿಸಿ 'ಬೊಮ್ಮಿಗೇರಿಯ ದೇಸಾಯರ ಕುಟುಂಬದವರು ಬಂದಾರಲ್ಲ! ಅವರೊಬ್ಬರು ಬಲ್ಲಿ.' ಎಂದು ಕೂಗಿದನು. ಆಗ ಚಂದ್ರಾವತಿಬಾಯಿಯವರು ಭಯಭಕ್ತಿಯಿಂದ ಕೈಮುಗಿದು ಕೊಂಡು ದೇವರ ಎದುರಿಗೆ ಬಂದು ಕುಳಿತರು. ಆಗ ದೇವರ ಹೇಳಿಕೆ ಹೇಳುವವನು 'ಅಹಹಹಹಾ! ನನ್ನ ಸತ್ತೇವು ನಿನಗ ಗೊತ್ತಿಲ್ಲ! ನನ್ನ ಮ್ಯಾಗ ನಿನ್ನ ಭಕ್ತಿ ಇಲ್ಲ! ನನ್ನ ಹಂತೇಲೆ ಬರಬೇಕಂತ ಮಾಡಿ ತಿಂಗಳಾದರೂ ನಿನಗ ಬರಾಕ ಕೂಡಲಿಲ್ಲ! ಇಲ್ಲಿ ಹೊಟ್ಟಾಗ ಇಟ್ಟೊಂಡ ಕೂತರ ನಡ್ಯಾಕಿಲ್ಲ!

ಹೌದಾವ್ರ ಹೌದನ್ನು; ಇಲ್ಲಾದ್ರ ಇಲ್ಲನ್ನು! ಎನದು ಹೇಳು? ಎಂದು ಗುಡುಗುಹಾಕಿದನು.

ಆಗ ಚಂದ್ರಾವತಿಬಾಯಿಯವರು, ಗಾಬರಿಯಾಗಿ 'ಹೌದ ನಮ್ಮವ್ವಾ! ನಿನ್ನ ದರ್ಶನಕ್ಕೆ ಬರಬೇಕೆಂದು ಮನಸ್ಸಿನಾಗ ಮಾಡಿ ತಿಂಗಳಾತು. ಮನೀ ಕೆಲಸದಾಗ ಬರೋದಾಗಲಿಲ್ಲ! ನಾ ಪರಾಧೀನದಾಕಿ. ನಿನ್ನ ಮಗಳದ್ದೇನಿ- ದಯಮಾಡಿ ನನ್ನ ತವ್ವು ಹೊಟ್ಟಾನ್ಯಗ ಹಾಕೊಕ್ಕೊಬೇಕು ನಮ್ಮವ್ವಾ! ನೀ ಬಹಳ ಸತ್ಕೃತ್ಯಾಳ್ಯಾಕಿದ್ದೀದಿ. ನನ್ನ ಚಿಂತೀ ದೂರ ಮಾಡು ದುರಗವ್ವ.' ಎಂದು ದೈವ್ಯದಿಂದ ನಮಸ್ಕಾರ ಮಾಡಿದರು. ಮುಂದೆ ದೇವರ ಹೇಳಿಕೆ ಹೇಳುವವನು 'ನಿನಗೇನು ಕಡಿವ್ಯಾಗೈತಿ? ಬೇಕಾದ್ದು ಕೊಟ್ಟೀನಿ. ಮಕ್ಕಳಿಲ್ಲಾ ಅಂಬೋದೊಂದನ ನಿನಗ ದೊಡ್ಡ ಚಿಂತೈತಿ. ಆದರೇನು ಮಾಡ ಬೇಕು? ನೀ ಎಲ್ಲಾ ಫಲದಾನ ಮಾಡಿ ಬುದೀದಿ. ನಿನ್ನ ಗಂಡ ಮಾಡಿಲ್ಲ. ನೀ ಎನ ಬಂಜೆಲ್ಲ. ನಿನ್ನ ಗಂಡ ಸಂಥ ಅದಾನ. ನನ್ನ ಭಕ್ತನ್ನ ನಿನ್ನ ಮನ್ಯಾಗ ಇಟ್ಟೀನಿ. ಅವನಿಂದಾನನ ನಿನಗ ಹಿತಾ ಆಕ್ಕೈತಿ. ಅವನ್ನ ಬಿಟ್ಟೀ ಅಂದ್ರ ಕೆಟ್ಟಿ. ನನ್ನ ನಂಬು. ಇಲ್ಲದ ದೊಡ್ಡಿಸ್ತನ ಇಲ್ಲಿ ನಡಿಯಾಕಿಲ್ಲ. ಗುಡ್ಡದಂಥ ತವ್ವು ಮಾಡೀದಿ. ಬೆಳ್ಳೀ ತೊಟ್ಟಲಾ ನನ್ನ ಗುಡ್ಯಾಗ ಕಟ್ಟಿಸು. ನಾ ಹೇಳಿದ್ವಾಂಗನ ನಡಿ. ನಿನಗ ಮಕ್ಕಳಾಗತಾವ. ನೀ ಎನ ಚಿಂತಿ ಮಾಡಬ್ಯಾಡ, ನಡಿ.' ಎಂದನು.

ಕೂಡಿದ ಮರುಳು ಮಂದಿ 'ದುರಗವ್ವ ಎನ ಸತ್ಕೃತ್ಯಾಳ್ಯಾಕೆವಾ! ಒಳಗಿನ ಗುಟ್ಟಿಲ್ಲಾ ಒಂದೂ ಬಿಡದ ಹೇಳಿಬಿಡತಾಳ! ದೇವತಿ ದೊಡ್ಡಾಕಿ ಅಂತ ಇಷ್ಟೆಲ್ಲಾ ನಡದೈತಿ!' ಎಂದರು. ಚಂದ್ರಾವತಿಬಾಯಿಯವರು 'ನಮ್ಮವ್ವಾ! ನೀ ಹೇಳಿದ್ದಂಗ ನಡೀತೇನಿ. ನನ್ನ ಬಂಜೆತನ ಕಳಿ. ಇಷ್ಟ ದಿನ ನಿನ್ನ ಹತ್ತರ ಬರದ್ದು ತವ್ವಾಯಿತು. ಇಕಾ ಗಲ್ಲ ಗಲ್ಲ ಬಡಕೋತೀನಿ.' ಎಂದು ಗಲ್ಲ ಗಲ್ಲ ಬಡಕೊಂಡರು.

ಮುಂದೆ ಸ್ವಲ್ಪುಹೊತ್ತಿನಲ್ಲಿಯೆ ದೇವರ ಹೇಳಿಕೆ ಹೇಳುವವನು ಗದ ಗದ ನಡುಗಹತ್ತಿ ಎಚ್ಚರದಪ್ಪಿದವನಂತೆ ನಿಶ್ಚೇಷ್ಟಿತನಾಗಿ ಬಿದ್ದನು. ಹತ್ತರ ಇದ್ದವರು ಓಡಿಬಂದು ಬೀಸಣಿಕೆಯಿಂದ ಬೀಸುತ್ತಾ, ನೆತ್ತಿಗೆ ನೀರನ್ನು

ಬಡಿದರು. ಸುವಾರು ಹದಿನೈದು ನಿಮಿಷಗಳ ವರೆಗೆ ಹಾಗೆಯೇ ಬಿದ್ದು-
ಕೊಂಡು, ಆಮೇಲೆ ಉಸುರ್ಗರೆದು ಕುಳಿತುಕೊಂಡನು. ಆಗ ಅವನ
ಮುಖದ ಮೇಲಿದ್ದ ಭಯಂಕರ ಸ್ವರೂಪವು ಬಯಲಾಗಿ ಜೋಲುಮೋರೆ
ಯವನಾಗಿದ್ದನು. ಬಂದ ಭಕ್ತರೆಲ್ಲ ಹಣ್ಣು ಕಾಯಿಗಳನ್ನು ಕೊಟ್ಟು
ಕಾಣಿಕೆಯನ್ನು ನೀಡಿದರು. ಚಂದ್ರಾವತಿಬಾಯಿಯವರು ಸಹ ಹಣ್ಣು
ಕಾಯಿಗಳನ್ನು ಮುಂದಿಟ್ಟು ಒಂದು ರೂಪಾಯಿ ಕಾಣಿಕೆ ಕೊಟ್ಟು, ಊರಿಗೆ
ಹೋಗಿ ಬೆಳ್ಳಿಯ ತೊಟ್ಟಲ ಮಾಡಿಸಿ ಕೊಟ್ಟುಕಳಿಸುವೆನೆಂದು ವಚನ
ಕೊಟ್ಟರು. ಆಮೇಲೆ ಪೂಜಾರಿಯು ಹಣ್ಣು ಕಾಯಿಗಳನ್ನೆಲ್ಲ ಗುಡಿಯೊಳಗೆ
ಒಯ್ದನು. ಆಗ ಗುಡಿಯಲ್ಲಿದ್ದವರು ಅರ್ಧ ತೆಂಗಿನಕಾಯಿಗಳನ್ನು ಅಡಗಿಸಿ
ದರು. ಪೂಜಾರಿಯು ಉಳಿದ ತೆಂಗಿನಕಾಯಿಗಳನ್ನು ಒಡೆದು ದೇವತೆಗೆ
ಎಡೆಮಾಡಿ ಮಂಗಳಾರುತಿಯನ್ನು ಹಚ್ಚಿದನು. ಆಮೇಲೆ ನೆರೆದವರೆಲ್ಲರೂ
ಮಂಗಳಾರತಿ ಪದವನ್ನು ಅನ್ನಹತ್ತಿದರು. ಪದಗಳಾದ ಬಳಿಕ ಪೂಜಾ
ರಿಯು ಬಂದ ಭಕ್ತರಿಗೆಲ್ಲ ಪ್ರಸಾದವನ್ನು ಹಂಚಿದನು. ಅಷ್ಟರಲ್ಲಿ ಹೊತ್ತು
ಮುಳುಗಲಾಗಿ ಒಬ್ಬೊಬ್ಬರೇ ಎದ್ದು ದುರಗವನ್ನಿಗೆ ಕೈಮುಗಿದು ಬೇಡಿ
ಕೊಂಡು ಹೊರಡಹತ್ತಿದರು. ಚಂದ್ರಾವತಿಬಾಯಿಯವರು ಎದ್ದು ನಿಲ್ಲಲಾಗಿ
ಪೂಜಾರಿಯು ಒಡೆಯದಿದ್ದ ಒಂದು ತೆಂಗಿನಕಾಯಿಯನ್ನು ಹಾಗೂ
ಅಕ್ಕೀಕಾಳುಗಳನ್ನು ತಕ್ಕೊಂಡು ಬಂದು ಅವರ ಉಡಿಯಲ್ಲಿ ಹಾಕಿ ಅದನ್ನು
ದೇವರ ಜಗಲಿಯ ಮೇಲಿಟ್ಟು ದಿನಾಲು ಪೂಜಿಸಬೇಕೆಂದು ಹೇಳಿದನು.
ಮತ್ತೆ ಒಳಗೆ ಹೋಗಿ ದೇವರಿಗೆ ಎರಿಸಿದ ಕುಂಕುಮವನ್ನು ಚೀಟುಕಟ್ಟಿ
ತಂದುಕೊಟ್ಟನು. ಆಮೇಲೆ ಚಂದ್ರಾವತಿಬಾಯಿಯವರು ತಮ್ಮ ಮೇಲೆ
ದೇವಿಯ ಪೂರ್ಣ ಅನುಗ್ರಹವಾಯಿತೆಂದು ಹಿಗ್ಗಿ ಒಡಕಣ್ಣಿನೊಡನೆ ಮನೆಯ
ಮಾರ್ಗಹಿಡಿದರು.

ಸಾಯಂಕಾಲದ ಊಟವಾದ ಬಳಿಕ ಚಂದ್ರಾವತಿಬಾಯಿಯವರು
ಒಂದು ಕೋಣೆಯಲ್ಲಿ ಮಲಗಿದರು. ಅಂದು ಅವರಿಗೆ ಬಹಳ ರಾತ್ರಿಯಾದರೂ
ನಿದ್ರೆಹತ್ತಲಿಲ್ಲ. ದುರಗವನ್ನು ಹೇಳಿದ ಒಂದೊಂದೇ ವಾಕ್ಯವನ್ನು ಅವರು ನೆನ
ಪಿಗೆ ತಂದು ಆಲೋಚಿಸಹತ್ತಿದರು. ಕೆಲಹೊತ್ತು ವಿಚಾರಮಾಡಿ ತಮ್ಮ
ಮನದಲ್ಲಿ ಏನೋ ನಿರ್ಧರಿಸಿದರು. ಬೆಳಗುಮುಂಜಾನೆ ಅವರಿಗೆ ಗಾಢನಿದ್ರೆ

ಹತ್ತಿತು. ನಿರ್ದ್ರೆಯಲ್ಲಿ ಒಂದು ಕನಸನ್ನು ಕಂಡರು: ಅವರೊಬ್ಬರೆ ಎಲ್ಲಿಯೋ ಒಂದು ವನದಲ್ಲಿ ವಿಹರಿಸುತ್ತಿದ್ದರು. ಕತ್ತಲಾಗುತ್ತಲಿದ್ದದರಿಂದ ಸನಿಯಕ್ಕೆ ಗಂಡಸರಾರೂ ಇಲ್ಲವಲ್ಲ, ಎಂಬ ಭಯವು ಉತ್ಪನ್ನವಾಯಿತು. ಕೂಡಲೆ ಅವರೆದುರು ಒಡಕನ ಮೂರ್ತಿ ಕಟ್ಟಿದಂತಾಯಿತು. ಒಡಕನು ಯೌವನದ ಮದದಿಂದ ಗಹಿಗಹಿಸಿ ನಗುತ್ತಿದ್ದನು. ಇದನ್ನು ಕಂಡು ಬಾಯಿಯವರ ಭಯವು ಬಯಲಾದರೂ, ಆ ನಗೆಯಲ್ಲಿ ಎದ್ದುಕಾಣುವ ಕಾಮವಾಸನೆಯಲ್ಲಿ ಸ್ವಲ್ಪ ಸಂಶಯ, ಮತ್ತೆ ಅದರ ಭೀಕರತೆ ಇವು ಅವರನ್ನಾವರಿಸಿದವು. ಅವನನ್ನು ಹಿಂದೆ ಬಿಟ್ಟು ಓಡಹತ್ತಿದರು. ಅಲ್ಲಿಯೂ ಒಡಕನೇ! ಹಿಂದೆ, ಮುಂದೆ, ಎಡಕ್ಕೆ, ಬಲಕ್ಕೆ, ಜಗವೆಲ್ಲ ಒಡಕನಿಂದ ತುಂಬಿದಂತೆ ಕಂಡಿತು. ಆಗ ಅವರು ಒಮ್ಮೆಲೆ ಗಾಬರಿಯಾಗಿ ಎಚ್ಚತ್ತರು. ಬೆಳ್ಳಗೆ ಬೆಳಗಾಗಿತ್ತು. ಸ್ವಪ್ನದ ವಿಚಾರ ಅವರ ಮನಸ್ಸನ್ನು ಒಂದು ನಿರ್ಧಾರಕ್ಕೆ ಮುಟ್ಟಿಸಿದಂತೆ ತೋರಿತು. ಹಾಸಿಗೆಯಿಂದೆದ್ದು ಮೋರೆ ತೊಳಕೊಂಡು ಒಡಕಣ್ಣನನ್ನು ಕರೆದು ಅಂದೇ ತಮ್ಮ ಊರಿಗೆ ಹೋಗಬೇಕೆಂದು ಚಂದ್ರಾವತಿಬಾಯಿಯವರು ತಿಳಿಸಿದರು. ಈ ವರ್ತಮಾನವನ್ನು ಒಡಕಣ್ಣನು ತಮ್ಮ ತಂದೆಗೆ ಹೇಳಿದನು. ಮಧ್ಯಾಹ್ನಕ್ಕೆ ಚಂದ್ರಾವತಿಬಾಯಿಯವರಿಗೆ ಮೇಜವಾನಿಯಾಯಿತು; ಆಮೇಲೆ ಬಾಯಿಯವರು ಒಡಕಣ್ಣನನ್ನು ಸಂಗಡ ಕರೆದುಕೊಂಡು ತಮ್ಮ ಊರಿಗೆ ತೆರಳಿದರು.

ದುರಗವ್ವನ ಹೇಳಿಕೆಯನ್ನು ಕೇಳಿಬಂದ ಬಳಿಕ ಚಂದ್ರಾವತಿಬಾಯಿಯವರ ಮನಸ್ಸಿನಲ್ಲಿ ಬಹಳ ಸ್ಥಿತ್ಯಂತರವಾಯಿತು. ಅವರು ಮನೆಗೆಲಸವನ್ನು ದಕ್ಷತೆಯಿಂದ ಮಾಡದಾದರು. ಮನೆಗೆ ಬಂದವರ ಮೇಲೆ ಸಿಟ್ಟು ಸೆಡಕುಗಳನ್ನು ಮಾಡಹತ್ತಿದರು. ಒಡಕನೇ ಅವರ ಜೀವಾಳವಾದನು. ಅವನನ್ನು ಬಿಟ್ಟರೆ ಒಂದು ಕ್ಷಣಕ್ಕೂ ಅವರಿಗೆ ಸಮಾಧಾನವಿಲ್ಲ. ಒಡಕನ ದೈವ ತೆರೆದಂತಾಯಿತು. ಅವನ ತಿನಸು, ಊಟ, ಶುಶ್ರೂಷೆಗಳಲ್ಲಿಯೇ ಚಂದ್ರಾವತಿಬಾಯಿಯವರು ತಮ್ಮ ಕಾಲಕಳೆಯಹತ್ತಿದರು. ಶ್ರೀಪತಿರಾಯರಿಗೆ ಹೊತ್ತಿಗೆ ಊಟ ಕೂಡ ಸಿಗದಂತಾಯಿತು. ಶ್ರೀಪತಿರಾಯರ ಸಿಟ್ಟುಸೆಡವು ನಡೆಯದಂತಾಯಿತು. ಆದರೂ ಅವರಿಗೆ ಮೊದಮೊದಲು ತಮ್ಮ ಹೆಂಡತಿಯ ಬಗ್ಗೆ ಯಾವ ಬಗೆಯ ಸಂಶಯವೂ ಬರಲಿಲ್ಲ. ತಮ್ಮ ಹೆಂಡತಿಯು ಮಕ್ಕಳ

ಳಾಗದ್ದರಿಂದ ಉದಾಸೀನಳಾಗಿ ಹೀಗೆ ಮಾಡುತ್ತಿರಬಹುದೆಂದು ತಿಳಿದು, ಬಂದ ಸಂಕಟಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಿರಹತ್ತಿದರು. ಆದರೆ ಆ ತರುಣಿಯ ಮನವೆಂಬ ಮರ್ಕಟವು ಮಕ್ಕಳ ಮೋಹವೆಂಬ ಸುರಿಯನ್ನು ಕುಡಿದು ಕುಣಿಯುತ್ತಿರುವಾಗ, ಅದಕ್ಕೆ ಕುಟಿಲತಂತ್ರದ ಚೇಲಿಕೊಂಡೆಯು ಚುಚ್ಚಿ ಸ್ವಾತಂತ್ರ್ಯವೆಂಬ ಭೂತವು ಗಂಟುಬಿದ್ದುದರಿಂದ ಅದು ಹುಚ್ಚೆದ್ದು ಕುಣಿಯಹತ್ತಿದ್ದು ಅಶ್ಚರ್ಯವಲ್ಲ. ಮಕ್ಕಳ ಮೋಹವು ಚಂದ್ರಾವತಿಬಾಯಿಯವರನ್ನು ಮತಿಗೆಡಿಸಿಬಿಟ್ಟಿತು.

೮

ಮನೆಯಲ್ಲಿಯ ಮೂಲ ಮಂತ್ರ.....

ಬೋಮ್ಮಿಗೇರಿಯಲ್ಲಿ ಈಗ ಚಳಿಗಾಲ. ಅದನ್ನು ವರ್ಣಿಸುವ ಶಕ್ತಿಯು ನಮ್ಮಲ್ಲಿಲ್ಲ. ಬ್ರಹ್ಮ ಪುರ-ವರ್ಣನೆಯಲ್ಲಿರುವ ಬೋಮ್ಮಿಗೇರಿಯ ಚಳಿಗಾಲದ ವರ್ಣನೆಯನ್ನು ಇಲ್ಲಿ ಕನ್ನಡಿಸಿ ಕೊಡುತ್ತೇವೆ.

‘ ಆಮಾಢ ಶುದ್ಧ ಪೌರ್ಣಮೆಯು. ಬನಗಳ ಹೊರತಾಗಿ ಮತ್ತೆಲ್ಲಿಯೂ ಹಸಿರು ಬಣ್ಣದ ಸುಳಿವಿಲ್ಲದ್ದರಿಂದ ಬನದ ಹುಣ್ಣಿಮೆಯೆಂದು ಪ್ರಖ್ಯಾತಿ ಪಡೆದಿದೆ. ಮಂಜೆಂಬ ಮಂತ್ರಿಯನ್ನೂ, ಮೂಡಣಗಾಳಿಯೆಂಬ ಸೇನಾಪತಿಯನ್ನೂ ಮುಂದೆ ಮಾಡಿಕೊಂಡು, ಜಯಭೇರಿಯನ್ನು ಹೊರಡಿಸುತ್ತ ಹೇಮಂತರಾಜನು ಹೊರಟಿದ್ದಾನೆ. ಜಯಶೀಲನಾಗಿ ಬರುವ ಸಮ್ರಾಟನನ್ನು ನೋಡಿ ಪ್ರಜೆಗಳು ಬಾಗಿ ತಲೆ ಬಗ್ಗಿ ಸುವಂತೆ ಹೇಮಂತರಾಜನ ಆಗಮನದಿಂದ ಪ್ರಪಂಚದಲ್ಲಿರುವ ಪ್ರಾಣಿಗಳೆಲ್ಲ ಮುದ್ದೆಯಾಗಿ ತಲೆ ಬಗ್ಗಿ ಸಿವೆ. ಮಂಜೆ ನಿಂದೊಡಗೂಡಿ ವೇಗದಿಂದ ಬೀಸುವ ಮೂಡಣಗಾಳಿಯಿಂದ ಮಲೆನಾಡಿನ ಅನೇಕ ಜನರು ಚಳಿಜ್ವರದಿಂದ ಮೂಲೆಹಿಡಿದು ಮಲಗಿದ್ದಾರೆ. ನಾಗವಲ್ಲಿಯು

ಎಲೆಗಳು ಉದುರಲು ತೋಟಿಗರು ದುಃಖಪಡುತ್ತಿದ್ದಾರೆ. ಬೆಳೆಗಳು ಮಾಗಿ ಬಂದದ್ದನ್ನು ಕಂಡು ಒಕ್ಕಲಿಗರು ಹಿಗ್ಗುತ್ತಲಿದ್ದಾರೆ. '

ಒಂದು ಆರು ತಾಸಿನ ಸುಮಾರಕ್ಕೆ ಓರ್ವ ವೃದ್ಧ ಬ್ರಾಹ್ಮಣನು ಸಂಗಡ ಇಬ್ಬರು ಶಿಷ್ಯರನ್ನು ಕರೆದುಕೊಂಡು ದೇಸಾಯಿ ಶ್ರೀಪತಿರಾಯರ ಮನೆಗೆ ಬಂದನು. ಆಗ ಶ್ರೀಪತಿರಾಯರು ಎದ್ದು ಸನ್ಮಾನ ಮಾಡಿ ಅವರನ್ನು ಲೋಡಿಗೆ ಕುಳ್ಳಿರಿಸಿದರು. ಬಳಿಕ ಆ ಮೂವರು ಧ್ವನಿಗೂಡಿಸಿ ಉಚ್ಚ ಸ್ವರ ದಿಂದ ಋಗ್ವೇದದ ಋಕ್ಕುಗಳನ್ನೂ, ಅವುಗಳ ಪದಶ್ರಮ, ಘನಗಳನ್ನೂ ಅಂದು, ಶ್ರೀಪತಿರಾಯರಿಗೆ ಆಶಿರ್ವಾದ ಮಾಡಿದರು. ಆಗ ರಾಯರು ಮಧ್ಯಾಹ್ನಕ್ಕೆ ಅತಿಥಿಗಳ ಆಗಮನವಾಯಿತೆಂದು ಹಿಗ್ಗಿ ಒಳಗೆ ಹೋಗಿ ತಮ್ಮ ಹೆಂಡತಿಗೆ ಅತಿಥಿಗಳ ಸಲುವಾಗಿ ಹೆಚ್ಚಿಗೆ ಅಡಿಗೆ ಮಾಡಲಿಕ್ಕೆ ಹೇಳಿದರು. ಪ್ರತಿದಿನ ಬರುವ ಅತಿಥಿಗಳ ಸಲುವಾಗಿ ಚಂದ್ರಾವತಿಬಾಯಿಯವರು ಬೇಸತ್ತಿದ್ದರು. ಇಂದು ಆಗಲೆ ಆರು ತಾಸು ವಿಾರಿಹೋದದ್ದರಿಂದ ಅವರಿಗೆ ಸಿಟ್ಟು ತಡೆಯುವದಾಗಲಿಲ್ಲ. ತಮ್ಮ ದಿನದ ಮನೆಗೆಲಸವೆ ಭಾರವಾಗುವದೆಂದೂ, ತಾವು ಬೇಸತ್ತಿರುವದಾಗಿಯೂ, ದೊಡ್ಡ ರಂಜಾಟವನ್ನೇ ಮಾಡ್ತಿದ್ದರು. ತಮ್ಮ ತಂದೆತಾಯಿಗಳಿದ್ದಿದ್ದರೆ ತಮಗೆ ಈ ಬವಣಿ ಬರುತ್ತಿದ್ದಿಲ್ಲವೆಂದು ಕಣ್ಣೀರಿಟ್ಟರು. ಶ್ರೀಪತಿರಾಯರಿಗೆ ಈ ಗೊಂದಲ ಸಹಿಸುವದಸಾಧವಾಯಿತು. ಅವರು ಎಂದೂ ಮನೆಗೆ ಬಂದ ಅತಿಥಿಗಳನ್ನು ನಿರಾಶೆಗೊಳಿಸದವರಲ್ಲ. ಇಂದು ತಮ್ಮ ಮೇಲೆ ಅಂಥ ದುರ್ಧರ ಪ್ರಸಂಗ ಬರುವದಲ್ಲ! ಎಂದು ಮನದಲ್ಲಿ ಕಳವಳಗೊಂಡರು. ಕೊನೆಯ ಪ್ರಯತ್ನವೆಂದು ಸಿಟ್ಟಿನಿಂದ ನುಡಿದರು. 'ನಮ್ಮ ಕಷ್ಟ ನಮಗ ಇದ್ದದ್ದು. ಹ್ಯಾಂಗಾರ ಮಾಡಿ ಲಗೂ ಮೈ ತೊಳಕೊಂಡು ಅಡಿಗೀ ಮಾಡು.'

ಚಂದ್ರಾವತಿಬಾಯಿಯವರು ತಮ್ಮವರ ಸಿಟ್ಟು ಸೆಡವುಗಳನ್ನೆಲ್ಲ ಅರಿತವರು. ದೇಸಾಯರ ಸಿಟ್ಟಿನ ಪರಿಣಾಮವೇನೂ ಅವರ ಮೇಲೆ ಆಗಲಿಲ್ಲ. ಪ್ರತ್ಯುತ್ತರವಾಗಿ ಅವರು ಹೀಗೆ ನುಡಿದರು: 'ಎಷ್ಟು ಪುಣ್ಯ ಮಾಡಿದರೂ ಅಷ್ಟೇ ಅದ. ಹೀಂಗ ಪುಣ್ಯ ಮಾಡಿ ಮಾಡೇ ಮನೀ ಗೊತ್ತಿಗೆ ಹಚ್ಚಿದ್ದಿ. ನನಗೇನು ಮಕ್ಕಳಿಲ್ಲ, ಮರೀ ಇಲ್ಲ. ಆ ಪುಣ್ಯ ತಕ್ಕೊಂಡು ನಾನು ಮಾಡೋದೂ ಅಷ್ಟರಾಗ ಅದ. ಎಲ್ಲಾ ಪುಣ್ಯ ನಿಮಗೇ ಇರಲಿ. ನೀವೇ

ಅಡಿಗೆ ಮಾಡಿ ಊರ ತಿರುಕರನೆಲ್ಲ ಕರೆದು ಊಟ ಮಾಡಿಸಿ ಮತ್ತಿಷ್ಟು ಪುಣ್ಯ ಕಟ್ಟಿಕೊಳ್ಳಿ. ' ಆಗ ದೇಸಾಯರ ನಿಶ್ಚಯ ಕರಗಹತ್ತಿತು. ಹೆಂಡತಿಯ ಮೇಲೆ ಜೋರು ಚುಲುಮೆ ಮಾಡುವ ಧೈರ್ಯ ಅವರಲ್ಲಿ ಉಳಿಯಲಿಲ್ಲ. ಅವರು ಮುಂದುಗಾಣುವೆ ನುಡಿದರು. ' ನನಗೂ ಅಡಗಿ ಮಾಡಲಿಕ್ಕೆ ಬರತಿ ದ್ದರ ನಿನಗ್ಯಾಕ ಇಷ್ಟ ಹೇಳಿಕೊತ್ತಿದ್ದೆ? ಅತು! ಇವತ್ತು ನೀ ಅಡಗಿ ಮಾಡೊದಿಲ್ಲ ಹೌದಲ್ಲೋ? ಬಿಟ್ಟುಬಿಡು. ನಮ್ಮ ಒಡಕಣ್ಣಾ, ಎಲ್ಲಿದ್ದಾನ? ಅವಗಾರು ಹೇಳತೇನಿ. '

' ಹೌದು! ಅವನ ಕಡಿಂದ ಅಡಗಿ ಮಾಡಸದ ಏನ ಮಾಡೀರಿ? ಆ ಹುಡುಗೊಂದು ಹೋಳಿ ಹುಣ್ಣಿವ್ಯಾಗ ಹುಡುಗರ ಕೈಯಾಗ ಕತ್ತಿ ಸಿಕ್ಕಾಂಗ ಆಗೇದ. ' ಎಂದು ಚುಚ್ಚಿ ಮಾರುತ್ತರವನ್ನಿತ್ತರು. ದೇಸಾಯರೂ ಸಿಟ್ಟಿನ ಭರದಲ್ಲಿ, ' ಹೆಚ್ಚಿನ ಉಸಾಬರೀ ನಿನಗ್ಯಾಕ ಬೇಕು? ಸುಮ್ಮನು ಎದ್ದು ಮೈತೊಳಕೊಂಡು ಅಡಗಿ ಮಾಡು....ನಾಳೆ ಜಡ್ಡಾಗಿ ಸತ್ತರ ನೋಡಲಿಕ್ಕೆ ಬಂದೀತು. ' ಎಂದು ಒದರಿಕೊಂಡು ಅಲ್ಲಿಂದ ಕೊರಟು ಹೋದರು. ದೇಸಾಯರು ಹೋದ ಮೇಲೆ ಬಾಯಿಯವರು ದೊಡ್ಡ ದನಿ ತಗದು ಬಿಕ್ಕಿಬಿಕ್ಕಿ ಆಳಹತ್ತಿದರು. ' ನಾ ಸಾಯೋದನು ನಿನುಗ ಬೇಕಾಗೇದ. . ನಮ್ಮಪ್ಪ ವರದಕ್ಷಿಣೆ ವರೋಪಚಾರ ಮಾಡಿ ಕಟಗರ ಕೈಯ್ಯಾಗ ಕೊಟ್ಟು ಹೋದರು. ನಮ್ಮಪ್ಪ-ಅವ್ವ ನನ್ನ ಅಡವ್ಯಾಗ ಬಿಟ್ಟು ಹೋದರೂರು. ನಿಮ್ಮ ಮನೀಗಿ ಬಂದು ಹತ್ತು ವರ್ಷತು....ಸಾರಿಗೀ ಎತ್ತಿನಾಂಗ ದುಡದೂ ದುಡದೂ ಸಾಯತೇನಿ....ಒಂದಿನಾನಾರ ಸುಖ ಸಂತೋಷದ ಮಾತಾಡೀರಾ? ಸತ್ತರ ಸತ್ತೀ ಅಂತೀರಿ..ನಿನುಗಿಷ್ಟು ಬ್ಯಾಸರಾಗಿದ್ದರ ನನ್ನ ಒಂದು ಹಾಳಭಾವ್ಯಾಗಾರು ನೂಕಿ ಬರಿ. '

ಬಾಯಿಯವರ ಆರ್ಭಟ ಪಡಸಾಲೆಯಲ್ಲಿ ಕೇಳಬರುತ್ತಿತ್ತು. ಅಲ್ಲಿ ಕುಳಿತ ಬ್ರಾಹ್ಮಣರು ಗಂಡ-ಕೆಂಡಿರ ಸಂವಾದವನ್ನು ಕೇಳಿದ್ದರು. ದೇಸಾಯರು ಸಣ್ಣವೋರೆ ಮಾಡಿದ್ದನ್ನು ನೋಡಿ ಆ ವೃದ್ಧ ಬ್ರಾಹ್ಮಣನು ಅಂದು ಸೋಮವಾರವಾದುದರಿಂದ ತನುಗೆ ಸಾಯಂಕಾಲಕ್ಕೆ ಭೋಜನವೆಂದು ಹೇಳಿದನು; ತಾವು ಗೋಕರ್ಣಯಾತ್ರೆಯನ್ನು ವಾದಚಾರಿಗಳಾಗಿ ಮಾಡಹತ್ತಿದ್ದರಿಸ ಇಲ್ಲಿ ಬಹಳ ಹೊತ್ತು ನಿಲ್ಲುವ ಅವಕಾಶವಿಲ್ಲೆಂದೂ ತಿಳಿಸಿದರು.

ಈ ಊರಲ್ಲಿ ದೇಸಾಯರು ಬಹಳ ದೊಡ್ಡ ಮನುಷ್ಯರೆಂದು ಕೇಳಿ ತಾವು ಅಲ್ಲಿಗೆ ಬಂದೆವೆಂದು ಹೇಳಿ, ' ಸಂಜೆಗೆ ಮುಂದಿನ ಗ್ರಾಮಕ್ಕೆ ಹೋಗುತ್ತೇವೆ. ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿರಿ. ' ಎನ್ನುತ್ತ ಫಲ ಮಂತ್ರಾಕ್ಷತೆಯ ತಟ್ಟಿಯನ್ನು ದೇಸಾಯರೆದುರು ಸರಿಸಿದರು. ದೇಸಾಯರು ಎಂಥ ಯೋಗವು ತಮ್ಮ ದುರದೃಷ್ಟದಿಂದ ತಪ್ಪಿಹೋಯಿತಲ್ಲ! ಎಂದು ಮನದಲ್ಲಿ ಮರುಗಿ ಒಂದು ರೂಪಾಯಿ ದಕ್ಷಿಣೆಯನ್ನು ಫಲಮಂತ್ರಾಕ್ಷತೆಯ ತಟ್ಟಿಯಲ್ಲಿ ಹಾಕಿ ನಮಸ್ಕಾರ ಮಾಡಿ ಫಲಮಂತ್ರಾಕ್ಷತೆಗಳನ್ನು ತಕ್ಕೊಂಡರು. ಬ್ರಾಹ್ಮಣರು ತಾವು ಹೋಗಿ ಬರುತ್ತೇವೆಂದು ಹೇಳಿ ತಮ್ಮ ಹಸಿಬೆ ಗಂಟುಗಳನ್ನು ತಕ್ಕೊಂಡು ದೇಸಾಯರ ಮನೆಯಿಂದ ಹೊರಬಿದ್ದು ಮುಂದೆ ಕಾಣಿಸದಂತಾದರು. ಹೆಂಡತಿಯ ಚಂಡಿತನದಿಂದ ಮನೆಗೆ ಬಂದ ಅತಿಥಿಗಳು ವಿಮುಖರಾದರೆಂದು ದೇಸಾಯರು ಬಹಳ ವ್ಯಸನಪಟ್ಟರು. " ಇಂದಿಗೆ ನಮ್ಮ ಮನೆತನದ ಪುಣ್ಯವು ತೀರಿತು! ನಾನು ಕುಲಕಂಟಕನಾದೆನು. ಈ ನನ್ನ ಜನ್ಮವು ವ್ಯರ್ಥವು! " ಎಂದು ಹಳಹಳಪಡುತ್ತ ಒಳಗೆ ಹೋಗಿ ಸ್ನಾನ ಸಂಧ್ಯಾವಂದನೆಗಳನ್ನು ಮಾಡಿ, ಅಂದು ಉಪವಾಸದಿಂದಲೇ ಮನೆಯಿಂದ ಹೊರಬಿದ್ದು ತೋಟದ ಕಡೆಗೆ ಹೊರಟುಹೋದರು.

ಚಿಂತೆಯು ಚಿತ್ತೆಗಿಂತ ಹೆಚ್ಚಿ ನದೆಂದು ಬಲ್ಲವರು ಹೇಳುವದು ಸುಳ್ಳಲ್ಲ. ಅಂದು ದೇಸಾಯರ ಮನಸ್ಸು ಬೆಂದು ಬೆಂಡಾಗಿತ್ತು. ತೋಟದಲ್ಲಿ ಬೀಸುವ ಗಾಳಿಯಿಂದಾಗಲಿ, ಗಿಡಗಳ ತಂಪುನೆರಳಿನಿಂದಾಗಲಿ ಅವರ ಅಂತರಂಗಕ್ಕೆ ಶಾಂತಿಯು ದೊರೆಯಲಿಲ್ಲ. ಬರಬರುತ್ತ ದಾಹವು ಹೆಚ್ಚಾಗಿ ನಾಲಗೆಯು ಒಣಗಹತ್ತಿತು. ಆಗ ದೇಸಾಯರು ತೋಟೆಗರ ಕಡೆಯಿಂದ ಎಳೆಯ ತೆಂಗಿನಕಾಯಿಗಳನ್ನು ತರಿಸಿ ಆ ಸಿಪಿಯಾದ ತಂಪುನೀರನ್ನು ಕುಡಿದರು. ಅದರೂ ಹೊಟ್ಟೆಯೊಳಗೆ ಸಮಾಧಾನವಾಗಲಿಲ್ಲ. ಅಂತೂ ಇಂತೂ ಗಿಡದ ಕೆಳಗೆ ಹುಲ್ಲಹಾಸಿಗೆಯ ಮೇಲೆ ಒರಗಿಕೊಂಡು ದೇಸಾಯರು ವಿಚಾರ ಮಾಡಹತ್ತಿದರು. ತಮ್ಮ ಮನೆಯಲ್ಲಿ ಈಗ ಇಷ್ಟು ಅವ್ಯವಸ್ಥೆಯೇಕೆ? ಎಂದು ಅವರ ವಿಚಾರ. ಹೆಂಡತಿಯೊ, ಬರಬರುತ್ತ ತಮ್ಮ ಮಾತು ಕೇಳದಂತಾಗಿದ್ದಾಳೆ. ಅವಳನ್ನು ತಡಹುವದೆಂದರೆ ತಾವೇ ಮಾನಭಂಗ ಮಾಡಿ ಕೊಳ್ಳುವ ಪ್ರಯತ್ನ ಮಾಡಿದಂತೆ. ತಾವೊ, ದಾನ ಧರ್ಮ ಮಾಡುತ್ತ

ದೇವರ ಧ್ಯಾನದಲ್ಲಿ ಹೊತ್ತುಕಳೆಯುವಂಥವರು. ತಮ್ಮ ಎಲ್ಲ ಸದಾಚಾರಗಳಿಗೆ ಹೆಂಡತಿಯಿಂದ ಪದೇ ಪದೇ ತಡೆಯುಂಟಾಗುತ್ತಿದೆ. ಇವರ ಮೂಲವೆಲ್ಲಿರಬಹುದು? ಅವಳಿಗೆ ಮಕ್ಕಳಾಗದ್ದರಿಂದಲೇ? ಇರಬಹುದು. ಹಾಗಿದ್ದರೆ ನನ್ನ ಮೇಲಷ್ಟೇ ಸಿಟ್ಟುಮಾಡಬಹುದು. ಆದರೆ ಮಂಥಿಯ ಮೇಲೇಕೆ ಇವಳ ಸೆಡವು? ವಾಪ ಆ ಬಡ ವಿದ್ಯಾರ್ಥಿ ಹಣಮಂತನೇನು ಮಾಡಿದ್ದ? ಹುಡುಗ ಬಹಳ ಸಂಭಾವಿತ. ಭೋಳೆ ಸ್ವಭಾವದವ. ಮನೆಗೆಲಸದಲ್ಲಿ ಈಕೆಗೆ ನೆರವಾಗುತ್ತಿದ್ದ. ಅಂಥವನನ್ನೇಕೆ ಮನೆಯಿಂದ ಹೊರಡಿಸಿದಳೇಕೆ? ಈಕೆಗೆ ಮನೆಯಲ್ಲಿ ಯಾರೂ ಮಂದಿ ಬೇಡವೆ? ಈ ವೈದಿಕ ಬ್ರಾಹ್ಮಣರ ಹೆಣ್ಣಿನ ಸ್ವಭಾವವೇ ಹೀಗೆ. ಆದರೆ ಆ ಒಡಕನನ್ನು ಕಂಡರೆ ಎಷ್ಟು ಪ್ರೇಮ ಈಕೆಗೆ? ಅವನ ತಿಸಸೇನು! ಅವನ ತೊಡಿಗೆಯೇನು! ಅವನದೇಲ್ಲ ಜೈನಿ! ಎಂದು ತಮ್ಮಷ್ಟಕ್ಕೆ ತಾವೇ ದೇಸಾಯರು ಅಂದು ಮತ್ತೆ ಮುಂದೆ ವಿಚಾರ ಬೆಳೆಸಿದರು. 'ನಮಗೆ ಹೊತ್ತಿಗೆ ಕೂಳು ಸಹ ಹಾಕದಾಕೆ ಅವನಿಗೇನು ಬೇಕೆಂದರೂ ಸಿದ್ಧಮಾಡಿಡುತ್ತಾಳೆ'! ದೇಸಾಯರಿಗೆ ಸ್ವಲ್ಪ ಸಂಶಯ ಬಂದಿತು. ಅವರ ಹಿಂದಿನ ನೆನಪುಗಳೆಲ್ಲ ಆ ಸಂಶಯವನ್ನು ಮೋಪಿಸಿದವು. ಶಿವರಾತ್ರಿ ದಿವಸ ಅವರ ಹೆಂಡತಿ ಕಾಲು ಹರಿಯುತ್ತವೆಂದು ಒಡಕನ ಕೈಯಿಂದ ಕಾಲು ಹಿಚುಕಿಸಿಕೊಂಡಿದ್ದು—ಮೊನ್ನೆ ಹುಣ್ಣಿಮೆ ದಿನ ಆಕೆ ಎರೆದುಕೊಳ್ಳುವಾಗ ಒಡಕನು ನೀರುಗ್ಗು ನಕ್ಕದ್ದು—ಅವರು ಒಮ್ಮೆ ಇಳಿಹೊತ್ತಿನಲ್ಲಿ ಆಕನಾತ್ತಾಗಿ ಹೊಲದಿಂದ ಬಂದು ಹಿತ್ತಲ ಬಾಗಿಲಿಂದ ಒಳಗೆ ಬಂದಾಗ ಇಬ್ಬರೂ ಒಂದೇ ಹಾಸಿಗೆಯ ಮೇಲೆ ಕುಳಿತಿದ್ದು ಎಲ್ಲವೂ ಚಲಚ್ಚಿತ್ರದಂತೆ ಅವರ ಕಣ್ಣುಮುಂದೆ ಹಾಯ್ದುಹೋಯಿತು. ಕೂಡಲೆ ದೇಸಾಯರು ರಭಸದಿಂದ ಎದ್ದುನಿಂತು 'ಒಡಕಾ! ಚಂದ್ರಿ!' ಎಂದು ರೊಚ್ಚಿ ಸಿಂದ ನುಡಿದರು. ಆದರೆ ರಾಯರು ಬಲು ಶಾಂತ ಸ್ವಭಾವದವರು. ಇಂದೇಕೊ ಅವರು ಹಸಿವಿನ ತಾಪದಿಂದ ಭಾವನೆಗಳ ಒಲಿಗೆ ಬಿದ್ದಿದ್ದರು. ಅವರ ವಿವೇಕ ತಕ್ಕ ಸಮಯಕ್ಕೆ ಅವರಿಗೆ ತಿಳಿಹೇಳಿತು. ಮುಂದೆ ತುಸು ಹೊತ್ತಿನ ಮೇಲೆ ಎದ್ದುನಿಂತೇ ವಿಚಾರ ಮಾಡುತ್ತಿದ್ದ ಅವರು, 'ಪ್ರತ್ಯಕ್ಷ ಪ್ರಮಾಣಗಳೆಲ್ಲದೆ ಹೀಗೆ ದುಡುಕುವದೇ?' ಎನ್ನುತ್ತ ನೆಲಕ್ಕೆ ಕುಕ್ಕುರಿಸಿದರು. ಆದರೂ ಊರೊಳಗಿನ ಜನರೇನು ಅನ್ನುತ್ತಿದ್ದಾರು? ನಮ್ಮ ಮಿತ್ರ

ರೇಕೆ ಈಗ ನಮ್ಮ ಮನೆಗೆ ಬರುವುದಿಲ್ಲ? ಈ ಆಣ್ಣಾದೀಕ್ಷಿತರು ನಾವೂ ಲಂಗೋಲಿಗೇ ಗೆಲೆಯರು; ಅಂಥವರು ಸಹ ಮನೆಗೆ ಬರುವದನ್ನು ಕಡಿಮೆ ಮಾಡಿದರಲ್ಲ? ನನ್ನ ಸಂಶಯದಲ್ಲಿ ಸ್ವಲ್ಪಾದರೂ ತಥ್ಯವಿರಲಿಕ್ಕೇಬೇಕು. ಆದರೂ 'ಓಟ್ಟಿಸ ಕೈಯಲ್ಲಿ ಬುದ್ಧಿ ಕೊಡುವದು ಒಳಿತಲ್ಲ. ನೋಡೋಣ. ವಿಚಾರ ಮಾಡಿ ಮುಂದಿನ ಕೆಲಸಕ್ಕೆ ಕೈಹಾಕೋಣ.' ಹೀಗೆಂದು ಆಲೋಚಿಸುತ್ತ ದೇಸಾಯರು ಎದ್ದು ಸಂತರು. ಮೂರು ಸಂಜೆಯವರೆಗೂ ದೇಸಾಯರು ತೋಟದಲ್ಲೆಯೇ ಇದ್ದರು. ಸಂಜೆಗೆ ಊರ ಕಡೆಗೆ ಹೊರಡಲನುವಾರರು. ಅವರು ತೋಟದಿಂದ ಹೊರಬಿದ್ದು ಆಕಾಶದ ಕಡೆಗೆ ನೋಡಲು ಎಂಥ ಪ್ರತಿಭಾಶಾಲಿಗಳೂ ಅವನತಸ್ಥಿತಿಯಲ್ಲಿ ಶಾಂತಿಹೀನರಾಗುವಂತೆ ಪ್ರಭಾಕರನು ಪಶ್ಚಿಮಕ್ಕೆ ಇಳಿಯಹತ್ತಿ ಸಿಸ್ತೇಚನಾಗಿದ್ದನು. ಆಗ ಶ್ರೀಪತಿ ರಾಯರು ಇನ್ನು ಇರುಳು ಬರುತ್ತದೆಂದು ಒತ್ತರದಿಂದ ಊರ ಮಾರ್ಗವನ್ನು ಹಿಡಿದರು. ಚಿಂತಾಗ್ನಿಯಿಂದ ಬೆಂದು ಬೆಂಡಾಗಿದ್ದ ರಿಂದಲೂ, ಹೊಟ್ಟಿಯಲ್ಲಿ ಅನ್ನವಿಲ್ಲದ್ದರಿಂದಲೂ, ಅವರ ಕಾಲುಗಳಲ್ಲಿ ನಡೆಯುವ ತ್ರಾಣವಿರಲಿಲ್ಲ. ಮುಖವು ಬಾಡಿತ್ತು. ಕಣ್ಣುಗಳು ಕಾಂತಿಹೀನವಾಗಿದ್ದವು. ಬಾಯಿಂದ ನಿಟ್ಟುಸಿರು ಬರುತ್ತಿತ್ತು. ಹೀಗೆ ಪ್ರಯಾಸದಿಂದ ಮಾರ್ಗಕ್ರಮಣ ಮಾಡುತ್ತ ಊರ ಹೊರಗಿರುವ ಮಾವಿನ ತೋಪಿಗೆ ಬಂದು, ಒಂದು ಮಾವಿನ ಮರದ ಬುಡದಲ್ಲಿ ಉಸುರ್ಗರೆದು ದೇಸಾಯರು ಕುಳಿತರು. ಅಷ್ಟರಲ್ಲಿ ನೆರೆಹಳ್ಳಿಗೆ ಹೋಗಿ ಅಲ್ಲಿಂದ ತಿರುಗಿ ಬೊಮ್ಮಿಗೇರಿಗೆ ಹೊರಟಿದ್ದ ಆಣ್ಣಾದೀಕ್ಷಿತರು ಅದೇ ಮಾರ್ಗವನ್ನು ಹಿಡಿದು ಬಂದರು. ಅವರು ಮಾವಿನ ಮರದ ಬುಡದಲ್ಲಿ ಮೋರೆ ಕೆಳಗೆ ಮಾಡಿಕೊಂಡು ಕುಳಿತ ದೇಸಾಯರನ್ನು ಕಂಡು ಅವರ ಸನಿಯಕ್ಕೆ ಬಂದು ಮಾತನಾಡಿಸಿದರು. ಆಣ್ಣಾದೀಕ್ಷಿತರು ಮತ್ತು ದೇಸಾಯರು ಚಿಕ್ಕಂದಿನಿಂದ ಕೂಡಿ ಆಡಿದವರು. ಇಬ್ಬರೂ ಕೂಡಿದಾಗ ತಮ್ಮ ತಮ್ಮ ಮನಸ್ಸನ್ನೆಲ್ಲ ಆಗಾಗ್ಗೆ ಒಬ್ಬರಮುಂದೊಬ್ಬರು ಬಿಚ್ಚಿಡುತ್ತಿದ್ದರು. ಆಣ್ಣಾದೀಕ್ಷಿತರು ರಾಯರ ಮೋರೆ ಸಪ್ಪಗಾದದ್ದನ್ನು ಕಂಡು 'ಯಾಕೆ ಶ್ರೀಪತಿ ರಾಯ? ಒಡ್ಡಗಿಡ್ಡ ಆಗೇದೇನು?' ಎಂದು ಕೇಳಿದರು.

'ಇಲ್ಲ ಅಣ್ಣಪ್ಪ. ಇವತ್ತಾಕ್ಕೆ ಮನಸ್ಸಿಗೆ ಸಮಾಧಾನ ಇಲ್ಲ' ಎನ್ನುತ್ತ ನಿಟ್ಟುಸುರ್ಗರೆದರು ದೇಸಾಯರು.

ಮುಪ್ಪು ತರತದ ಮನುಷ್ಯಗ. ಇಷ್ಟು ದಿವಸ ಸಿಚ್ಚಿಂತೀಲೆ ಇದ್ದಿ. ಈ ಒಡಕ್ಕಾ ನಿಮ್ಮ ಮನಿ ಹೊಕ್ಕಾಗಿನಿಂದ ಚಿಂತೀಸ ನಿನ್ನ ತಿನಲಿಕ್ಕೆ ಹತ್ತೇದ. . ನಾನೂ ಹಗಲೆಲ್ಲ ನಿಮ್ಮ ಮನ್ಯಾಗ ದಗ್ಗುದುಳೇತಿದ್ಲೆ. ಆ ಒಡಕ್ಕಾನ ಹಿರೇತನ ಆದಂದಿನಿಂದ ನಿಮ್ಮ ಮನಿಗೆ ಬರಲಿಕ್ಕೆ ಸಂಕೋಚ ಆಗತದ. . ’

‘ಹೌದ್ರೆಸಾ. ನೀವ ಹೇಳಿದ್ಲಾಂಗ ಆ ಒಡಕ್ಕಾ ನಮ್ಮ ಮನ್ಯಾಗ ಕಾಲು ಇಟ್ಟಂದಿನಿಂದ ಕಲಿಪ್ರವೇಶ ಆದಂತೆ ಆಗೇದ. ನಮ್ಮ ಪಾಲಿಗೆ ಮನಿ ಒಂದು ಆಡಿವಿ ಆದಹಾಂಗ ಆಗೇದ ’ ಎಂದು ಸಣ್ಣವೋರೆ ಮಾಡಿ ದೇಸಾಯರು ಹೇಳಿದರು. ಆಗ ಅಣ್ಣಾದೀಕ್ಷಿತರು ದೇಸಾಯರಿಗೆ ಸಮಾಧಾನ ಹೇಳುವ ಧ್ವನಿಯಲ್ಲಿ ನುಡಿದರು. ‘ಹೌದು, ದೇಸಾಯರೆ! ಪ್ರಪಂಚ ದೊಳಗ ಎಲ್ಲಾನೂ ಅನುಕೂಲ ಇದ್ದರನ ಬರೋಬರಿ ನಡೀತದ. ಸ್ವಲ್ಪ ವ್ಯತ್ಯಾಸ ಆತು ಆದ್ರ ಎಲ್ಲಾನೂ ಕೆಟ್ಟಹೋಗತದ. . . .ನಿಮ್ಮ ಕುಟುಂಬ ಎಸು ಜಾತ್ಯಾ ಕೆಟ್ಟಲ್ಲ; ದೊಡ್ಡ ಮನಸ್ಸಿನವರು. ಆ ಒಡಕ್ಕಾ ನಿಮ್ಮಲ್ಲಿ ಸೇರಿಕೊಂಡು ನಿಮ್ಮ ಕುಟುಂಬದ ಮನಸ್ಸು ಕೆಡಿಸಿಬಿಟ್ಟಾನ. ನಿಮ್ಮ ಮನಿ ಸುದ್ದಿ ನಮಗ್ಯಾಕ ಬೇಕು? ಆದರೂ ಬಾಲ್ಯಸ್ನೇಹಿತ ಅಂತ ಹೇಳತೇನಿ. ಊರಾಗ ನಿಮ್ಮ ಮನೀ ಬಗ್ಗೆ ಎನೇನೋ ಮಾತಾಡತಾರ. ’

ದೇಸಾಯರು ನಾಚಿಕೆಯಿಂದ ತಲೆಬಾಗಿ ಸಿ ನುಡಿದರು ‘ ಹಬ್ಬಿದ್ದರೂ ಹಬ್ಬಿದ್ಲಾವು ಸುದ್ದಿ. ಎಲ್ಲಾ ನನ್ನ ಕೈಮೀರಿ ಹೋಗೇದ ಅಣ್ಣವ್ವಾ! ಇಷ್ಟು ದಿನ ಆ ಒಡಕ್ಕಾನು ಒಬ್ಬ ಮಗನ ಹಾಂಗ ಇದ್ದಾನ, ಆದಕ್ಕ ಅವನ ಮ್ಯಾಲ ಅಷ್ಟು ಪ್ರೀತಿ ಮಾಡತಾಳಂತ ನಂಬಿದ್ಲೆ. ಆದರ ಈಗ ಅದು ಎಪರೀತಕ್ಕ ಇಟ್ಟದವಾ’ ಎನ್ನುತ್ತ ಕಣ್ಣೀರು ಸುರಿಸಿದರು. ಅಳುವಾಗಲೇ ಒಂದು ನಿಷ್ಕರವಾದ ನಿಶ್ಚಯ ಅವರ ಮೋರೆಯ ಮೇಲೆ ಒಡೆದು ಕಾಣಹತ್ತಿತು. ಕೂಡಲೆ ‘ ಇವತ್ತು ಆ ಮೂರ್ಖನನ್ನ ಹೊರಗ ಹಾಕೇ ಎರಡನೆ ಕೆಲಸಾ ಮಾಡತೇನಿ ಅಣ್ಣವ್ವಾ ’ ಎಂದು ಎಳುವಷ್ಟರಲ್ಲಿ ಅಣ್ಣಾದೀಕ್ಷಿತರು ದೇಸಾಯರ ಕೈಹಿಡಿದು ಕೂಡಿಸಿ ‘ಹಾ! ಶ್ರೀಪತಿರಾಯಾ! ಹೀಂಗ ದುಡುಕಿದರ ಕೆಲಸ ಕೆಟ್ಟು ಹೋದೀತು. ಆ ಒಡಕ್ಕಾ ಎನ ಕಡಿಮಿ ನೀರೊಳಗ ಮುಳಗೋ ಮೈಕಿ ಇಲ್ಲ. ಸಾಲಾಗ ಮಾಸ್ತರ ಮ್ಯಾಲೆ ಎಂಥೆಂಥ ಕಾರಸ್ಥಾನ ಮಾಡಿದ

ನಿನಗ ಗೊತ್ತಿಲ್ಲ? ಮನೀ ಮರ್ಯಾದೆ ಹೋಗೋ ಹೊತ್ತು ಬುದೀತು. ಹೂವು ಮಾರಿದ ಸ್ಥಳದಾಗ ಹುಲ್ಲು ಮಾರುವಂತೆ ಮಾತ್ರ ಮಾಡಬೇಡ.'

'ಹೌದಪಾ, ಆದೆಲ್ಲಾ ಖರೇ ಆದ. ಅವ ನಾಲ್ಕೈದು ವರ್ಷ ನಮ್ಮ ಮನ್ಯಾಗಿದ್ದು ಈಗ ಬೇರು ಬಿಟ್ಟುಗೊಂಡು ಕೂತಾನ. ನನ್ನ ಹೆಣ್ಣೀನು ಅವ ಹೇಳಿದ್ದಾಂಗ ಕೇಳತಾಳ. ಹೀಂಗಾಗಿ ಅವನ್ನ ಹೊರಗ ಹಾಕೋದು ಒಲು ಕಠಿಣ ಕೆಲಸ ಆಗೇದ.'

ಅಣ್ಣಾದೀಕ್ಷಿತರು ದೇಸಾಯರ ಸೌಮ್ಯಸ್ವಭಾವವನ್ನು ಅರಿತವರು. ಕಾರಣ ಈ ವಿಷಯದಲ್ಲಿ ದೇಸಾಯರು ನಿಷ್ಕರವಾಗಲಿಕ್ಕೇಬೇಕೆಂದು ಸ್ಪಷ್ಟವಾಗಿ ಹೇಳಿದರು. ಒಡಕನು ತನ್ನ ಕಾರಸ್ಥಾನದಿಂದ ದೇಸಾಯರಿಗೂ ಅವರ ಹೆಂಡತಿಗೂ ಕೂಡಿಸಡೆಯದಂತೆ ಮಾಡಬಹುದೆಂದು ಅವರಿಗೆ ಅನಿಸಿತು; ಅಂಥ ಪ್ರಸಂಗದಲ್ಲಿ ದೇಸಾಯರಿಗೆ ಎರಡನೆ ಮದುವೆ ಮಾಡಲಿಕ್ಕೆ ತಾವು ಸಿದ್ಧರಿದ್ದೇವೆಂದು ಅವರು ಸೂಚಿಸಿದರು. ಮರಳಿ ಹೋಗುವಾಗ ಅಣ್ಣಾದೀಕ್ಷಿತರು ದೇಸಾಯರಿಗೆ 'ಎಲ್ಲಿ ತನಕ ತಡಕೊಳ್ಳೋದು? ಎಲ್ಲಕ್ಕೂ ಘಟ್ಟಿಯಾಗಲಿಕ್ಕೇಬೇಕು. ಧೈರ್ಯದಿಂದ ಕೆಲಸಕ್ಕೆ ಕೈ ಹಾಕು' ಎಂದು ಹೇಳಿ ತಮ್ಮ ಮನೆಗೆ ಹೊರಟು ಹೋದರು.

೯

ಬಂಜೆಯ ಬಸಿರು ಬಿಚ್ಚಿ ಬಿತ್ತು....

ದೇಸಾಯರು ಹೆಂಡತಿಯ ಮೇಲೆ ಸಿಟ್ಟಾಗಿ ಊಟಮಾಡದೆ ಮನೆಯನ್ನು ಬಿಟ್ಟು ಹೊರಗೆ ಹೋದ ಸ್ವಲ್ಪಕಾಲಕ್ಕಿಂತಿನ್ನೆಯೆ ಒಡಕಣ್ಣನು ಮನೆಗೆ ಬಂದನು. ಆಗ ಚಂದ್ರಾವತಿಬಾಯಿಯವರು ಅವನಿಗೆ ಮನೆಯಲ್ಲಿ ನಡೆದ ಸಂಗತಿಯನ್ನೆಲ್ಲ ತಿಳಿಸಿದರು. ಒಡಕಣ್ಣನು 'ನೀವು ಅಷ್ಟು ದೀರ್ಘಕ್ಕೆ ಹೋಗಬಾರದಾಗಿತ್ತು. ಆದರೂ ನೋಡೋಣ, ದೇವರಿದ್ದಾನೆ.' ಎಂದು ಸಮಾಧಾನ ಹೇಳಿದನು. ಬಳಿಕ ಚಂದ್ರಾವತಿಬಾಯಿಯವರು ಒಡಕನ

ಸಂಗಡ ಚಕ್ಕಂದವಾಗಿ ತಿಂದು, ಮೈತೊಳಕೊಂಡು ಆಡಿಗೆಮಾಡಿದರು. ಎರಡು ಮೂರು ತಾಸುಗಳವರೆಗೆ ದೇಸಾಯರ ದಾರೀ ಕಾಯ್ದರು. ಹೊತ್ತು ಮುಳುಗಿದರೂ ದೇಸಾಯರು ಬಾರದ್ದರಿಂದ ಚಂದ್ರಾವತಿಬಾಯಿಯವರು ಗಾಬರಿಯಾದರು. ಅವರು ಒಡಕಣ್ಣನಿಗೆ ಊಟಕ್ಕೆ ಹಾಕಿ, ದೇಸಾಯರು ಎಲ್ಲಿರುವರೆಂಬುದನ್ನು ನೋಡಿಬರಲಿಕ್ಕೆ ಕಳುಹಿದರು. ಕೂಡಲೆ ಒಡಕಣ್ಣನು ಮನೆಯಿಂದ ಹೊರಬಿದ್ದು ಓಣಿಯಲ್ಲಿ ಅಲ್ಲಲ್ಲಿ ವಿಚಾರಿಸಿ, ದೇಸಾಯರು ತೋಟದ ಕಡೆಗೆ ಹೋಗಿರುವರೆಂಬುದನ್ನು ತಿಳಿದುಕೊಂಡು, ಒಳಹಾದಿಯಿಂದ ನೆಟ್ಟಗೆ ತೋಟಕ್ಕೆ ಹೋದನು. ಅಷ್ಟರಲ್ಲಿ ದೇಸಾಯರು ದೊಡ್ಡಮಾರ್ಗದಿಂದ ಊರಕಡೆಗೆ ತಿರುಗಿದ್ದರು. ಒಡಕಣ್ಣನು ಅವರ ಹಿಂದಿನಿಂದ ಬರುತ್ತಿರಲು ದೇಸಾಯರು ಮಾವಿನ ಮರದ ಕೆಳಗೆ ಆಣ್ಣಾದೀಕ್ಷೆ ತರೊಂದಿಗೆ ಮಾತನಾಡುತ್ತ ಕುಳಿತಿರುವುದನ್ನು ಕಂಡನು. ಕೂಡಲೆ ಅವನು ಅಡ್ಡದಾರಿಯಿಂದ ಬಂದು, ಸನಿಯದ ಒಂದು ಬೇಲಿಯ ಮರೆಗೆ ಆಡಗಿಕೊಂಡು ದೇಸಾಯರೂ ಆಣ್ಣಾದೀಕ್ಷೆ ತರೂ ಆಡುವ ಮಾತುಗಳನ್ನೆಲ್ಲ ಚಿತ್ತಗೊಟ್ಟು ಕೇಳಿಕೊಂಡು, ಅವರು ಮನೆಯ ಕಡೆಗೆ ಹೊರಡುವ ಯೋಚನೆಯಲ್ಲಿರುವಾಗ, ಅಲ್ಲಿಂದ ಹೊರಟು ಲಗುಬಗೆಯಿಂದ ಮನೆಗೆ ಬಂದನು. ಚಂದ್ರಾವತಿಬಾಯಿಯವರು 'ಆವರೆಲ್ಲಿದ್ದಾರ? ಮನೀಗೆ ಬಂದರೇನು?' ಎಂದು ಆತುರತೆಯಿಂದ ಕೇಳಿದರು. 'ಆವರೆಲ್ಲಿ ಹೋಗುತ್ತಾರೆ? ಊರ ಹೊರಗಿನ ಆ ಮಾವಿನ ತೋಪಿನೊಳಗೆ ಅವರ ಸ್ನೇಹಿತರು ಕೂಡಿದ್ದರು. ಈಗ ಬರಬಹುದು. ಆದರೆ ಮುಂದಿನ ಪ್ರಸಂಗ ಮಾತ್ರ ಬಹಳ ಕಠಿಣವಿದೆ. ಏನಾದರೂ ಯುಕ್ತಿಯನ್ನು ಮಾಡದಿದ್ದರೆ ಸ್ವಲ್ಪ ದಿನಗಳಲ್ಲಿ ನಾನೂ ನೀವೂ ಕೂಡಿಯೇ ಮನೆಯನ್ನು ಬಿಟ್ಟು ಹೊರಡಬೇಕಾಗುತ್ತದೆ.' ಎಂದು ಒಡಕಣ್ಣನು ಹೇಳಿದನು. ಚಂದ್ರಾವತಿಬಾಯಿಯವರು ಭೀತಿಯಿಂದ ಕಣ್ಣು ರಳಿಸಿ ಕೇಳಿದರು, 'ಆದೇನು ಪ್ರಸಂಗ ಮತ್ತೆ?' ಎಂದು.

ಒಡಕಣ್ಣ ತನ್ನ ಯುಕ್ತಿಯ ಗೆಲುವಿನಲ್ಲಿ ಮುಗುಳುನಗೆಯಿಂದ ನುಡಿದ.

ಏನೋ ನಮ್ಮ ಮೇಲೆ ಇವತ್ತು ದೇವರ ಅನುಗ್ರಹವಿತ್ತು. ಅವರ ಆಲೋಚನೆಗಳೆಲ್ಲಾ ನನಗೆ ಗೊತ್ತಾದವು. . . . ದೇಸಾಯರಿಗೆ ಇನ್ನೊಂದು ಲಗ್ನ ಮಾಡಿ ನಿಮ್ಮನ್ನೆ ನನ್ನೆ ಕೂಡಿಯೇ ಮನೆಬಿಟ್ಟು ಹೊರಗೆ ಹಾಕಬೇಕೆಂದು

ದೀಕ್ಷಿತರು ತೂಕ ತಗೆದಿದ್ದಾರೆ. ನಾನು ಬರುವ ಮುಂಚೆ ದೇಸಾಯರನ್ನು ಉಬ್ಬಿಸಿ ಖಮ್ಮಿಗೆ ತಿಂದುಹೋಗುತ್ತಿದ್ದರು. ಅದೆಲ್ಲ ಈಗ ಕಟ್ಟಾಗಿದೆ; ಅದಕ್ಕೇ ನನ್ನ ಮೇಲೆ ರಕ್ತ ಕಾರುತ್ತಾರೆ! ಅವರ ಯುಕ್ತಿಗೆ ನಾನು ಮಣಿಯುತ್ತೇನೇನು? ನೀವು ಮಾತ್ರ ನಾನು ಹೇಳಿದಂತೆ ನಡೆಯಬೇಕು. ಅಂದರೆ ಇಬ್ಬರೂ ಪಾರಾಗಬಹುದು.'

ಚಂದ್ರಾವತಿಬಾಯಿಯವರು ಎರಡನೇ ಮದುವೆಯ ಸುದ್ದಿ ಕೇಳಿ ಮುಂದುಗಾಣದಾದರು. 'ನಿನ್ನ ಬಿಟ್ಟು ನನಗ್ಯಾರು ಗತಿ ಇದ್ದಾರವಾ' ಎಂದು ಕಣ್ಣೀರು ಸುರಿಸಹತ್ತಿದರು. ನಿರಾಧಾರವಾದ ಲತೆಯು ಮುಳ್ಳು ಬೀಲಿಗೆ ಅವಿತುಕೊಳ್ಳುವಂತೆ, ಹತಾಶರಾದ ಚಂದ್ರಾವತಿಬಾಯಿಯವರು ಒಡಕಣ್ಣಿನ ವಿಚಾರತಂತ್ರಗಳಿಗೆ ಜೋತುಬಿದ್ದರು.

ಒಡಕಣ್ಣನು ತನ್ನನ್ನೇ ನಂಬಿದ ಚಂದ್ರಾವತಿಬಾಯಿಯವರ ಕಿವಿಯಲ್ಲಿ ತನ್ನ ಗುರುಮಂತ್ರವನ್ನೊದಿದನು. 'ಎಲ್ಲವನ್ನೂ ಯುಕ್ತಿಯಿಂದ ಸಾಧಿಸಬೇಕು. ಹೊಟ್ಟೆಯೊಳಗಿನ ಸಿಟ್ಟು ಹೊರಗೆಡವಬಾರದು. ಕೆಲಸ ಸಾಧಿಸಬೇಕಾದರೆ ನೀವು ಮೊದಲಿಗೆ ಮಾನ, ಮರ್ಯಾದೆ, ನಾಚಿಕೆ ಇವೆಲ್ಲವನ್ನೂ ಬಿಟ್ಟುಬಿಡಬೇಕು.' ಗುರುಶಿಷ್ಯರ ಜೋಡಣೆಯೇ ಅಷ್ಟು ಸರಿಯಾದದ್ದು! 'ನಾ ಏನು? ಹೆಂಗಸು. ಪ್ರಸಂಗ ಬಂದರ ಯಾತಕ್ಕೂ ಹಿಂಜರಿಯೋಕೆಲ್ಲ.' ಎಂದು ಥಟ್ಟನೆ ಚಂದ್ರಾವತಿಬಾಯಿಯವರು ಉತ್ತರವನ್ನಿತ್ತರು. ಒಡಕನು ಚಂದ್ರಾವತಿಬಾಯಿಯವರಿಗೆ ತನ್ನ ಯುಕ್ತಿಪ್ರಯುಕ್ತಿಗಳನ್ನೆಲ್ಲ ತಿಳಿಸಿಹೇಳಿ, ತಾನು ಮದ್ದೂರಿಗೆ ಹೋಗುವೆನೆಂದು ಹೊರಡಲನುವಾದನು. ಅದನ್ನು ಕೇಳಿ ಚಂದ್ರಾವತಿಬಾಯಿಯವರು, ತಮ್ಮ ಗುರುವು ಹೋದರೆ ತಮ್ಮ ಗತಿಯೇನು? ತಮಗೆ ಮುಂದಿನ ಪ್ರಸಂಗಗಳಲ್ಲಿ ಯುಕ್ತಿಯನ್ನು ಹೇಳುವವರಾರು? ಎಂದು ದುಃಖಿಸಹತ್ತಿದರು. ಆಗ ಒಡಕನು ತಾನು ತಿರುಗಿ ಬರುವ ಯುಕ್ತಿಯೂ ಬಾಯಿಯವರ ಬಸಿರು ಬಯಕೆಗಳಲ್ಲಿಯೇ ಇದೆಯೆಂದು ತಿಳಿಸಿ ದೇಸಾಯರು ಬಂದ ಸುಳಿವನ್ನು ತಿಳಿದು ಹಿತ್ತಲಬಾಗಿಲಿಂದ ಹೊರಬಿದ್ದು ಹೋದನು.

ದೇಸಾಯರು ಮನೆಯೊಳಗೆ ಬಂದ ಕೂಡಲೆ, ಚಂದ್ರಾವತಿಬಾಯಿಯವರು ಒಳಗಿನಿಂದ ಕಣ್ಣೀರು ಸುರಿಸುತ್ತ ಬಂದು, ಅವರ ಪಾದಗಳನ್ನು

ಹಿಡಿದು ಬಿಕ್ಕಿಬಿಕ್ಕಿ ಅಳಹತ್ತಿದರು. “ನನ್ನ ತಪ್ಪಾಗೇದ... ಕ್ಷಮಾ...
ಮಾಡಿರಿ... ಮುಟ್ಟಾಗಿ ದೀಡ ತಿಂಗಳಾತು.... ಬಯಕೆ ಆಗಲಿಕ್ಕು
ಹತ್ಯಾವ..’ ಹೆಂಡತಿಯಷ್ಟೇ ಗಂಡನಿಗೂ ಮಕ್ಕಳ ಹುಚ್ಚು. ಬಯಕೆಯ
ಮಾತು ಕೇಳಿ ದೇಸಾಯರ ಮೈಯ್ಯೆಲ್ಲ ಆನಂದದಿಂದ ಸ್ಫುರಣವಾಗಹತ್ತಿತು.
ದೇಸಾಯರು ಬಾಗಿ, ಹೆಂಡತಿಯನ್ನು ಕೈಹಿಡಿದು ಎಬ್ಬಿಸಿ ಕುಳ್ಳಿರಿಸಿದರು.
ತಮ್ಮ ಬಲೆಗೆ ರಾಯರು ತೀವ್ರ ಸಿಕ್ಕದ್ದನ್ನು ತಿಳಿದು ಬಾಯಿಯವರು ಮತ್ತೆ
ಪ್ರಾರಂಭ ಮಾಡಿದರು. ‘ಇವತ್ತು ನನಗೆ ಪಿತ್ತೆದ್ದಿತ್ತು; ಆ ಸಂಕಟದಾಗ
ನಿಮಗೇನೇನೋ ಮಾತಾಡಿದೆ. . . ಇವತ್ತಿನ ತನಕ ನಿಮಗೊಮ್ಮಾರ ತಿರುಗಿ
ಉತ್ತರ ಕೂಟ್ಟೀನೆ? . . . ನಿಮ್ಮನ್ನು ಬಿಟ್ಟರ ನನಗೆ ಯಾರು ಗತಿಯಿದ್ದಾರ?..
ನೀವು ಉಪಾಸ ಹೋದ್ರೀ ಅಂತ ನಾನೂ ಉಪಾಸ ಬಿದ್ದೇನಿ. ಮಾಡಿದ ಅಡಿಗಿ
ಹಾಂಗ್ ಕೂತದ. ನೀವು ಉಂಡ್ರ ನಾನೂ ಊಟಾ ಮಾಡತೇನಿ.
ಇಲ್ಲಿದ್ದ ನಾ ಎಲ್ಲಾರ ಭಾವೀ ಕೆರೀ ಪಾಲು ಆಗಿ ಹೋಗತೇನಿ’ ಎಂದು
ದೀನಸ್ವರದಿಂದ ಹೇಳಿಕೊಂಡರು. ಮರುಳ ದೇಸಾಯರ ಮನಸ್ಸೆಲ್ಲ ಕರಗಿ
ನೀರಾಗಿ ಹೋಯಿತು. ಅವರು ಹೆಂಡತಿಗೆ ಸಮಾಧಾನ ಹೇಳಿ, ಒಳಕ್ಕೆ
ಹೋಗಿ ತಮ್ಮ ಸಂಧ್ಯಾವಂದನೆಯನ್ನು ಮುಗಿಸಿ ಭೋಜನಕ್ಕೆ ಕುಳಿ
ತರು. ಸಾತ್ವಿಕಸ್ವಭಾವದ ದೇಸಾಯರು ಹೆಂಡತಿಯೊಡನೆ ಸರಸ-ಸಲ್ಲಾಪ
ಗಳನ್ನಾಡುತ್ತ ಭೋಜನ ಮಾಡಹತ್ತಿದರು.

ಮುಂದೆ ತುಸು ಹೊತ್ತಿನ ಮೇಲೆ ಅಣ್ಣಾದೀಕ್ಷಿತರು ತಮ್ಮ
ಉಪದೇಶದ ಪರಿಣಾಮವು ದೇಸಾಯರ ಮನೆಯಲ್ಲಿ ಎಷ್ಟರ ಮಟ್ಟಿಗೆ ಕಂಡು
ಬರಬಹುದೆಂದು ನೋಡಲಿಕ್ಕೆ ಹೋದರು. ಆಗ ದೇಸಾಯರು ತಮ್ಮ
ಹೆಂಡತಿಯ ಸಂಗಡ ಸಂತೋಷದಿಂದ ಊಟವಾಡುತ್ತ ಕುಳಿತುದನ್ನು
ನೋಡಿ ಅವರಿಗೆ ನಗೆ ಬಂದಿತು. ಅವರು ದೇಸಾಯರನ್ನು ಕುರಿತು ‘ಎನ
ದೇಸಾಯರ! ಗಂಡಕೆಂಡರ ಜಗಳ ಉಂಡು ಮಲಗೋತನಕಾ..’ ಎಂದು
ತಮ್ಮ ಹಳ್ಳಿಯ ರೀತಿಯಲ್ಲಿ ಸುಡಿದು ತಮ್ಮ ಮನೆಯ ಮಾರ್ಗ ಹಿಡಿದರು.
ಹೋಗಹೋಗುತ್ತ ಅವರು ದೇಸಾಯರ ಮೇಲಿನ ಸಿಟ್ಟಿನಿಂದ ಒಟಗುಟ್ಟ
ಹತ್ತಿದರು ‘ಇಂಥ ಮರಳು ಮನುಷ್ಯ ಆ ದುಷ್ಟ ಹೆಂಗಸಿನ ಕೈಯ್ಯಾಗ ಸಿಕ್ಕರ
ಮುಟ್ಟಾಳತ ಆಕೆ? ಇವನ್ನ ಮಂಗಳ್ಯನ ಕುಣಿಸದ್ದಾಂಗ ಕುಣಿಸತಾಳ. ಹೇಡೀ

ಬೆನ್ನು ಕಟ್ಟಬಾರದಂತ, ಹೆಣದ ಗೆಳೆತನ ಮಾಡಬಾರದಂತ! ಹ್ಯಾಂಗ ಆತು ನಾವು ಇವತ್ತು ಅವರಿಗೆ ಉಪದೇಶ ಮಾಡಿದ್ದು!’ ದೀಕ್ಷಿತರು ಕತ್ತಲೆಯಲ್ಲಿ ಕಲ್ಲನ್ನು ಎಡವಿದರು. ಸಿಟ್ಟಿನಿಂದ ‘ಸಾವಿರ ಕುದುರಿ ಸರದಾರ, ಮನೀ ಹೆಂಡತೀಗ ಪಿಂಜಾರ. ಹ್ಯಾಂಗಿದ್ದರೂ ಅವರೂ ಅವರೂ ಎಲ್ಲಾ ಒಂದೇ. ನಾವು ನಡುವೆ ನಿಷ್ಕೂರ ಮಾತನಾಡಿದವರೆ ಖೊಟ್ಟಿ ಆಗತೇವಿ. ಅದೇನೋ ಹೇಳತಾರಲ್ಲ, ಊರ ಉಸಾಬರೀ ಮಾಡಿ ಉಣದ ಕೆಟ್ಟರಂತ’ ಎನ್ನುತ್ತ ತಾವೂ ಊಟ ಮಾಡುವ ಗಡಿಬಿಡಿಯಿಂದ ತಮ್ಮ ಮನೆಯನ್ನು ಹೊಕ್ಕರು. ಮರುದಿನ ಅಣ್ಣಾದೀಕ್ಷಿತರಿಗೆ ಒಡಕನು ದೇಸಾಯರ ಮನೆ ಬಿಟ್ಟು ಹೋದ ನೆಂದು ಯಾರೋ ಹೇಳಿದರು. ಆಗ ದೀಕ್ಷಿತರು, ‘ಅವ ಎಲ್ಲಿ ಹೋಗಲಿಕ್ಕೆ ಕೂತಾನ! ಏನಾದರೊಂದು ತಂತ್ರ ಮಾಡಿ ಮತ್ತೆ ಈ ದೇಸಾಯಿನ್ನು ಹಾಳ ಮಾಡಲಿಕ್ಕೆ ಬಂದ್ರ ಬರತಾನ’ ಎಂದರು.

ಅಂದು ರಾತ್ರಿ ದೇಸಾಯರು ಊಟ ಮಾಡಿದ ಬಳಿಕ, ಚಂದ್ರಾವತಿ ಬಾಯಿಯವರೂ ಊಟ ಮಾಡಿ, ಲಗುಬಗೆಯಿಂದ ಎಲ್ಲ ಕೆಲಸಗಳನ್ನು ಮುಗಿಸಿ, ಕೋಣೆಗೆ ಹೋಗಿ ದೇಸಾಯರ ಹಾಸಿಗೆಯನ್ನು ಹಾಸಿದರು. ದೇಸಾಯರು ವೀಳ್ಯವನ್ನು ಮೆದ್ದು ಕಾಲು ಚಾಚಿ ಮಲಗಿರಲು, ಚಂದ್ರಾವತಿ ಬಾಯಿಯವರು ಅವರ ಪಾದಸೇವೆಯನ್ನು ಮಾಡುತ್ತ ಮಾತಾಡಿದರು. “ಇವತ್ತಿನ ದಿವಸ ನನಗೊಂದು ದೆವ್ವ ಬಿಡಿತ್ತು. ಕುಲಸ್ವಾಮಿ ವೆಂಕಟ-ರಮಣ ಪಾರು ಮಾಡಿದ. ನಿಮ್ಮನ್ನ ಕರೀಲಿಕ್ಕಾದರೂ ಕಳಿಸಬೇಕೆಂದರೆ ಆ ಒಡಕನೂ ನನ್ನ ಮೇಲೆ ಸೆಟಗೊಂಡು ಇವತ್ತು ಮುಂಜಾನೆ ತಮ್ಮ ಊರಿಗೆ ಹೋಗಿ ಬಿಟ್ಟಾನ. ನಿಮ್ಮ ಹೊರ್ತು ನನಗ್ಯಾರು ಗತಿ ಇದ್ದಾರ? ನೀವ ತಿಳಿದು ನೋಡಿ.” ಹೆಂಡತಿಯ ಮೃದುವಚನಗಳಿಂದ ದೇಸಾಯರಿ ಗಾದ ದುಃಖವು ಶಾಂತವಾಯಿತು; ಆದುದೆಲ್ಲವನ್ನೂ ಅವರು ಮರೆತು ಬಿಟ್ಟರು.

ಮರುದಿನ ಚಂದ್ರಾವತಿಬಾಯಿಯವರು ಬೆಳಗಾಗುವದರೊಳಗೆದ್ದು ದೇಸಾಯರಿಗೆ ತಕ್ಕ ಉಪಚಾರಗಳನ್ನು ಮಾಡಿದರು. ಒಯ್ಯಾರದಿಂದ ಕೂಡಿದ ಒಳ್ಳೆಯ ಮಾತುಗಳನ್ನು ಆಡಹತ್ತಿದರು. ಹೊತ್ತಿಗೆ ಸರಿಯಾಗಿ ದೇಸಾಯರಿಗೆ ಊಟವಾಯಿತು. ಆಮೇಲೆ ತಾವು ಊಟಕ್ಕೆ ಕುಳಿತು

ఒందేరడు తుత్తు ఊండు ఓకరిసుత్తు, ' బయకే ' యేండు తుంచెద ఎలేయన్ను బిట్టు హాగేయే హోదరు. అండు తనుగే అన్న హోదగ లిల్లవేండు ఒంబత్తు తాసిన సుమారకే ఊపహారద పదార్థగళన్ను సిద్ధపడిసి దేశాయరన్ను ఎబ్బిసిదరు. దేశాయరు హసీవేయిల్ల వేండు హేళలు, " నిలవు తిన్నదిద్దరే నానూ తిన్నవదిల్ల " ఎండు నుడిదు, జులుమేయింద ఆవర ఊపహార మొడిసిదరు. తమ్మ పత్తియు తమ్మ వేలేలి విశేష ప్రేమాదరగళన్ను మూడవదన్ను నోడి, నిన్నేయ ప్రసంగదింద ఆవళిగే పశ్చాత్తాపవాగి బుద్ధి బందిరబేకేండు ఆవరు తిళిదరు. ఒడకను తానాగియే తన్ను ఊరిగి హోదద్దన్ను కండు, కులస్వామి వేంకటరమణనే తమ్మ వేలేలి అపవాద బరవంతు అవసన్ను కళిసిదనేండు భావిసిదరు.

చంద్రావతిబాయియవరు తావు గర్భిణీయూగిరువరేండు హిందే దేశాయరిగే తిళిసిదరవ్వే. ఈ సుద్దియన్ను ఆవరు తమ్మ ఒక్కలగిత్తి యాద సావక్కనిగూ హేళిదరు. ఆకేయింద సుద్దియు బోమ్మిగే రియ తుంబ హబ్బితు. ఆగ ఓణీయోళగిన హేణ్ణుమక్కళు ఏనాద రేండు నేవ తేగేదు దేశాయర మనేగే బండు, ఆవర కేండుతి బసురిరు వరేం ఇల్లొం ఎంబుదన్ను సూక్ష్మ రీతియింద పరీక్షి సహత్తిదరు. ఆగ చంద్రావతిబాయియవరు, ఎరడు తింకళాద వేలేలి తమ్మ తళ- హేటి ముందే బరువ బగే హేగే ? స్వల్ప దివసగళల్లి తమ్మ గుట్టిల్లా రట్టాగి ఊరల్లేల్ల నగిగేడాగువ ప్రసంగవు తమగే బరబహుదల్ల ! ఎండు చింతిసహత్తివరు. తిండు కేంబుబేకేందరే బయకేయూ మనే గేలసగళూ ఆవర బేన్నుహత్తిద్దవు. బయకేయ నేవదింద ఆవరు ఊట వన్ను కడిమే మొడిదరు. కద్దు ముచ్చి అనేక తరద తిండిగళన్ను తిండు తిండు స్వల్ప పుష్కరాదరు; ఆదరూ హేటియు ముందే బుందంతు తేలెరలిల్ల. ఆగ ఆవరు గాబరియాదరు. ఒడకణ్ణనన్ను తమ్మల్లిగే కరేయిసిద హోరతు తమ్మ బసిరు స్థిరవాగదేండు ఆవరు నిశ్చయిసిదరు. బళిక ఆవరు మూరు దివసగళ వరగే ఊటవన్నే

ಮಾತಲಿಲ್ಲ. ಇದನ್ನು ತಿಳಿದು ದೇಸಾಯರು ತರತರದ ಹಣ್ಣು-ಹಂಪಲ ಗಳನ್ನು ತರಿಸಿಕೊಟ್ಟರು. ಆದರೂ ಅವರು ಉಶೈಂದು ಕೈಕಾಲು ಎಳೆಯುತ್ತ ಮನೆಗೆಲಸಗಳನ್ನು ಮಾಡುತ್ತಿದ್ದರು. ಹೆಂಡತಿಯ ಸ್ಥಿತಿಯನ್ನು ನೋಡಿ ದೇಸಾಯರಿಗೆ ಕನಿಕರ ಹುಟ್ಟಿತು. ಆಗ ಅವರು ' ನೀನು ನಿತ್ರಾಣಳಾಗಿದ್ದೀ; ತಿಂಗಳೊಪ್ಪತ್ತು ಮನೆಯಲ್ಲಿ ಅಡಿಗೇಮಾಡಲಿಕ್ಕೆ ಅಡಿಗೇಯವನನ್ನು ಕರೆಯಿಸ ಬೇಕೆಂದು ಮಾಡಿರುತ್ತೇನೆ ' ಎಂದು ತಮ್ಮ ಹೆಂಡತಿಗೆ ತಿಳಿಸಿದರು. ಆಗ ಚಂದ್ರಾವತಿಬಾಯಿಯವರು ಅಡಿಗೇಯ ಗಂಡಸರಿಂದ ತನುಗೇನೂ ಉಪ-ಯೋಗವಾಗುವದಿಲ್ಲವೆಂದೂ, ಮುದ್ದೂರಲ್ಲಿದ್ದ ಒಡಕಣ್ಣನನ್ನೂ ಅವನ ತಾಯಿಯನ್ನೂ ಒಂದು ತಿಂಗಳೊಪ್ಪತ್ತು ಕರೆಕಳಿಸಬೇಕೆಂದೂ ತಿಳಿಸಿದರು. ಅದಕ್ಕೆ ದೇಸಾಯರು ನಿರ್ವಾಹವಿಲ್ಲದೆ ಒಪ್ಪಿ ಗೋಪಾಲರಾಯರಿಗೆ ಅವರ ಹೆಂಡತಿಯನ್ನು ಕಳುಹಿಸುವದರ ಸಲುವಾಗಿ ಪತ್ರವನ್ನು ಬರೆದು, ಮುದ್ದೂರಿಂದ ಕರೆಯಿಸಿಕೊಂಡರು; ಅವರ ಸಂಗಡ ಒಡಕಣ್ಣನೂ ಆಗಂತುಕನಾಗ ಬಂದಿದ್ದನು. ಶ್ರೀಪತಿರಾಯರಿಗೆ ಒಡಕಣ್ಣನ್ನು ಕಂಡರೆ ಸಿಟ್ಟು ಬಿಂಕಿ; ಆದರೆ ಅವರು ಉಪಾಯಗಾಣದಾದರು. ಹೇಗಾದರೂ ಒಡಕಣ್ಣನ್ನು ಮನೆಯಲ್ಲಿ ಇರಗೊಟ್ಟರು.

ಒಡಕಣ್ಣನು ಬಂದದ್ದರಿಂದ ಚಂದ್ರಾವತಿಬಾಯಿಯವರಿಗೆ ಹಿಡಿಸಲಾರದಷ್ಟು ಆನಂದವಾಯಿತು. ಮರುದಿನವೆ ಅವರು ಒಡಕಣ್ಣನನ್ನು ಗುಪ್ತವಾಗಿ ಕರೆದು ' ನೀನು ಹೇಳಿದಂತೆ ಮಾಡಿದ್ದರಿಂದ ಅವರಂತೂ ನನ್ನ ಬಲೆಯಲ್ಲಿ ಸಿಕ್ಕಿರುವರು. ಬಸುರಾಗಿರುವದನ್ನು ತೋರಿಸುವದು ನನಗೆ ಅಸಾಧ್ಯವಾಗಿದೆ. ಮೂರು ತಿಂಗಳಾದರೂ ಹೊಟ್ಟೆ ಕಾಣಿಸುವದಿಲ್ಲೆಂದು ಊರೊಳಗಿನ ಹೆಣ್ಣುಮಕ್ಕಳು ಕುಚುಕುಚು ಮಾತಾಡುತ್ತಿದ್ದಾರೆ. ನನಗೆ ತಳ ಹೊಟ್ಟೆಯು ಒಡೆದು ಕಾಣುವಂತೆ ಏನು ಯುಕ್ತಿ ಮಾಡಬೇಕು, ಹೇಳು? ' ಎಂದು ಕೇಳಿದರು. ಅದಕ್ಕೆ ಒಡಕಣ್ಣನು ಅವರಿಗೆ ನಾಲ್ಕಾರು ದಿನಗಳ ವರೆಗೆ ಮನೆಬಿಟ್ಟು ಹೊರಬೀಳಬೇಡಿರೆಂದೂ, ಆಷ್ಟರಲ್ಲಿ ಅವರಿಗೆ ಹೊಟ್ಟೆಯು ಬರುವ ಹಂಚಿಕೆಯನ್ನು ತಾನು ಮಾಡುವೆನೆಂದೂ ಹೇಳಿ ಸಮಾಧಾನಪಡಿಸಿದನು.

ಮುಂದೆ ನಾಲ್ಕೈದು ದಿನಗಳ ಮೇಲೆ ಒಂದು ದಿನ ಇಳಿಹೊತ್ತಿನಲ್ಲಿ ಒಡಕಣ್ಣನು ಅರಿವೆಯಲ್ಲಿ ಏನನ್ನೋ ಸುತ್ತಿಕೊಂಡು ತಂದು ಬಾಯಿಯವರ

ಕೋಣೆಯಲ್ಲಿ ಇಟ್ಟನು. ಅದೇನೆಂದು ಬಾಯಿಯವರು ವಿಚಾರಿಸಲಾಗಿ, ಒಡಕಣ್ಣನು 'ನಿಮ್ಮ ಬಸಿರನ ಹೊಟ್ಟೆಯನ್ನು ತಂದಿದ್ದೇನೆ.' ಎಂದು ಚೇಷ್ಟೆಮಾಡಿ, ತನ್ನ ಯುಕ್ತಿಯನ್ನು ಅವರಿಗೆ ತಿಳಿಸಿ ಹೊರಟುಹೋದನು. ಈಗ ಚಂದ್ರಾವತಿಬಾಯಿಯವರ ಆನಂದಕ್ಕೆ ಪಾರವೇ ಇಲ್ಲ. ಕೋಣೆಯ ಬಾಗಿಲನ್ನು ಕೈ ತಮ್ಮ 'ಬಸಿರನ್ನು' ಬಿಚ್ಚಿದರು; ಅದರಲ್ಲಿ ನಾಲ್ಕು ಪರಿವಾಣಗಳಿದ್ದವು. ಪ್ರತಿಯೊಂದಕ್ಕೂ ಎರಡು ಕಡೆಗೆ ಸಣ್ಣ ಹೆಜ್ಜೆ (ತೂತು) ಗಳು ಇದ್ದವು. ಎಲ್ಲವನ್ನೂ ಬೇರೆ ಬೇರೆಯಾಗಿಟ್ಟು 'ಮೂರು ತಿಂಗಳ ಬಸಿರು.. ಐದು ತಿಂಗಳ ಬಸಿರು.. ಏಳು ತಿಂಗಳ.. ಒಂಬತ್ತನೆಯದು' ಎಂದು ನಾಮಕರಣ ಮಾಡಿದರು. ಊರಲ್ಲಿಯ ಕುಚೋದ್ಯ ಮುದುಕರನ್ನು ಮೋಸ ಮಾಡುವ ಯುಕ್ತಿಯಿದೆಂದು ತಮ್ಮಲ್ಲಿಯೇ ನಗಹತ್ತಿದರು. ಅಷ್ಟರಲ್ಲಿಯೇ ತಮ್ಮ ಬಸಿರನ ಮೋಜು ಹೊರಬಿದ್ದರೆ? ಎಂದು ಗಾಬರಿಯಾದರು. ಆಂಗಾತವಾಗಿಟ್ಟ ಪರಿವಾಣಗಳು-ತಮ್ಮ ಭಾವೀಸಂತತಿಯೆಲ್ಲ-ಒಟ್ಟುಗೂಡಿ ತಮ್ಮನ್ನು ಕೆಣಕುವಂತೆ ಗಹಗಹಿಸಿ ನಗುವವೋ ಏನೋ ಎಂಬುವಂತೆ ಬಾಯೆರೆದಿದ್ದವು. ಅವನ್ನು ಕಂಡು ಒಂದು ಕ್ಷಣಹೊತ್ತು ಅವರಿಗೆ ಅಂಜಿಕೆ ಬಂದಿತು. ಮತ್ತೆ,—ನಕ್ಕರೂ ಆಯಿತು, ಕೆಣಕಿದರೂ ಆಯಿತು, ತನ್ನ ಮಕ್ಕಳು ಮಕ್ಕಳೇ ಅಲ್ಲವೇ? ಎಂಬ ಭಾವನೆಯು ಬಲವಾಗಿ ಬಂದಿತು. ಆಗ ಅವರು ಒಂದು ಕೂಸನ್ನು ಕೈಯಲ್ಲೆತ್ತಿದರು. ಅಲ್ಲೇನಿದೆ? ಮಣ್ಣು ಪರಿವಾಣ! ವಸ್ತುಸ್ಥಿತಿಯನ್ನು ನೆನೆಸಿ 'ಅಯ್ಯೋ!' ಎಂದು ಅವರು ಕಣ್ಣೀರು ಸುರಿಸಿದರು. ಎಷ್ಟೋ ಹೊತ್ತು ವಿಚಾರಮಾಡಿದರು. ಏನೂ ಬಗೆಹರಿಯಲಿಲ್ಲ. ಕೊನೆಗೆ ಒಡಕಣ್ಣನ ವಿಚಾರ ಬಂದಿತು. ಅವನದೆಷ್ಟು ಜಾಣತನ? ಎಂದು ತಮ್ಮಲ್ಲಿ ತಾವೇ ಆನಂದಹೊಂದಿದರು. ಅವನ ಚಾಣಾಕ್ಷತೆಗೆ ಮೆಚ್ಚಿದರು. ಅವನೇ ತಮ್ಮ ಬಸಿರು ತಂದವನಲ್ಲವೇ? ಆದ್ದರಿಂದ ಅವನೇ ಎಲ್ಲ ಸಂಕಟಗಳ ಪರಿಹಾರ ಮಾಡುವವ. ಅವನು ಹೇಳಿದಂತೆ ಯಾರಿಗೂ ತಮ್ಮ ಹೊಟ್ಟೆಯನ್ನು ತೋರಿಸದಿದ್ದರಾಯಿತು. ಮುಂದಿನದೆಲ್ಲ ಅವನನ್ನೇ ಕೂಡಿದೆಯೆಂದು ವಿಚಾರ ಮಾಡುತ್ತ ತಮ್ಮ ಮುಂದಿದ್ದ ಪರಿವಾಣವೊಂದನ್ನು ಕೈಯಲ್ಲಿ ತೆಗೆದುಕೊಂಡು 'ಬಾ ಎನ್ನ ಬಸಿರೇ' ಎಂದು ಎದೆಗವಚಕೊಂಡರು. ಲ್ಲನೇಲೆ ಬಾಯಿಯವರು ಅದರ ಹೆಜ್ಜೆಗಳಲ್ಲಿ ಗಟ್ಟಿಯಾದ ದಾರವನ್ನು

ವೋಣಿಸಿ ತಳಹೊಟ್ಟಿಗೆ ಬಿಗಿಯಾಗಿ ಕಟ್ಟಿಕೊಂಡರು. ಅಬ್ಬಾ! ಚಂದ್ರಾವತಿಬಾಯಿಯವರು ಇಂದಿನಿಂದ ಒಮ್ಮೆಲೇ ಮೂರು ತಿಂಗಳ ಬಸಿರಿ!

ಪರಿವಾಣವನ್ನು ಕಟ್ಟಿಕೊಂಡ ಮರುದಿವಸವೇ ಚಂದ್ರಾವತಿಬಾಯಿಯವರು ಹೊಸ ಸೀರೆಯನ್ನು ಟ್ಟುಕೊಂಡು ಗೋಪಾಳರಾಯರ ಕುಟುಂಬದವರೊಂದಿಗೆ ಗುಡಿಗೆ ಹೋಗುವ ನೆವದಿಂದ ಊರಲ್ಲೆಲ್ಲ ಹೊಟ್ಟೆಯನ್ನು ಮುಂದೆಹಾಯಿಸಿಕೊಂಡು ತಿರುಗಾಡಿ ಬಂದರು. ನೋಡಿದ ಹೆಣ್ಣುಮಕ್ಕಳಲ್ಲಿ ಕೆಲವರು 'ತಕ್ಕಷ್ಟು ಹೊಟ್ಟೆ ಬಂದಿದೆ' ಎಂದರು; ಕೆಲವರು, 'ಬೊಜ್ಜು ಬೆಳೆದಿದೆ' ಎಂದರು. ಆದರೆ ಒಳಗಿನ ಇಂಗಿತವು ಮಾತ್ರ ಯಾರಿಗೂ ಹೊಳೆಯಲಿಲ್ಲ. ಗೋಪಾಳರಾಯರ ಕುಟುಂಬದವರು ಒಂದು ತಿಂಗಳು ಶ್ರೀಪತಿರಾಯರ ಮನೆಯಲ್ಲಿದ್ದು ಚಂದ್ರಾವತಿಬಾಯಿಯವರ ಆದರೋಪಚಾರ ಮಾಡಿದರು. ಬರಬರುತ್ತ ಬಯಕೆಯ ಕಾಟವು ಬಯಲಾಯಿತು. ಬಳಿಕ ಗೋಪಾಳರಾಯರು ಚಕ್ಕಡಿಯನ್ನು ಕೊಟ್ಟು ಕರೆಯಲಿಕ್ಕೆ ಕಳಿಸಿದ್ದರಿಂದ ಗೋಪಾಳರಾಯರ ಕುಟುಂಬದವರು ಚಂದ್ರಾವತಿಬಾಯಿಯವರನ್ನೂ ಒಡಕಣ್ಣನನ್ನೂ ಕರೆದುಕೊಂಡು ಮುದ್ದೂರಿಗೆ ಹೊರಟುಹೋದರು. ಅಲ್ಲಿ ಚಂದ್ರಾವತಿಬಾಯಿಯವರು ಒಂದು ತಿಂಗಳು ಇದ್ದು, ಬೊಮ್ಮಿಗೇರಿಯಲ್ಲಿಯೇ ಇದ್ದ ತಮ್ಮ ಅಣ್ಣಂದಿರು ತವರಮನೆಯ ಹಸಿರು ಸೀರೆ ಉಡುಗರೆ ಮಾಡಲಿಕ್ಕೆಂದು ಕವೆಯಕಳುಹಿದ್ದರಿಂದ ಒಡಕಣ್ಣನೊಡನೆ ಮತ್ತೆ ಬೊಮ್ಮಿಗೇರಿಗೆ ಬಂದರು. ಅವರು ತಮ್ಮ ತವರುಮನೆಯಲ್ಲಿ ನಾಲ್ಕೈದು ದಿವಸ ಮಾತ್ರವಿದ್ದು ಉಡುಗರೆ ಮಾಡಿಸಿಕೊಂಡು ತಮ್ಮ ಮನೆಗೆ ಬಂದರು. ಬಳಿಕ ಊರೊಳಗಿನ ಮುತ್ತೈದೆಯರೆಲ್ಲ, ಚಂದ್ರಾವತಿಬಾಯಿಯವರು ಬಹಳ ದಿವಸಕ್ಕೆ ಚೊಚ್ಚಲು ಬಸಿರಾಗಿರುವುದರಿಂದ ಅವರನ್ನು ಊಟಕ್ಕೆ ಕರೆದು ಹಸಿರು ಕುಪ್ಪಸಗಳ ಉಡುಗರೆಯನ್ನು ಮಾಡತೊಡಗಿದರು. ಅಣ್ಣಾದೀಕ್ಷಿತರ ಮನೆಯಲ್ಲಿ ಬೆಳುದಿಂಗಳ ಪಂತಿಯ ಸಮಾರಂಭವಾಯಿತು. ತಿಪ್ಪಾಶಾಸ್ತ್ರಗಳ ತೋಟದಲ್ಲಿ ಭೋಜನವಾಯಿತು. ಹೀಗೆ ಎಳೆಂಟು ತಿಂಗಳು ತುಂಬುವವರೆಗೆ ಚಂದ್ರಾವತಿಬಾಯಿಯವರು ಸುಗ್ರಾಸಭೋಜನ ಮಾಡುತ್ತ ಚಕ್ಕಂದದಿಂದ ಕಾಲಕಳೆದರು.

ತಮ್ಮ ಕುಟುಂಬಕ್ಕೆ ಎಳೆ ತಿಂಗಳು ಪೂರ್ಣವಾಗಿರುವವೆಂದು

ಶ್ರೀಪತಿರಾಯರಿಗೆ ತಿಳಿದ ಕೂಡಲೆ ಒಂದು ಉತ್ತಮ ಮುಹೂರ್ತವನ್ನು ಕೇಳಿಕೊಂಡು ಅಂದಿನ ದಿವಸ ಶ್ರೀಮಂತ (ಹೂ ಮುಡಿಸುವದು) ಸಮಾ ರಂಭವನ್ನು ಮೈಭವದಿಂದ ಅವರು ನೂಡಿದರು. ಶಾಸ್ತ್ರೋಕ್ತ ಕಾರ್ಯ ಗಳೆಲ್ಲ ಆದಮೇಲೆ ಚಂದ್ರಾವತಿಬಾಯಿಯವರು ಬಂದ ಮುದುಕರಿಗೆಲ್ಲ ನಮಸ್ಕಾರ ಮಾಡುವ ಪ್ರಸಂಗ ಒಂದಿತು. ಕೂಡಿದ ವೃದ್ಧಸ್ತ್ರೀಯರಿಗೆಲ್ಲ ನಮಸ್ಕಾರ ಮಾಡಹತ್ತಲು ಅವರು 'ಗಂಡಸು ಮಗನ ತಾಯಿಯಾಗು' ಎಂದು ಹರಸಿದರು. ನಮಸ್ಕಾರ ಮಾಡುವ ಮುಂದೆ ಬಾಗುವದು ಅವರಿಗೆ ಬಹಳ ಜಡವಾಯಿತು. ಗರ್ಭವು ಎಲ್ಲಿ ಕಳಚಿಕೊಂಡು ಬೀಳುವವೋ ಎಂಬ ಹೆದರಿಕೆಯಿಂದ ಅವರು ಎಡಗೈಯನ್ನು ಗಟ್ಟಿಯಾಗಿ ಹೊಟ್ಟೆಯ ಮೇಲಿಟ್ಟು ಕೊಂಡು ಬಲಗೈಯೊಂದನ್ನೇ ನೆಲಕ್ಕೆ ಮುಟ್ಟಿಸಿ ನಮಸ್ಕಾರಮಾಡಹತ್ತಿದರು. ಆಗ ನಿಷ್ಕರಳಾದ ಒಬ್ಬ ಮುತ್ತೈದೆಯು 'ತಂಗೀ ಒಂಟಿಗೈಲೆ ನಮಸ್ಕಾರ ಮಾಡಬಾರದು. ಹೊಟ್ಟೆವ್ಯಾಲ ಕೈ ಇಟ್ಟುಗೊಳ್ಳಕ್ಕೆ ಹೊಟ್ಟ್ಯಾಗಿನ ಕೂಸೇನು ಬಿಚ್ಚಿಬೀಳೋದಿಲ್ಲ. ಎರಡೂ ಕೈಲೆ ನಮಸ್ಕಾರ ಮಾಡು.' ಎಂದಳು. ಅಷ್ಟಕ್ಕೇ ಚಂದ್ರಾವತಿಬಾಯಿಯವರು ನಮಸ್ಕಾರ ಮಾಡುವ ದನ್ನೆಲ್ಲ ಮುಗಿಸಿಬಿಟ್ಟರು. ಬಂದ ಮುತ್ತೈದೆಯರೆಲ್ಲ, ಚಂದ್ರಾವತಿಬಾಯಿ ಯವರ ಮೋರೆಯ ಮೇಲೆ ಬಸಿರಿನ ಕಳೆ ಇಲ್ಲವೆಂದೂ, ಬಸಿರು-ಹೆಂಗಸಿನ ಹೊಟ್ಟೆಯಂತೆ ಇವರ ಹೊಟ್ಟೆಯಿಲ್ಲವೆಂದೂ ಕುಚುಕುಚು ಮಾತಾಡುತ್ತ ತಮ್ಮ ಮನೆಗೆ ಹೊರಟುಕೊಂಡರು. ಅಂದು ಅವರಿಗೆ ಊಟ ಸವಿ ಹತ್ತಲಿಲ್ಲ. ತಾವು ನಮಸ್ಕಾರಮಾಡುವ ಗೋಬಿಗೆ ಹೋಗಿದ್ದು ಯುಕ್ತವಲ್ಲೆಂದು ಅವರಿಗೆನಿಸಿತು. ಬಂದವರೆಲ್ಲ ತಮ್ಮ ಗುಟ್ಟನ್ನರಿತೇ ಹೀಗೆ ಮಾತಾಡಿರ ಬಹುದೆಂದು ಅವರು ಸಂಶಯಪಟ್ಟರು.

ಬಸಿರೆಲ್ಲಾ ಆದದ್ದಾಯಿತು; ಆದರೆ ಹಡೆಯುವ ಬಗೆ ಹೇಗೆಂದು ಅವರು ಚಿಂತೆಮಾಡುತ್ತಿರುವಾಗ ಅವರಿಗೆ ಒಡಕಣ್ಣಿನ ಯುಕ್ತಿ ನೆನಪಾಯಿತು. ಆದರೆ ಅದಕ್ಕೆ ಹೆಂಗಸರ ಸಹಾಯ ಬೇಕು. ಆದ್ದರಿಂದ ಮರುದಿವಸ ಬೆಳಗಾಗುತ್ತಲೇ ಸಾವಕ್ಕನನ್ನು ಗುಪ್ತವಾಗಿ ಕರೆದು, ಅವಳಿಗೆ ಹತ್ತು ರೂಪಾಯಿಗಳನ್ನು ಕೊಟ್ಟು ತಮ್ಮ ಬಸಿರಿನ ಗುಟ್ಟನ್ನೆಲ್ಲ ಅವಳಿಗೆ ಚಂದ್ರಾ ಬಾಯಿಯವರು ತಿಳಿಸಿದರು. ಈ ಗುಟ್ಟನ್ನು ಹೊರಗೆಡವಬಾರದೆಂದೂ ಜನ

ರಲ್ಲಿ ತಾವು ಹೇಳುವ ಸುದ್ದಿಯನ್ನು ಹರಡಬೇಕೆಂದೂ ಆಕೆಗೆ ತಿಳಿಸಿದರು. ಅಷ್ಟು ಕೆಲಸವನ್ನು ಅವಳು ದಕ್ಷತೆಯಿಂದ ಮಾಡಿದರೆ ಅವಳಿಗೆ ಹೊಸ ಸೀರೆಯನ್ನು ತರಿಸಿಕೊಡುವೆನೆಂಬ ಆಸೆಯನ್ನು ಹಚ್ಚಿದರು. ಸಾವಕ್ಕನು ಅದರಂತೆ ಮಾಡುವೆನೆಂದು ಕೈಮೇಲೆ ಕೈಹಾಕಿ ವಚನವನ್ನಿತ್ತಳು.

ಶ್ರೀಮಂತಕಾರ್ಯವಾದ ಬಳಿಕ ಶ್ರೀಪತಿರಾಯರು ತಮ್ಮ ಇನಾಮು ಗ್ರಾಮದ ರೈತರ ಆಮಂತ್ರಣ ಬಂದದ್ದರಿಂದ ತಮ್ಮ ಇನಾಮು ಗ್ರಾಮಕ್ಕೆ ಹೋದರು. ಅಂದು ಸಂಜೆಯ ಸುಮಾರಕ್ಕೆ ಚಂದ್ರಾವತಿಬಾಯಿಯವರು 'ಹೊಟ್ಟೆ ಶೂಲಿಯಿದ್ದಿದೆ, ಟೊಂಕ ಚುಚ್ಚುತ್ತದೆ'ಯೆಂದು ಆರ್ಭಟಿಸಹತ್ತಿದರು. ಒಡಕಣ್ಣನು ಆಳುಗಳಿಗೆ ಹೇಳಿಕಳಿಸಿ ಸಾವಕ್ಕನನ್ನು ಕರೆಕಳುಹಿದನು. ಕೂಡಲೆ ಸಾವಕ್ಕನು ದೇಸಾಯರ ಮನೆಗೆ ಬಂದಳು. ಓಣಿಯಲ್ಲಿ ಚಂದ್ರಾವತಿಬಾಯಿಯವರು ಬೇನೆತಿನ್ನು ಹತಿರುವರೆಂಬ ಸುದ್ದಿಯು ಹರಡಿತು. ಒಡಕಣ್ಣನು ಎಂಟರಲ್ಲಿ ಬೇನೆ ಬರದಂತೆ 'ಥಡೀ' ಹಾಕಿಸಬೇಕೆಂದು ಸಿದ್ಧಯ್ಯನನ್ನು ಕರೆಯಿಸಿ 'ಥಡೀ' ಹಾಕಿಸುವ ಉಪಚಾರವನ್ನು ಮಾಡಿಸಿದನು. ಅಷ್ಟರಲ್ಲಿ ಚಂದ್ರಾವತಿಬಾಯಿಯವರ ಅತ್ತಿಗೆಯವರೂ ಓಣಿಯೊಳಗಿನ ಕೆಲವು ವೃದ್ಧಸ್ತ್ರೀಯರೂ ಬಂದರು. ಆಗ ಚಂದ್ರಾವತಿಬಾಯಿಯವರು 'ಈಗ ಟೊಂಕಶೂಲಿಯು ಸ್ವಲ್ಪ ಕಡಿಮೆಯಾಗಿದೆ; ಥಡೀ ಹಾಕುವ ವರೆಗೆ ಬಹಳ ವೇದನೆ ಇತ್ತೆ'ಂದು ಹೇಳಿ ಅವರೆಲ್ಲರನ್ನೂ ಮನೆಗೆ ಕಳುಹಿದರು. ಮೂರು ತಾಸು ರಾತ್ರಿಯ ಸುಮಾರಕ್ಕೆ ಚಂದ್ರಾವತಿಬಾಯಿಯವರು ಮಲವಿಸರ್ಜನೆಗೆಂದು ಹಿತ್ತಲದಲ್ಲಿದ್ದ ಶೌಚಕೂಪಕ್ಕೆ ಹೋದರು. ಸಾವಕ್ಕನೂ ಅವರ ಬೆನ್ನಹಿಂದೆ ಇದ್ದಳು. ಚಂದ್ರಾವತಿಬಾಯಿಯವರು, ಶೌಚಕೂಪದಲ್ಲಿ ಕುಳಿತು ತಮ್ಮ ಹೊಟ್ಟೆಗೆ ಕಟ್ಟಿದ ಎಲ್ಲ ಪರಿವಾಣಗಳನ್ನು ಬಿಚ್ಚಿ ಒಗೆದು ದೊಡ್ಡ ಧ್ವನಿಯಿಂದ ಚೀರಿದರು. ಕೂಡಲೆ ಸಾವಕ್ಕನು ಬಂದು ಅವರನ್ನು ಕರೆದುಕೊಂಡು ಹೋಗಿ ಹುಲ್ಲು ಹಾಸಿದ ಕತ್ತಲೆಯ ಕೋಣೆಯಲ್ಲಿ ಮಲಗಿಸಿದಳು. ಮುಂದೆ ಸ್ವಲ್ಪಹೊತ್ತಿನ ಮೇಲೆ ಅವಳು ಹೊರಗೆ ಬಂದು, ಚಂದ್ರಾವತಿಬಾಯಿಯವರು ಬೇನೆತಿನ್ನು ಲಿಕ್ಕೆಹತ್ತಿ ಮಲವಿಸರ್ಜನೆಗೆಂದು ಪಾಯಖಾನೆಗೆ ಹೋಗಿದ್ದರು; ಆಗ ಒಂದು ದೊಡ್ಡ ಬೇನೆಯು ಬಂದು ಕೂಸು ಪಾಯಖಾನೆಯಲ್ಲಿ ಬಿದ್ದಿತೆಂದೂ, ಮೂಂಸವನ್ನು ತಾನು ತೆಗೆದು ಒಗೆದಳೆಂದೂ, ಎಂಟರಲ್ಲಿ

ಇರುವದರಿಂದ ಹುಲ್ಲು ಹಾಸಿದ ಕತ್ತಲ ಕೋಣೆಯಲ್ಲಿ ಮುಗಿಸಿ ನಂಜಿನ ಔಷಧಿಯನ್ನು ತರಿಸಿಕೊಟ್ಟೆನೆಂದೂ ಓಣಿಯಲ್ಲಿ ಸುದ್ದಿಯನ್ನು ಹಬ್ಬಿಸಿದಳು. ಒಡಕಣ್ಣನೂ ಸಾವಕ್ಕನ ಸಹಾಯಕನಾಗಿದ್ದನು. ಓಣಿಯೊಳಗಿನ ಹೆಂಗಸರು ಬರಲು ಒಡಕಣ್ಣನೂ ಸಾವಕ್ಕನೂ ಕೂಡಿ 'ಚಂದ್ರಾವತಿಬಾಯಿಯವರಿಗೆ ಬವಳಿಬಂದು ಬಹಳ ತ್ರಾಸವಾದ್ದರಿಂದ ಯಾರೂ ಆವರನ್ನು ಮಾತಾಡಿಸಬಾರದೆ'ಂದು ಹೇಳಿ, ಒಂದವರನ್ನೆಲ್ಲ ಹಿಂದಕ್ಕೆ ಕಳಿಸಿದರು. ಆಗ ಬಂದ ವೃದ್ಧ ಸ್ತ್ರೀಯರೇಲ್ಲ 'ಕೂಸು ವಾಯಖಾನೆಯಲ್ಲಿ ಬೀಳುವದುಂಟೇ? ಆಕೆ ಬಂಜೆ. ಬಸಿರಿದ್ದದ್ದೇ ಸುಳ್ಳು. ಬಂಜೆಯ ಬಸಿರು ಬಿಚ್ಚಿ ಬಿತ್ತು.' ಎಂದು ಹುಡುಗಾಟಕೆ ಮಾಡುತ್ತ ತಮ್ಮತಮ್ಮ ಮನೆಗಳಿಗೆ ಹೊರಟುಹೋದರು.

೧೦

ದೇಸಾಯರ ಧರ್ಮರಾಜತನ....

ಹನಮಾವುರವು ಶ್ರೀಪತಿರಾಯರ ಇನಾಮು ಗ್ರಾಮವು. ಆ ಹಳ್ಳಿಯ ಜನಸಂಖ್ಯೆ ಸುಮಾರು ಮೂರು ನೂರು. ಊರಲ್ಲಿ ಮನೆಗಳು ಸಾಲುಗೇಂಡಿರದೆ ಅಲ್ಲೆಯೊಂದು ಇಲ್ಲಿಯೊಂದು ಬಿಡಿಬಿಡಿಯಾಗಿವೆ. ಕರ್ನಾಟಕದ ಅನಂತ ಸ್ಥಿತಿಯನ್ನು ಪ್ರತ್ಯಕ್ಷ ತೋರಿಸುವಂತೆ ಆ ಊರ ಸುತ್ತಲೂ ಹುಗಿದ ಕಂದಕವೂ ಹಾಳಾದ ಕೋಟೆಯ ಗೋಡೆಗಳೂ ಬಿದ್ದ ಬುರುಜುಗಳೂ ಅಸ್ತವ್ಯಸ್ತವಾಗಿ ನಿಂತಿವೆ. ಕೋಟೆಯ ಸುತ್ತಲೂ ಹಬ್ಬಿರುವ ಡಬಗಳ್ಳಿಯಿಂದ ಊರೊಳಗಿನ ಓಣಿಗಳೆಲ್ಲ ಬೇರೆಬೇರೆಯಾಗಿವೆ. ಗ್ರಾಮದ ದೇಸಾಯರು ಆ ಊರಲ್ಲಿರದೆ ಬೊಮ್ಮಿಗೇರಿಯಲ್ಲಿ ಮನೆಮಾಡಿಕೊಂಡದ್ದರಿಂದ ತಮ್ಮ ದೇಸಗತಿಯ ಗ್ರಾಮದ ಅಭಿವೃದ್ಧಿಯ ಬಗ್ಗೆ ಉದಾಸೀನರಾಗಿದ್ದಾರೆ. ಪರಭಾಷೆಯ ಮೋಹಜಾಲದಲ್ಲಿ ಸಿಕ್ಕ ಕರ್ನಾಟಕದ ಹಿರಿಯರು ಕರ್ನಾಟಕ ಏಕೀಕರಣಕ್ಕೆ ಹಿಂಜರಿಯುವಂತೆ, ಡಬಗಳ್ಳಿಯ ಮಧ್ಯದಲ್ಲಿಯೇ ಮನೆಮಾಡಿಕೊಂಡಿದ್ದ ಹನಮಾವುರದೊಳಗಿನ ದೊಡ್ಡ ರೈತರು ಊರೊಳಗಿನ ಓಣಿಗಳ

ಏಕೀಕರಣಕ್ಕೆ ಹಿಂಜರಿಯಹತ್ತಿದ್ದಾರೆ. ಕರ್ನಾಟಕದ ಏಕೀಕರಣಕ್ಕಾಗಿ ಹೇಣಗಾಡಿ ಧನಸಹಾಯವನ್ನು ಕೇಳಲಿಕ್ಕೆ ಹೋದ ಜನರಿಗೆ ದೇಶದಲ್ಲಿದ್ದ ಧನಿಕರು 'ಧನಸಹಾಯನೂಡದೆ ಹಿಂದೆ ನಿಂತು ಹೀಯಾಳಿಸುವಂತೆ, ಊರೊಳಗಿನ ಡಬ್ಬಗಳ್ಳಿಯನ್ನು ಕಡಿಸಲಿಕ್ಕೆಂದು ಧನಸಹಾಯ ಬೇಡಲಿಕ್ಕೆ ಹೋದ ಜನರಿಗೆ ಆ ಊರೊಳನ ಧನಿಕರು ಸಹಾಯನೂಡದೆ 'ಊರ ಉಸಾಬರಿ ಇವರಿಗೇಕೆ ಬೇಕು?' ಎಂದು ಹಿಂಜರಿಸುವನೂಡಹತ್ತಿದ್ದಾರೆ. ಸ್ವಪ್ರತಿಷ್ಠಾ ಕಾಂಕ್ಷಿಗಳಾದ ಕೆಲವು ಧೂರ್ತ ಜನರು ಹಳ್ಳಿಯಲ್ಲಿ ಕುಟಿತುತ್ರವನ್ನು ಹೂಡಿ ಊರಲ್ಲಿ ಅನೇಕ ಬಣಗಳನ್ನು ಮಾಡಿ ಬಡಿದಾಟ ಹಚ್ಚಿದ್ದಾರೆ. ಕರ್ನಾಟಕದ ಏಕೀಕರಣಕ್ಕಾಗಿ ತನು-ಮನ-ಧನಗಳಿಂದ ದುಡಿದು ದುಃಖ-ಪಟ್ಟ ಜನರು ಫಲಪ್ರಾಪ್ತಿಯಾಗದೆ ದೇವರನ್ನು ಸಂಬಿ ಅನುಕೂಲ ಕಾಲವನ್ನು ಪ್ರತೀಕ್ಷಿಸುತ್ತ ಕುಳಿತುತೆ, ಆ ಗ್ರಾಮದಲ್ಲಿ ಹಬ್ಬಿದ ಡಬ್ಬಗಳ್ಳಿಯನ್ನು ಕಡಿಯಲಿಕ್ಕೆ ಪ್ರಯತ್ನ ಮಾಡಿ ದುಃಖಬಟ್ಟರೂ ಡಬ್ಬಗಳ್ಳಿಯು ನಾಶವಾಗದ್ದರಿಂದ ಡಬ್ಬಗಳ್ಳಿಯನ್ನು ತಿನ್ನುವ ಹುಳುಗಳು ಬರುವ ಕಾಲವನ್ನು ನಿರೀಕ್ಷಿಸುತ್ತ ಕುಳಿತಿದ್ದಾರೆ.

ಡಬ್ಬಗಳ್ಳಿಯು ಹೆಚ್ಚಾಗಿ ಬಡಜನರು ಒಬ್ಬೊಬ್ಬರಾಗಿ ಗ್ರಾಮತ್ಯಾಗ ಮಾಡಹತ್ತಲು ಊರು ಬರಿದಾಗಹತ್ತಿದೆ. ಊರೊಳಗಿನ ಕೆಲವು ಉತ್ಸಾಹಿ ತರುಣರು ಒಟ್ಟುಗೂಡಿ ದೇಸಾಯರ ಸಹಾಯವನ್ನು ಪಡೆದು, ಡಬ್ಬಗಳ್ಳಿಯನ್ನು ನಾಶಮಾಡಿ, ಊರನ್ನು ಊರ್ಜಿತಸ್ಥಿತಿಗೆ ತರಬೇಕೆಂದು ನಿಶ್ಚಯಿಸಿ ಬೊಮ್ಮಿಗೇರಿಯಲ್ಲಿರುವ ದೇಸಾಯಿ ಶ್ರೀಪತಿರಾಯರಿಗೆ ತಮ್ಮ ಗ್ರಾಮಕ್ಕೆ ಬರಬೇಕೆಂದು ಆಮಂತ್ರಣಕೊಟ್ಟು ಕಳಿಸಿದ್ದರು. ದೇಸಾಯರಾದರೂ ರೈತರ ಕಲ್ಯಾಣದಲ್ಲಿಯೇ ನಂಬಿ, ಮನೆಯಲ್ಲಿ ಬಸಿರಿದ್ದ ಹೆಂಡತಿಯೊಬ್ಬಳನ್ನೇ ಬಿಟ್ಟು ಹಸುವಾಪುರಕ್ಕೆ ಬಂದರು. ದೇಸಾಯರು ಬಂದ ಸುದ್ದಿಯನ್ನು ಕೇಳಿ ಊರ ಪ್ರಮುಖರೆಲ್ಲ ಒಟ್ಟುಗೂಡಿ, ಅವರನ್ನು ಆದರದಿಂದ ಬರಮಾಡಿಕೊಂಡು, ಹನುಮಂತ ದೇವರ ಗುಡಿಯಲ್ಲಿ ಅವರನ್ನು ಇಳಿಸಿದರು. ದೇಸಾಯರ ಪೂರ್ವಜರು ಬೊಮ್ಮಿಗೇರಿಯಲ್ಲಿಯೇ ಮನೆಮಾಡಿದ್ದು, ಹಳ್ಳಿಯಲ್ಲಿದ್ದ ಅವರ ಮನೆಯು ಅವರ ಅಲಕ್ಷ್ಯದಿಂದ ಬಿದ್ದು ನೆಲಸಮವಾಗಿತ್ತು. ಅವರ ವರ್ಷಕ್ಕೆ ಒಂದೆರಡು ಸಲ ಹಳ್ಳಿಗೆ ಬರುತ್ತಿದ್ದರು. ಅವರ ಕಾರಕೂನನೇ

ಎಲ್ಲ ಕಾರಭಾರವನ್ನು ಸಾಗಿಸುತ್ತಿದ್ದನು. ಹೀಗಾಗಿ ಆ ಗ್ರಾಮವು ಬರ-
ಬರುತ್ತ ಅವನತಸ್ಥಿತಿಯನ್ನು ಹೊಂದುತ್ತ ನಡೆದಿತ್ತು.

ದೇಸಾಯರ ಹಿರಿಯರ ಕಾಲಕ್ಕೆ ಊರಲ್ಲಿಯ ಬಣಗಳಿಂದ, ಮೇಲಿಂದ
ಮೇಲಾಗುವ ವ್ಯಾಜ್ಯಗಳಿಂದ ರೈತರಿಗೆ ಬಹಳ ತ್ರಾಸವಾಗುತ್ತಿತ್ತು. ಆದರೆ
ಶ್ರೀಪತಿರಾಯರು ಹಾಗಲ್ಲ. ಅವರಿಗೆ ರೈತರ ಮೇಲೆ ಬಹಳ ಪ್ರೇಮ. ರೈತರ
ಕೊರತೆಗಳನ್ನು ತುಂಬಿಕೊಡುವದರಲ್ಲಿ ಅವರು ತಮ್ಮ ಹಣವನ್ನು ವೆಚ್ಚ
ಮಾಡುತ್ತಿದ್ದರು. ಹೀಗಾಗಿ ಒಡೆಯ ಮತ್ತು ರೈತರಲ್ಲಿ ತಂದೆ-ಮಕ್ಕಳ
ಪ್ರೇಮಸಂಬಂಧವು ಬೆಳೆದು ಬಂದಿತ್ತು. ಆದ್ದರಿಂದಲೇ ಈಗಾದರೂ ಡಬ-
ಗಳ್ಳಿಯ ನಾಶದ ಸಲುವಾಗಿ ರೈತರು ತಮ್ಮ ಒಡೆಯನ ಸಹಾಯ ಬೇಡುವ
ದಕ್ಕೊಂದು ಅವರನ್ನು ಕರೆಸಿದ್ದರು.

ಶ್ರೀಪತಿರಾಯರು ಹನುಮಂತದೇವರ ಗುಡಿಗೆ ಬಂದ ಕೂಡಲೆ ಮಾರು
ತಿಗೆ ಸಾಷ್ಟಾಂಗ ನಮಸ್ಕಾರಮಾಡಿ ಅಲ್ಲಿ ಹಾಸಿದ ಗಾಡಿಯ ಮೇಲೆ ಕುಳಿ
ತರು. ಆಮೇಲೆ ದೇಸಾಯರು ರೈತರಿಗೆ ಕೂಡಹೇಳಲು ಪರಸ್ಪರ ಕುಶಲ
ಪ್ರಶ್ನೆಗಳಾದವು. ದೇಸಾಯರನ್ನು ಕರೆಯಲಿಕ್ಕೆಂದು ಹೋದ ಕಣಬುರಗಿ
ಸಿದ್ದಪ್ಪನು ದೇಸಾಯರ ಕುಟುಂಬ, ಗರ್ಭಿಣಿಯಿದ್ದ ಸುದ್ದಿಯನ್ನು ಎಲ್ಲರಿಗೆ
ತಿಳಿಸಿದನು. ಆ ಸುದ್ದಿಯನ್ನು ಕೇಳಿ ರೈತಸಮಾಜಕ್ಕೆಲ್ಲ ಆನಂದವಾಯಿತು.
ಅವರಲ್ಲೊಬ್ಬನು ದೇಸಾಯರಿಗೆ ಸಂತಾನಪ್ರಾಪ್ತಿಯ ಸುಯೋಗವನ್ನು
ಮಾರುತಿಯು ಉಂಟುಮಾಡಿದ್ದರಿಂದ ಮರುದಿನ ದೇವರಿಗೆ ಮಹಾಭಿಷೇಕ
ವಾಗಬೇಕೆಂದು ಪ್ರಸ್ತಾಪವೆತ್ತಿದನು. ದೇಸಾಯರೂ ಮರುದಿನ ಶನಿವಾರ
ಎದ್ದುದರಿಂದ ಅಭಿಷೇಕಕ್ಕೆ ಒಪ್ಪಿ, ಊರ ಜನಕ್ಕೆಲ್ಲ ಊಟವಾಗಬೇಕೆಂದು,
ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸಿದ್ಧಪಡಿಸುವದಕ್ಕೊಂದು ಮೇಟಿಯ
ಬಸಪ್ಪನ ಕಡೆಗೆ ಕೆಲವು ಹಣ ಕೊಟ್ಟರು. ಹಾಗೂ ತಮ್ಮ ಕಾರಕೂನನಿಗೆ
ಭತ್ತ ಕುಟ್ಟಿಸಿ ಅಕ್ಕಿಯನ್ನು ಮಾಡಿಸಲಿಕ್ಕೂ ಮೊರಡೂರಿಂದ ಮೈದಿಕರನ್ನು
ಕರೆದುಕೊಂಡು ಬಂದು ಅಭಿಷೇಕ ಮಾಡಿಸಲಿಕ್ಕೂ ತಿಳಿಸಿದರು. ಸಂಜೆಗೆ
ಎಲ್ಲ ರೈತರೂ ತಮ್ಮ ಮನೆಗಳಿಗೆ ಹೋಗಲು ದೇಸಾಯರು ಊಟವನ್ನು
ತಿರಿಸಿ ತಮ್ಮ ಹಾಸಿಗೆಯ ಮೇಲೆ ಮಾರುತಿಯ ಧ್ಯಾನ ಮಾಡುತ್ತ ಮಲಗಿ
ಕೊಂಡರು.

ಮರುದಿನ ನಸುಕಿನಲ್ಲಿಯೇ ದೇಸಾಯರ ರೈತರು ಪ್ರಸ್ತಕ್ಕೆ ಬೇಕಾಗುವ ಸಾಮಗ್ರಿಗಳನ್ನೆಲ್ಲ ಸಿದ್ಧಪಡಿಸಿ ಗುಡಿಗೆ ತಂದಿಟ್ಟರು. ದೇಸಾಯರು ಏಳುವ ಮುಂಚಿತವೆ ಗುಡಿಯ ಮುಂದೆ ಹಂದರ ಹಾಕಿ ತೋರಣ ಕಟ್ಟಿ ಎಲ್ಲ ಸಿದ್ಧತೆಯನ್ನೂ ಮಾಡಿದ್ದರು. ಮೂರು ತಾಸಾಗುವದರೊಳಗಾಗಿ ಎಲ್ಲವೂ ಸಿದ್ಧವಾಯಿತು. ಅಷ್ಟರಲ್ಲಿ ದೇಸಾಯರ ಕಾರಕೂನನು ಹದಿನೈದು ಜನ ವೈದಿಕರನ್ನು ಅಭಿಷೇಕಕ್ಕೆಂದು ಕರೆದುಕೊಂಡು ಬಂದನು. ಬಳಿಕ ಆಂಜನೇಯನಿಗೆ ಅಲಂಕಾರ ವೂಜಿಯನ್ನು ಕಟ್ಟಿದರು. ಮಧ್ಯಾಹ್ನಕ್ಕೆ ಭೋಜನವಾದ ಮೇಲೆ, ರೈತರೂ ತಾವು ಸಿದ್ಧಪಡಿಸಿದ ಅಡಿಗೆಯನ್ನು ಮಾರುತಿಗೆ ಎಡೆಮಾಡಿ ಊಟಮಾಡಿದರು. ಸಂಜೆಗೆ ಎಲ್ಲರೂ ಒಟ್ಟುಗೂಡಿ ಉತ್ಸವದೊಂದಿಗೆ ಹನುಮಂತ ದೇವರ ಪಾಲಕಿಯ ಉತ್ಸವವನ್ನು ಮಾಡಿದರು. ದೇಸಾಯರು ತಮಗೆ ಪುತ್ರಸಂತಾನವಾದರೆ ಹನುಮಂತ ದೇವರ ರಥೋತ್ಸವವನ್ನು ಮಾಡಿಸುವೆವೆಂದು ಬೇಡಿಕೊಂಡರು. ಬಳಿಕ ಎಲ್ಲರೂ ಆನಂದದಿಂದ ದೇಸಾಯರೊಡನೆ ಮಾತನಾಡುತ್ತ ಕುಳಿತರು.

ಇಷ್ಟು ಹೊತ್ತಾದರೂ ರೈತರು ತಮ್ಮ ಮುಖ್ಯ ವಿಷಯದ ಪ್ರಸ್ತಾವವನ್ನು ದೇಸಾಯರೆದುರು ಎತ್ತಿರಲಿಲ್ಲ. ಅವರಿಗೆ ಡಬ್ಬಗಳ್ಳಿಯ ತ್ರಾಸು ಅಸಹ್ಯವಾಗಿತ್ತು; ಅದರ ಸಂದಿಸಂದಿಗಳಲ್ಲಿಯೂ ಕ್ರೂರ ಪಶುಗಳು ಸೇರಿಕೊಂಡು ಆಗಾಗ್ಗೆ ಅವರ ದನಕರುಗಳ ಮೇಲೆ ದೌಡು ಮಾಡುತ್ತಿದ್ದವು. ರೈತರ ಬಾಳುವೆ ದನಕರುಗಳಿಂದಲ್ಲವೆ? ಆದ್ದರಿಂದ ಸಮಯ ಸಾಧಿಸಿ ಮೇಟಿ ಬಸಪ್ಪನು ಡಬ್ಬಗಳ್ಳಿಯ ವಿಷಯವನ್ನು ವಿಶದವಾಗಿ ತಿಳಿಸಿ ಊರೊಳಗಿನ ಡಬ್ಬಗಳ್ಳಿಯನ್ನಷ್ಟು ಕಡಿಸಿ ತಮ್ಮ ಕಷ್ಟವನ್ನು ನಿವಾರಿಸಬೇಕೆಂದು ಬೇಡಿಕೊಂಡನು. ದೇಸಾಯರಿಗೆ ಇಷ್ಟು ದಿನವಾದರೂ ಯಾರೂ ಆ ವಿಷಯವನ್ನು ತಿಳಿಸಿದ್ದಿಲ್ಲ; ರೈತರ ಗೋಳೂ ತಮ್ಮ ಗೋಳೂ ಒಂದೇ ಎಂದು ಹೇಳಿ ಅದನ್ನು ನಾಶಮಾಡಲು ಅವರು ತಮ್ಮ ಒಪ್ಪಿಗೆಯನ್ನಿತ್ತರು; ಪ್ರತಿಯೊಬ್ಬನೂ ತಮ್ಮ ಮನೆಯ ಹದ್ದಿನಲ್ಲಿಯೂ ಡಬ್ಬಗಳ್ಳಿಯನ್ನು ಕಡಿದುಕೊಂಡರೆ ಊರಲ್ಲಿ ಬೇರೆ ಕಡೆಗೆ ಹಬ್ಬಿದ್ದನ್ನು ತಾವೇ ಕಡಿಸುವೆವೆಂದು ಹೇಳಿದರು. ಆಗ ರೈತರು ತಾವು ಬಹಳ ದುಃಸ್ಥಿತಿಯಲ್ಲಿರುವರೆಂದೂ, ತಮ್ಮ ಕೈಯಲ್ಲಿ ತಮ್ಮ ಮನೆಗಳ ಸುತ್ತಲಿನ ಡಬ್ಬಗಳ್ಳಿಯನ್ನೇ ಕಡಿಸಲು ಹತ್ತುವಷ್ಟು ಹಣ

ತಮ್ಮಲ್ಲಿಲ್ಲವೆಂದು ಹೇಳಿದರು. ಆಗ ದೇಸಾಯರು ಒಂದು ಯುಕ್ತಿಯನ್ನು ಹೇಳಿದರು. ಸುಗ್ಗಿಯಲ್ಲಿ ರೈತರು ಗಳಿಗೆ ಹದಿನಾರು ಪಡಿಯಂತೆ ಕಾಳು ಎತ್ತಬೇಕು; ತಾವು ಲಾವಣಿ ಹಣದಲ್ಲಿ ರೂಪಾಯಿಗೆ ಎರಡಾಣೆಯಂತೆ ಹಣ ತೆಗೆದಿಡಬೇಕು; ಒಡವರಿದ್ದವರು ವಾರಕ್ಕೆ ಒಂದು ದಿನ ಪುಕ್ಕಟೆ ದುಡಿಯ ಬೇಕು. ಹೀಗೆ ಮಾಡಿ ಇದೇ ಸಾರೆ ಬೇಸಿಗೆಯಲ್ಲಿ ಎಲ್ಲ ಡಬಗಳ್ಳಿಯನ್ನು ಕಡಿಸಿದರೆ ಒಳಿತಲ್ಲವೆ ?

ದೇಸಾಯರು ತೆಗೆದ ಯುಕ್ತಿಗೂ ಅವರ ಉದಾತ್ತ ರೀತಿಗೂ ಊರವ ರೆಲ್ಲ ಮೆಚ್ಚಿ ಅವರನ್ನು ಕೊಂಡಾಡಿದರು. ಮುಂದಿನ ವರುಷದಲ್ಲಿಯೇ ಡಬಗಳ್ಳಿಯು ನಾಶವಾಗುವದೆಂದು ಊರ ಜನರೆಲ್ಲರೂ ಹಿಗ್ಗಿದರು. ಒಳಿಕ ದೇಸಾಯರು ಊರೊಳಗಿನ ಪ್ರಮುಖ ರೈತರನ್ನು ಕರೆದು ಅವರಿಗೆ ಬುದ್ಧಿ-ವಾದವನ್ನು ಹೇಳಿ ಊರೊಳಗಿನ ಬಣಗಳನ್ನು ಮುರಿದು ಒಕ್ಕಟ್ಟಿನಿಂದ ಸಾರ್ವಜನಿಕ ಕೆಲಸಗಳನ್ನು ಮಾಡಿರೆಂದು ಉಪದೇಶಮಾಡಿದರು. ತಮ್ಮ ಕಾರಕೂನನು ಊರೊಳಗಿನ ಎಲ್ಲ ಕಾರ್ಯಗಳನ್ನು ದಕ್ಷತೆಯಿಂದ ಮಾಡ ಬೇಕೆಂದು ಹೇಳಿದರು. ಹೀಗೆ ಊರಲ್ಲಿ ಒಕ್ಕಟ್ಟನ್ನು ಬೆಳೆಸಿ, ಸುಗ್ಗಿಯಲ್ಲಿ ಕಾಳು ಎತ್ತಲಿಕ್ಕೆ ಪಂಚರನ್ನು ನಿಯಮಿಸಿದರು. ತರುವಾಯ ದೇಸಾಯರು ತಾಂಬೂಲವನ್ನು ಸೇವಿಸುತ್ತ ತಮ್ಮ ರೈತ ಜನರೊಡನೆ ಆನಂದದಿಂದ ಮಾತ ನಾಡುತ್ತ ಕುಳಿತರು. ದೊರೆಗೂ ಪ್ರಜೆಗಳಿಗೂ ಇಂತಹ ಸಾಮರಸ್ಯದ ಸುಸಂಧಿಯು ಸಾಧಿಸಿರುವಾಗ ದಿನಗಳು ಪ್ರಹರಗಳಂತೆ ಕಳೆದುಹೋದರೆ ಏನಾಶ್ಚರ್ಯ ?

ದೇಸಾಯರ ಮನೆಯಲ್ಲಿ ದೆವ್ವನ ಕುಣಿತ.....

ಈ ರೀತಿಯಲ್ಲಿ ಎಲ್ಲರೂ ಆನಂದದಿಂದಿರುವಾಗ ಬೊಮ್ಮಿಗೇರಿಯಿಂದ ಒಬ್ಬ ಮನುಷ್ಯನು ಬಂದು ದೇಸಾಯರ ಕೈಯಲ್ಲಿ ಒಂದು ಪತ್ರವನ್ನು ಕೊಟ್ಟನು. ದೇಸಾಯರು ಗಾಬರಿಯಾಗಿ ಅದನ್ನು ಒಡೆದು ನೋಡಿ ಓದ ಹತ್ತಿದರು. ಆಗ ಆನಂದಿತವಾಗಿದ್ದ ಅವರ ಮುಖಮುದ್ರೆಯು ಕವ್ವಾಯಿತು. ಕಣ್ಣಲ್ಲಿ ನೀರು ಸುರಿಯಹತ್ತಿದವು. ಮಾತಾಡಲಿಕ್ಕೆ ಬಾರದಂತಾಯಿತು. ಬಳಿಕ ಆ ಪತ್ರವನ್ನು ಅಲ್ಲಿಯೇ ಒಗೆದು ಕೆಳಗೆ ವೋರೆ ಮಾಡಿಕೊಂಡು ಉಶೈದು ಕುಳಿತರು. ಅಲ್ಲಿ ಕೂಡಿದ ರೈತರೆಲ್ಲ ದೇಸಾಯರ ಸ್ಥಿತಿಯನ್ನು ನೋಡಿ ಗಾಬರಿಯಾಗಿ, ಬಂದ ಪತ್ರವನ್ನು ಓದಲಿಕ್ಕೆ ದೇಸಾಯರ ಕಾರ ಕೂನನಿಗೆ ಹೇಳಿದರು. ಆಗ ದೇಸಾಯರ ಕಾರಕೂನನು ಅಲ್ಲಿ ಬಿದ್ದಿರುವ ಪತ್ರವನ್ನು ತೆಗೆದುಕೊಂಡು ಓದಹತ್ತಿದನು.

“ ಬೊಮ್ಮಿಗೇರಿಯಿಂದ,

ತೀರ್ಥಸ್ವರೂಪರಾದ ಶ್ರೀಪತಿರಾಯರ ಚರಣ ಸನ್ನಿಧಿಗೆ—

ಶ್ರೀವಲ್ಲಭನ ಕಡೆಯಿಂದ — ಬರೆದು ತಿಳಿಸುವದೇನಂದರೆ — ನೀವು ಹಸುಮಾವುರಕ್ಕೆ ಹೊರಟುಹೋದ ಮರುದಿವಸವೇ ಮಾತೋಶ್ರೀ ಸ. ಕುಂ. ಸೌ. ಚಂದ್ರಾವತಿಬಾಯಿಯವರಿಗೆ ಹೊಟ್ಟೆಶೂಲೆಯು ಎದ್ದು ಬಹಳ ತ್ರಾಸವಾಗಹತ್ತಿತು. ಆಗ ಬಲ್ಲವರನ್ನು ಕರೆದುಕೊಂಡು ಬಂದು ತೋರಿಸಿದೆನು. ‘ಥಡೀ’ ಹಾಕಿಸಿದೆನು. ಅದರಿಂದ ಏನೂ ಪ್ರಯೋಜನ ವಾಗಲಿಲ್ಲ. ಸಾಯಂಕಾಲಕ್ಕೆ ಪ್ರಸವವೇದನೆಯು ಹೆಚ್ಚಾಗಿ ಮೂರು ತಾಸು ರಾತ್ರಿಯ ಸುಮಾರಕ್ಕೆ ಗುಡುಮಗುವನ್ನು ಹೆತ್ತರು. ಅದು ಕೂಡಲೆ ಸತ್ತಿತು. ಈಶಚಿತ್ತಕ್ಕೆ ಉಪಾಯವಿಲ್ಲ. ಬಾಯಿಯವರಿಗೆ ಇನ್ನೂ ಎಂಟು ತಿಂಗಳು ವೂರ್ಣ ತುಂಬಿಲ್ಲವಾದ್ದರಿಂದ ನಂಜಿನ ಔಷಧ ಕುಡಿಸಿ ಅವರನ್ನು ಕತ್ತಲೆಯ ಕೋಣೆಯಲ್ಲಿ ಮಲಗಿಸಿರುವೆವು. ತಾಯಿಯವರ ಪ್ರಕೃತಿ

ನೆಟ್ಟಗಿದೆ. ಗಾಬರಿಯಾಗಬಾರದು. ಪತ್ರ ಕಂಡಕೂಡಲೆ ಹೊರಟು ಬರಬೇಕು.

ತಮ್ಮ

ಬಿ. ಒಡಕಣ್ಣ.

ಪತ್ರದ ವರ್ತಮಾನವನ್ನು ಕೇಳಿ, ಎಲ್ಲ ರೈತರೂ ತಾವು ಹಾರೈಸಿದ್ದೆಲ್ಲ ವ್ಯರ್ಥವಾಯಿತೆಂದು ಮರುಗಿದರು. ಅಂತೂ ಆಗಸನ ಕತ್ತಿಯ ಮರಿಯು ಸತ್ತು ಆರಸನ ಪರಿವಾರವನ್ನೆಲ್ಲ ಅಳಿಸಿದಂತೆ ಪರಿವಾಣದ ಬಸಿರು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿತು. ಹಿರಿಯರಾದ ರೈತರು ದೇಸಾಯರಿಗೆ ಸಮಾಧಾನವನ್ನು ಹೇಳಿ, ಚಕ್ಕಡಿಯನ್ನು ಸಿದ್ಧಪಡಿಸಿ ದೇಸಾಯರನ್ನು ಬೊಮ್ಮಿ ಗೇರಿಗೆ ಕಳಿಸಿಕೊಟ್ಟರು.

ಶ್ರೀಪತಿರಾಯರು ಬೊಮ್ಮಿಗೇರಿಗೆ ಒರುವದರೊಳಗಾಗಿ, ಒಡಕಣ್ಣನು ಮುದ್ದೂರಿಗೆ ಪತ್ರ ಬರೆದು, ತಮ್ಮ ತಾಯಿಯವರನ್ನು ಕರೆಯಿಸಿದ್ದನು. ದುಃಖದಿಂದ ತಮ್ಮ ಮನೆಯನ್ನು ಸೇರಿ, ಒಡಕಣ್ಣನನ್ನು ಕಂಡು ಸಂತಪ್ತರಾದ ರಾಯರು ಅವನ ಮೇಲೆ ರೇಗಿದರು. ಕೂಡಲೆ ಒಕ್ಕಲಗಿತ್ತಿಯಾದ ಸಾವಕ್ಕನು ಒಳಗಿನಿಂದ ಒಂದು ಎರಡು ದಿವಸ ಬಾಯಿಯವರಿಗೆ ಬಹಳ ತ್ರಾಸವಾಗಿತ್ತೆಂದೂ, ಅವರ ದರ್ಶನವಾಗುವದೋ ಇಲ್ಲೋ ಎಂದು ಗಾಬರಿಯಾಗಿ ಅಳುತ್ತಿದ್ದರೆಂದೂ, ಇಂದು ಅವರ ಪ್ರಕೃತಿ ನೆಟ್ಟಗಿರುವದೆಂದೂ ಕೂಸಿನ ಮೇಲೆಯೇ ಅರಿಷ್ಟವು ಹೋಯಿತೆಂದೂ ಹೇಳಿದಳು. ಬಳಿಕ ಒಡಕಣ್ಣನು ತಾನು ಸಂಜಿನ ಔಷಧ ತರಿಸಿ ಕೊಟ್ಟಿರುವದರಿಂದ ಅವರ ಜೀವಕ್ಕೆ ಸೂ ಆಪಾಯವಿಲ್ಲವೆಂದೂ, ಮಾತ್ರ ಹತ್ತು ದಿವಸ ಕತ್ತಲೆಯ ಕೋಣೆಯಲ್ಲಿ ಮಲಗಿಸಿ ಜಾಗ್ರತರಾಗಿರಬೇಕೆಂದೂ ಹೇಳಿದನು. ಇವರೆಲ್ಲರ ಹೇಳಿಕೆಯಿಂದ ಶ್ರೀಪತಿರಾಯರಿಗೆ ಕೂಸು ಸತ್ತಿತೆಂದು ಅಸಮಾಧಾನವಾದರೂ ತಮ್ಮ ಹೆಂಡತಿ ಕ್ಷೇಮದಿಂದಿರುವಳೆಂಬುದನ್ನು ಕೇಳಿ, ದುಃಖದಲ್ಲಿಯೇ ಸಂತೋಷವನ್ನು ಹೊಂದಿದರು. ಬಳಿಕ ತನುಗೆ ಮೈಲಿಗೆಯಿರುವದೋ ಹೇಗೆಂಬುದನ್ನು ಷಚಾರಿಸಲಿಕ್ಕೆ ಆಣ್ಣಾದೀಕ್ಷಿತರನ್ನು ಕರೆಕಳುಹಿದರು.

ಆಣ್ಣಾದೀಕ್ಷಿತರು ಬಂದೊಡನೆ 'ಆದದ್ದಾಯಿತು, ಇನ್ನು ಈಶ ಸಂಕಲ್ಪದ ಬಗ್ಗೆ ನೀವು ಹೆಚ್ಚು ವ್ಯಸನಪಡಬಾರದು' ಎಂದು ದೇಸಾಯರಿಗೆ

ಸಮಾಧಾನ ಹೇಳಿದರು. ದೇಸಾಯರು ಮೈಲಿಗೆಯ ಬಗ್ಗೆ ವಿಚಾರಿಸಲಾಗಿ ಅಣ್ಣಾದೀಕ್ಷಿತರು ಮನಸ್ಸಿನಲ್ಲಿಯೇ ನಕ್ಕು ಮಾತನಾಡಿದರು: 'ಕೂಸು ಹುಟ್ಟಿದ ಮೇಲೆ ಧ್ವನಿಯನ್ನು ಕೂಡ ತೆಗೆದಿಲ್ಲ. ಸತ್ತೇ ಹುಟ್ಟಿದ ಕೂಸಿಗೆ ಎಲ್ಲಿಯ ಮೈಲಿಗೆ? ಏನೋ ಹುಟ್ಟಿದೆಯೆಂದು ಹತ್ತು ದಿವಸ 'ವೃದ್ಧಿ' ಯೊಂದನ್ನು ಮಾಡಬೇಕು.' ದೇಸಾಯರನ್ನು ಲೋಡಿಗೆ ಕುಳ್ಳಿರಿಸಿ ಅಲ್ಲಿಯೇ ನಿಂತ ಒಡಕಣ್ಣನ ಕಡೆಗೆ ವಕ್ರವಾಗಿ ನೋಡುತ್ತ ಅಣ್ಣಾದೀಕ್ಷಿತರು ಮತ್ತೆ ಮಾತನಾಡುತ್ತಿದ್ದರು. 'ನಮ್ಮ ಅಜ್ಜಂದಿರು ಬ್ರಹ್ಮಪುರಿ-ವರ್ಣನೆಯೊಳಗೆ ಒರೆದಿಟ್ಟಂತೆ ಬಲು ವಿಚಿತ್ರಕಾಲ ಒರಲಿಕ್ಕೆ ಹತ್ತಿದೆ. 'ಕಾಣದ್ದು ಕಂಡೀರಿ, ಕೇಳದ್ದು ಕೇಳಿರಿ' ಎಂದು ಬಾಲಬಸವರು ಸಾರಿದ ಹಾಗೆ, ಎಂದೆಂದಿಗೂ ಕೇಳದ್ದು ಕಾಣದ್ದು ನೋಡೋ ಹೊತ್ತು ಬಂದಿದೆ. ಹುಟ್ಟಿದ ಕೂಡಲೆ ವಾಯುಖಾನೆಯೊಳಗೆ ಕೂಸು ಬಿದ್ದದ್ದು ನೀವೆಂದಾದರೂ ಕೇಳಿದ್ದಿರಾ?' ಮುಂದೆ ತುಸು ಹೊತ್ತು ಅಲ್ಲಿಯೇ ಎಲೆಯಡಕೆ ತಿನ್ನುತ್ತ ಕುಳಿತ ಅಣ್ಣಾದೀಕ್ಷಿತರು, ಒಡಕಣ್ಣನು ಇನ್ನೂ ಅಲ್ಲಿಯೇ ತಮ್ಮ ಮಾತು ಕೇಳುತ್ತನಂತಿರುವದನ್ನು ಕಂಡು 'ಕಾಲ ಏನು, ತಾನೆ ಒರತದ, ಆದರ ತಕ್ಕ ಪೀಳಿಗೆ ಹುಟ್ಟಲಿಕ್ಕೆ ಹತ್ತೇದ' ಎಂದು ಚುಚ್ಚಿ ಮಾತನಾಡಿದರು. ಕೂಡಲೆ ಒಡಕಣ್ಣನು ಉರಿವೋರೆ ಮಾಡಿಕೊಂಡು ಅಲ್ಲಿಂದ ಹೊರಟು ಹೋದನು. ತರುವಾಯ ಅಣ್ಣಾದೀಕ್ಷಿತರು, ದೇಸಾಯರಿಗೆ ಇನ್ನೊಮ್ಮೆ ಭಿಟ್ಟಿಯಾಗುತ್ತೇವೆಂದು ಹೇಳಿ ಹೊರಟುಹೋದರು. ಒಡಕಣ್ಣಿಗೆ ಮಾತ್ರ ಅಣ್ಣಾದೀಕ್ಷಿತರು ತಮ್ಮ ಗುಟ್ಟನ್ನೆಲ್ಲಾ ಹೊರಗೆಡವಿ ದೇಸಾಯರ ಮನಸ್ಸನ್ನು ತಮ್ಮ ಬಗ್ಗೆ ವಿಪರೀತ ಮಾಡಬಹುದೆಂಬ ಭಯವುಂಟಾಯಿತು. ಅದಕ್ಕಾಗಿ ಒಡಕಣ್ಣನು ದೇಸಾಯರ ಮನಸ್ಸು ಹೊಯ್ದಾಡದಂತೆ ಇನ್ನೊಂದು ತಂತ್ರವನ್ನು ಮಾಡಬೇಕೆಂದು ವಿಚಾರ ಮಾಡಿದನು.

ಹದಿನೈದು ದಿನಗಳ ವರೆಗೆ ಚಂದ್ರಾವತಿಬಾಯಿಯವರು ಕತ್ತಲೆಯ ಕೋಣೆಯನ್ನು ಬಿಟ್ಟು ಕದಲಿಲ್ಲ. ಒಕ್ಕಲಗಿತ್ತಿ ಸಾವಕ್ಕನು ಅವರ ಉಪಚಾರವನ್ನು ಬಹು ದಕ್ಷತೆಯಿಂದ ಮಾಡಿದಳು. ಒಡಕಣ್ಣನು ಗುಪ್ತವಾಗಿ ಚಂದ್ರಾವತಿಬಾಯಿಯವರ ತಿನಿಸುಗಳನ್ನು ಪೂರೈಸುವದರಲ್ಲಿ ನಿರತನಾಗಿದ್ದನು. ಒಡಕಣ್ಣನ ತಾಯಿಯವರು ಮನೆಗೆಲಸದಲ್ಲಿ ಮಗ್ನರಾಗಿದ್ದರಿಂದ

ಚಂದ್ರಾವತಿಬಾಯಿಯವರ ಕೋಣೆಯ ಕಡೆಗೆ ದಿವಸಕ್ಕೆ ಒಂದೆರಡು ಸಲ ಮಾತ್ರ ಹಣಕಿ ಹಾಕುತ್ತಿದ್ದರು. ಊರೊಳಗಿನ ಯಾವ ಹೆಣ್ಣು ಮಕ್ಕಳೂ ದೇಸಾಯರ ಮನೆಯೊಳಗೆ ಬರದಂತೆ ಒಡಕಣ್ಣನು ವ್ಯವಸ್ಥೆಯನ್ನು ಮಾಡಿದ್ದನು. ಹೀಗಾದ್ದರಿಂದ ಚಂದ್ರಾವತಿಬಾಯಿಯವರು, ತೊಂದರೆಯಿಲ್ಲದೆ ಹದಿನೈದು ದಿವಸಗಳನ್ನು ಕತ್ತಲೆಯ ಕೋಣೆಯಲ್ಲಿ ಕಳೆದರು. ಕತ್ತಲೆಯ ಕೋಣೆಯ ವಾಸದಿಂದ ಅವರ ಮೋರೆ ಬಿಳುಪೇರಿತ್ತು. ತಮಗೆ ಕೂಸಿಲ್ಲದ ಕಾರಣ ಬಾಣಂತಿತನದ ಎಲ್ಲ ಔಷಧೋಪಚಾರಗಳನ್ನು ಅವರು ನಿರಾಕರಿಸಿದರು. ಒಂದು ದಿನ ಒಡಕನು ತನ್ನ ತಾಯಿಯವರೂ ದೇಸಾಯರೂ ಮನೆಯಲ್ಲಿ ಇಲ್ಲದ ಹೊತ್ತು ಸಾಧಿಸಿ ಚಂದ್ರಾವತಿಬಾಯಿಯವರಿಗೆ ಊರಲ್ಲಿ ಅವರ ಬಸಿರಿನ ಬಗ್ಗೆ ನಡೆದ ಮಾತುಗಳನ್ನೂ ಅದರಿಂದ ದೇಸಾಯರ ಮನದಲ್ಲಾಗಬಹುದಾದ ಪರಿಣಾಮವನ್ನೂ ನಿವೇದಿಸಿ, ಅದರ ಪರಿಹಾರಕ್ಕೆಂದು ಅವರಿಗೆ ತನ್ನದೊಂದು ಯುಕ್ತಿಬೋಧವನ್ನು ಮಾಡಿದನು. ಚಂದ್ರಾವತಿಬಾಯಿಯವರು ಅದಕ್ಕೆ ಒಪ್ಪಿದ ಬಳಿಕ ತನ್ನ ತಂತ್ರದ ಸಿದ್ಧತೆಯನ್ನು ಮಾಡಿದನು.

ಮರುದಿವಸ ದೇಸಾಯರು ಮಧ್ಯಾಹ್ನದ ಭೋಜನ ಮಾಡಿ ತಮ್ಮ ಕೋಣೆಯಲ್ಲಿ ಮಲಗಿದ್ದರು. ಒಡಕಣ್ಣನ ತಾಯಿಯವರು ಮನೆಗೆಲಸವನ್ನೆಲ್ಲ ತೀರಿಸಿಕೊಂಡು ಬಂದು ನಡುಮನೆಯಲ್ಲಿ ಹುಲ್ಲುಚಾಪೆಯ ಮೇಲೆ ಅಡ್ಡಾಗಿದ್ದರು. ಒಡಕಣ್ಣನು ಪಡಸಾಲೆಯಲ್ಲಿ ಹಾಸಿದ ಜಮಖಾನೆಯ ಮೇಲೆ ಕಾಲು ಚಾಚಿಕೊಂಡು ಕುಳಿತಿದ್ದನು. ಸುಮಾರು ಒಂಬತ್ತು ತಾಸಾಗಿರಬಹುದು. ಆಗ ಚಂದ್ರಾವತಿಬಾಯಿಯವರು ಕೋಣೆಯಲ್ಲಿ ಕುಳಿತು ತಮ್ಮ ತಲೆಗೂದಲನ್ನು ಹರವಿಕೊಂಡು, ಸೀರೆಯ ಸೆರಗನ್ನು ಟೊಂಕಕ್ಕೆ ಕಟ್ಟಿಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು, ಭಯಂಕರ ರೂಪವನ್ನು ಧರಿಸಿ, ದೊಡ್ಡ ಧ್ವನಿಯಿಂದ ಆರ್ಭಟಿಸುತ್ತ ಒಮ್ಮಿಂದೊಮ್ಮೆ ನಡುಮನೆಗೆ ಬಂದರು. ಕೂಡಲೇ ನಡುಮನೆಯಲ್ಲಿ ತೇಲುಗಣ್ಣು ಹಾಕುತ್ತ ಮಲಗಿದ ಒಡಕಣ್ಣನ ತಾಯಿಯವರು ಗಾಬರಿಯಾಗಿ 'ಏ ಒಡಿಕಾ! ಕೋಣ್ಯಾಗಿಂದ ದೆವ್ವ ಬಂತೋ ದೆವ್ವ! ಲಗೂ ಬಾರೋ' ಎಂದು ಕೆಟ್ಟ ಧ್ವನಿ ತೆಗೆದು ಚೀರಿದರು. ಕೂಡಲೆ ಒಡಕನು ಒಳಗೆ ಬಂದು 'ಅವ್ವಾ! ಹೀಂಗ್ಯಾಕ ಬೆದರತೀ?'

ಎಂದು ಕೇಳಿದನು. ಆಗ ಅವನ ತಾಯಿಯವರು 'ಅಲ್ಲೆ ನೋಡೋ! ಹ್ಯಾಂಗ ತಲಿ ಹರವಿಕೊಂಡು ಮೂಲ್ಯಾಗ ದೆವ್ವ ಕುಣಿಲಿಕ್ಕೆ ಹತ್ತೇದ!' ಎಂದು ಚೀರಿದರು. ಆಗ ಒಡಕಣ್ಣನು ಅತ್ತಕಡೆ ನೋಡಿ 'ಅದು ದೆವ್ವವಲ್ಲ, ಚಂದ್ರಾವತಿಬಾಯಿಯವರು' ಎಂದು ಮುಂಜಾನೆ ಬಾಯಿಯವರು ಹಿತ್ತಲಲ್ಲಿ ಹೋದಾಗ ಹೆದರಿಕೆ ಒಂದಿತೆಂದು ತನ್ನೆದುರಿಗೆ ಹೇಳುತ್ತಿದ್ದೆಂದೂ ತಿಳಿಸಿ ಬಾಯಿಯವರನ್ನು ಕಟ್ಟಿ ಹಿಡಿದು ಎಳೆದು ತಂದು ಕಂಬಕ್ಕೆ ಆಸಿಸಿ ಕುಳ್ಳಿರಿಸಿದನು. ಆಗ ದೆವ್ವವು 'ಎ ವೋರಾ! ನನ್ನ ರಟ್ಟೀ ಹಿಡಿತೀದ್ಯಾ? ಸರೀ ಹಿಂದಕ್ಕೆ. ಆ ಶ್ರೀಪ್ರಾ ಎಲ್ಲಿದ್ದಾನೆ? ಕರಿ ಅವನ್ನ!' ಎಂದು ಕೆರಳಿತು. ಆಗ ಒಡಕಣ್ಣನ ತಾಯಿಯವರು ಅಳುತ್ತ ಹೋಗಿ ಶ್ರೀಪತಿರಾಯರನ್ನು ಎಬ್ಬಿಸಿ ನಡುಮನೆಗೆ ಕರೆದುಕೊಂಡು ಬಂದರು. ರಾಯರು ಕಂಬಕ್ಕೆ ಕುಳಿತು ಆರ್ಭಟಿಸುತ್ತಿರುವ ಹೆಂಡತಿಯ ಭಯಂಕರ ಸ್ವರೂಪವನ್ನು ನೋಡಿ ಬೆನರಿದರು. ದೇಸಾಯರು ಹೆಂಡತಿಯ ಸ್ವರೂಪವನ್ನು ನೋಡಿ, ಅವಳಿಗೆ ಭೂತಬಾಧೆಯೇ ಆಗಿರಬೇಕೆಂದು ಮನದಲ್ಲಿ ನಿಶ್ಚಯಿಸಿ, ಆ ಊರ ಪ್ರಸಿದ್ಧ ವೇತಾಳಿಯಾದ ಬಸವಲಿಂಗಪ್ಪನನ್ನು ಕರೆಯಲಿಕ್ಕೆಂದು ಒಡಕಣ್ಣನನ್ನು ಕಳಿಸಿದರು. ಒಡಕಣ್ಣನು ಲಗುಬಗೆಯಿಂದ ಹೋಗಿ ತನ್ನ ಹಸ್ತಗತನಾದ ಬಸಲಿಂಗಪ್ಪನಿಗೆ ದೆವ್ವದ ಗುಟ್ಟನ್ನು ಅರುಹಿ ಕರೆದುಕೊಂಡು ಬಂದನು. ಬಸಲಿಂಗಪ್ಪನು ದೇಸಾಯರ ಮನೆಗೆ ಬಂದೊಡನೆಯೇ ಬಾಯಿಯವರನ್ನು ನೋಡಿ ಅವರಿಗೆ ದೊಡ್ಡ ದೆವ್ವ ಬಡಿದಿರುವದರಿಂದ ತನ್ನ ಕೈಲಾದ ಮಟ್ಟಿಗೆ ಅದರ ಪೀಡೆ ಪರಿಹಾರವಾಗುವ ಪ್ರಯತ್ನ ಮಾಡುವೆನೆಂದು ಹೇಳಿದನು. 'ಈಗ ಅನಕಾ ಅದನ್ನ ಬಿಡಸ್ತೇನಿ; ಪಾವ ಅಕ್ಕಿ, ಒಂದ ಟೆಂಗಿನಕಾಯಿ, ಐದು ಲಿಂಬಿಹಣ್ಣು, ಐದು ಬಾಳೇಹಣ್ಣು, ಎಲೆ, ಅಡಿಕಿಬೆಟ್ಟ, ಒಂದು ತಾಮ್ರದ ತುಂಬಿದ ಚಿರಿಗಿ, ತಗೊಂಡಕಾಸ ಬರಿ' ಎಂದು ತನ್ನ ಕಾರ್ಯಕ್ಕೆ ಅಣಿಯಾದನು. ಒಡಕಣ್ಣನು ಆ ಎಲ್ಲ ಸಾಮಗ್ರಿಯನ್ನು ತಂದಿಡುತ್ತಲೆ, ಬಸಲಿಂಗಪ್ಪನು ಅಕ್ಕೀಕಾಳಿನಿಂದ ರಂಗವನ್ನು ಹಾಕಿ, ನಾಲ್ಕು ಮೂಲೆಗೆ ಎಲೆ ಅಡಿಕೆ ಲಿಂಬಿಹಣ್ಣು ಬಾಳೇಹಣ್ಣುಗಳನ್ನಿಟ್ಟು ಅದರ ಮಧ್ಯದಲ್ಲಿ ತುಂಬಿದ ತಂಬಿಗೆಯನ್ನೂ ಅದರ ಮೇಲೆ ತೆಂಗಿನಕಾಯಿಯನ್ನೂ ಇಟ್ಟನು. ಬಳಿಕ ತಾನು ತಂದ ದುರಗವ್ವನ ತಾಳಿ (ಪ್ರತಿಮೆ) ಯನ್ನು ಆ ತಂಬಿಗೆಯ

ముందే స్థాపించి ఆదర ముందే ఎలా ఆడికే నింబియ హణ్ణు బాళి
 హణ్ణు గళన్నిట్టు దేసాయరిగి 'ఆపనోర, ఐద మూలిగి ఐద పావలి
 ఇడ్రి. ఈ దేవ్వున్న బిడిసతేని' ఎందను. ఆగ దేసాయరు హణవన్ను
 కేండలు, ఆవను ధూప కేండవన్ను తరిసి ఆదరల్లి లోభానవన్ను
 హాకి ఆదర హోగేయన్ను క్యేయ్యింద కాంకి బేసహక్తిదను. బళిక
 ఆ ధూపారతియన్ను కేళగిట్టు క్యేయ్యిల్లి దురగవ్వున బిత్తువన్ను తేగేదు
 కేండు కణ్ణు ముచ్చి ఎనేనో గుణుగుణు మంత్రివన్ను అందు
 మంత్రిసి మేలకేద్దు బిత్తువన్ను నేలకే ముట్టిసి, ఆభటిసుత్తు—
 'ఎలే! నీ ఇల్లిద్ర నన దురగి ఆణ్ణీతి, ఆణ్ణీతి! కాళి ఆణ్ణీతి!
 నిన్న గతి పాడాగాకిల్లి; లగూ ఎళు ఇల్లింద...యాక? ఏళాక
 ఒల్లింతియా? నోడ ఈగ! నిన్న గతి హ్యాంగాక్కితి' ఎందు బిత్తు
 వన్ను తిరుగిసుత్తు దురగవ్వున అంగారవన్ను లుగ్గుత్తు 'అహహాహా!
 దురగి నిన్న సత్తేవు తోరిసు' ఎందు కుణియహక్తిదను. ఆగ
 తుంబిద తంబిగేయ మేలట్టు తేంగినకాయయు గరగర తిరుగలిక్కి
 హక్తితు. ఆగ చంద్రావతిబాయయవరూ ఎద్దు గరగరనే తిరుగ
 హక్తిదరు. ఆగ దురగవ్వున పూజారియు 'నిల్లు ఈగ సుమాక!
 ఈగార బిట్టు హోక్కియో ఇల్లో?' ఎందు కుగిదను. అదక్కి
 దేవ్వునింద లుత్తరవాదరూ యథార్థవాగియే బందితు. 'అి! ఏళ
 మళ్ళ! నీ ఎన దేవ్వు బిడిసిద్ది; సుమ్మన మనిగి హోగు.'
 ఇదక్కి వేతాళ బిడిసువవను గాబరియాదవనంతే నటిసి, ఆ దేవ్వువన్ను
 బిడిసువదు తనగి అసాధ్యవాదుదేందు తిళిసి, తనగి సల్లతక్కు హణ,
 తేంగినకాయ, హణ్ణుహంపలగళన్నెల్లా తేగేదుకేండు హోరటు
 హోదను. ఆగ దేసాయరు ముందుగాణదాదరు. కేనియ
 లుపాయవేందు తావే దేవ్వుక్కి. సాష్టాంగవేరగి, ఆదు యారు, యావ
 కారణవాగి ఒందిరువదు? ఎంబ విచారణీయన్ను మాడలాగి,
 దేవ్వువు స్వల్ప సమాధానదింద లుత్తరవిత్తితు: 'ఓంగ హాదిగి బారపా
 దేవ్వున్న బిడిసో ఆవరన్న తరిసతానంత! యారు బందు ఎను మాడో

ಹಾಂಗೆ ಇದ್ದಾರ? ” ಎಂದು ಗಹಗಹಿಸಿ ನಗುತ್ತ : “ ನನ್ನ ಗುರ್ತು ನಿನ ಗಾಢ್ಯಂಗ ಹತ್ತೀತು? ಸತ್ತು ಆಗಲೇ ಇಪ್ಪತ್ತು ವರ್ಷಾತು ! ಹೇಣತಿ ಜೋಚ್ಚಲ ಬಸರಾದರ ನನಗ ಚಕ್ಕಣೀ ಮಾಡಿ ಒಂದು ಸೀರಿ ಕುಬಸಾ ಎರಸ ಲಿಲ್ಲ ! ಅದಕ್ಕಂತ ನನ್ನ ಕೂಸಿನ ಕುತಿಗೀ ಮುರಿದು ಪಾಯಖಾನಾನ್ಯಾಗ ಒಗದೆ. ಅಂದ್ರೂ ನಿನಗ ಬಬರು ಬರಲಿಲ್ಲ. ನಿನಗ ಚಲೋತ್ಪ್ಯಾಗಿ ಬುದ್ಧೀ ಕಲಿಸಬೇಕೂ ಅಂತ ಬಂದೇನಿ. ನಾನು ನಿಮ್ಮ ತಾಯಿ, ಸಾವಿತ್ರಿ. ತಿಳೀತೋ ಇಲ್ಲೋ? ” ದೇಸಾಯರು ದೆವ್ವನ ಮಾತನ್ನು ಕೇಳಿ ಎಸ್ಮಯ ಚಕಿತರಾದರು. ಅವರ ತಾಯಿ ತೀರಿದಾಗ ಅವರು ಚಿಕ್ಕ ವಯಸ್ಸಿನಲ್ಲಿದ್ದರು. ಆಮೇಲೆಯಾದರೂ ತಮ್ಮ ಮೃತ ತಾಯಿ ಪಿಶಾಚಿಯಾಗಿದ್ದಾಳೆಂದು ಅವರಿಗೆ ತಿಳಿದಿರಲಿಲ್ಲ. ಅವರಂಥ ದೊಡ್ಡ ಮನುಷ್ಯರಿಗೆ ಈ ತರಹದ ಕೀಳುಜನ್ಮ ಬರಬಹುದೆಂಬ ಕಲ್ಪನೆ ಯಾರ ಕನಸು-ಮನಸಿನಲ್ಲಿಯೂ ಇರಲಿಲ್ಲ. ಆದರೂ ಇಷ್ಟು ದಿವಸ ಇಲ್ಲದ ದೆವ್ವ ಇಂದು ಹೇಗೆ ಬಂದಿತು ! ಎಂಬ ವಿಚಾರ ಅವರ ಮನಸ್ಸಿನಲ್ಲಿ ಮಿಂಚಿ ಹೋಯಿತು ಅಷ್ಟೆ. ಮುಂದೆ ಏನೂ ಹೊಳೆಯಲಿಲ್ಲ. ದೂರದೃಷ್ಟಿಯಿಲ್ಲದ ಮರುಳು ದೇಸಾಯರು ಹೆಂಡತಿಯ ಮೋಸಕ್ಕೆ ಸೆರೆ ಸಿಕ್ಕರು. ತಮ್ಮ ಮೃತ ತಾಯಿಯೇ ತಮ್ಮೆದುರು ಕುಳಿತು ಮಾತಾಡುವ ಳೆಂದು ತಿಳಿದು, ಭಕ್ತಿಯುತರಾಗಿ ಗಾಢರಿಯಿಂದ ನಡುಗುತ್ತ ನಿಲ್ಲಲು, ದೆವ್ವವು ಮತ್ತೆ ಪ್ರಾರಂಭಿಸಿತು : “ ನಾನು ಸತ್ತಾಗ ನೀ ಇನ್ನೂ ಸಣ್ಣವ ಇದ್ದೀ. ಮಾಡಿಟ್ಟ ಗಂಟು ತೋರಿಸಬೇಕಂದ್ರ ಆಗಲಿಲ್ಲ. ಆ ವಾಸನಾ ಉಳದು ಈ ಕೆಟ್ಟ ಜನ್ಮ ಬಂದದ. . . ಅಟ್ಟದ ಮ್ಯಾಲಿನ ಬಾಗಿಲ ಮಾಡದ ಬುಡದಾಗ ಒಂದು ಮಗೀ ಒಳಗ ವರಾಹ ಹುಗದಿಟ್ಟೇನಿ. ಅವನ್ನ ತಗೋ. ’

ದೇಸಾಯರು ಇದರ ಸತ್ಯತೆಯನ್ನು ತಿಳಿಯುವವಕ್ಕಾಗಿ ಅಟ್ಟದ ಮೇಲಿನ ಬಾಗಿಲ ಮಾಡವನ್ನು ಆಗಿದು ನೋಡಲು, ಅಲ್ಲಿ ಹತ್ತು ಇಕ್ಕೇರಿ ವರಗಳಿದ್ದ ಒಂದು ಮಣ್ಣಿನ ಮಗಿಯು ಅವರಿಗೆ ಸಿಕ್ಕಿತು. ಅದನ್ನು ನೋಡಿ ತಮ್ಮ ತಾಯಿಯು ದೆವ್ವವಾದದ್ದೇ ನಿಜವೆಂದು ನಂಬಿ, ಅವರು ನಡುಮನೆಗೆ ಬಂದು ದೆವ್ವನಿಗೆ ಕೈಮುಗಿದು ‘ಅವ್ವಾ! ನಿನ್ನ ಉದ್ಧಾರ ಆಗಬೇಕಾದ್ರ ನಾನು ಏನು ಮಾಡಬೇಕು ಹೇಳು? ಅದನ್ನ ಮಾಡತೇನಿ’ ಎಂದು ದೈವ್ಯ ದಿಂದ ಕೇಳಿಕೊಂಡರು. ದೇಸಾಯರ ದೆವ್ವವು ಬರಿಯ ಬಾಯಿಮಾತಿಗೆ


ಮರುಳಾಗುವಂಥದಲ್ಲ. ಅದಕ್ಕೆ ಬೇಕಾಗಿದ್ದು ತಮ್ಮ ಸತ್ಯವ್ರತಿಯಾದ ಮಗನ ವಚನ. ಆದ್ದರಿಂದ ತಾನು ಹೇಳಿದಂತೆ ಕೇಳುವ ಬಗ್ಗೆ ದೇಸಾಯಿ ರಿಂದ ವಚನವನ್ನು ಪಡೆದುಕೊಂಡು, ಹೇಳಿತು. 'ಇಕೋ! ಈ ಚಂದ್ರಿ ನನ್ನ ಪ್ರೀತೀ ಸೊಸೆ. ಚಿಕ್ಕಂದಿನಿಂದ ಈಕೆನ್ನು ಎತ್ತಿ ಆಡಿಸಿದ್ದೆ. ನೀ ಈಕೆನ್ನು ಲಗ್ನಾ ಮಾಡಿಕೊಂಡದ್ದು ಛಲೋ ಆತು. ಆದರೆ ನಿನಗೆ ಸ್ವಂತ ಬುದ್ಧಿ ಇಲ್ಲಾ. ಮಂದೀ ಮಾತು ಕೇಳಿ ಮಂಗಳ್ಯಾನ್ತಾಂಗ ಕುಣೀತೀದಿ. ಯಾರದಾರ ಮಾತ ಕೇಳಿ ಇನ್ನೊಂದು ಲಗ್ನಾ ಮಾಡಿಕೊಂಡಿ ಆಂದ್ರ ನೋಡು. ನಿಂದೂ ಆಕೀದೂ ಕೂಡೇ ಗೋಣು ಮುರೀತೇನಿ. . . . ಮತ್ತು ಕಾತಿಗೆ ಹೋಗಿ ನನ್ನ ಹೆಸರ್ಲೆ ಪಿಂಡಾ ಹಾಕಿ ಬಾ. ಆಂದರೆ ನಾನು ಉದ್ಧಾರ ಆಗತೇನಿ' ಎಂದಿತು. ದೇಸಾಯರು ಇಷ್ಟೆಲ್ಲಾ ಕರಾರುಗಳಿಗೆ ಒಪ್ಪಿದ ಮೇಲೆ, ದೆವ್ವವು ತಾನು ಈಗ ಅವರ ಹೆಂಡತಿಯನ್ನು ಬಿಟ್ಟು ಹೋಗುವೆನೆಂದೂ, ಆದರೂ ತಾನು ಕುಳಿತ ಕಂಬವೇ ವಾಸಸ್ಥಾನವಾದ್ದರಿಂದ ಅಮಾವಾಸ್ಯೆಗೊಮ್ಮೆ ಅದರ ಪೂಜೆ ಮಾಡಿ ಒಬ್ಬ ಮುತ್ತೈದೆಗೆ ಊಟ ಮಾಡಿಸಬೇಕೆಂದೂ ಹೇಳಿತು.

ಕೂಡಲೆ ಚಂದ್ರಾವತಿಬಾಯಿಯವರು ಗದಗದ ನಡುಗಹತ್ತಿ ನಿರ್ವಿಣ್ಣ ರಾಗಿ ಎಚ್ಚರದಷ್ಟಿದಂತೆ ಭೂಮಿಯ ಮೇಲೆ ಜಿದ್ದರು. ಒಡಕನು ಗಾಳಿಯನ್ನು ಬೀಸುತ್ತ ನೆತ್ತಿಗೆ ನೀರು ಬಡಿದನು. ದೇಸಾಯರು ಹೆಚ್ಚಿದ ಗಾಬರಿಯಿಂದ ಬೆಸ್ಪಾಗಿ ನಿಂತರು. ಒಡಕಣ್ಣಿನ ತಾಯಿಯವರು ಬಿಸಿಬೂದಿಯನ್ನು ತಂದು ಕಾಲಿಗೆ ತಿಕ್ಕಿದರು. ಬಳಿಕ ಸ್ವಲ್ಪ ಹೊತ್ತಿನ ಮೇಲೆ ಚಂದ್ರಾವತಿಬಾಯಿಯವರು ಉಶೈಂದು ಎದ್ದು ಕೋಣೆಯೊಳಗೆ ಹೋದರು. ಈ ಗದ್ದಲವನ್ನು ಕೇಳಿ ನೆರೆದ ಜನರು ದೇಸಾಯರ ತಾಯಿಯು ದೆವ್ವವಾಗಿ ಅವರ ಹೆಂಡತಿಯ ಮೈಮೇಲೆ ಬಂದಿದ್ದಳೆಂದು ಊರ ತುಂಬ ಸುದ್ದಿಯನ್ನು ಹರಡಿದರು. ದೇಸಾಯರ ಮನೆಯ ಪರಿಸ್ಥಿತಿಯನ್ನರಿತ ಜನರಿಗೆ ಇಲ್ಲಿಯೂ ಒಡಕನ ಸೂತ್ರವಿರಬಹುದೆಂದು ಭಾಸವಾಯಿತು. ಕೆಲವರು ಹುಗಿದಿಟ್ಟು ಬದುಕಿನ ಸುದ್ದಿಯನ್ನು ಕೇಳಿದ್ದರಿಂದ ದೆವ್ವವು ನಿಜವೆಂದೇ ನಂಬಿದರು.

ಮುಂದೆ ಕೆಲವು ದಿವಸಗಳ ತರುವಾಯ, ಒಡಕಣ್ಣಿನ ತಾಯಿಯವರು ಶ್ರಾವಣಮಾಸವು ಸಮೀಪಿಸಿದ್ದರಿಂದ ಶುಕ್ರವಾರದ ಗೌರಿಯನ್ನು ಕೂಡಿಸಲಿಕ್ಕೆ ಮುದ್ದೂರಿಗೆ ಹೋಗಬೇಕೆಂದು, ಮತ್ತು ಅದರ ನಿಮಿತ್ತವಾಗಿ ಚಂದ್ರಾ

ವತಿಬಾಯಿಯವರನ್ನು ಮುದ್ದೂರಿಗೆ ಕಳುಹಿಸಬೇಕೆಂದು ಹೇಳಿದರು. ಬಳಿಕ ಶ್ರೀಪತಿರಾಯರ ಅಪ್ಪಣೆಯನ್ನು ಪಡೆದು ಇಬ್ಬರೂ ಮುದ್ದೂರಿಗೆ ಹೋದರು.

ಶ್ರಾವಣ ಶುಕ್ರವಾರ ದಿನ ದೇಶಪಾಂಡೆ ಗಿರಿಧರರಾಯರ ಮನೆಯಲ್ಲಿ ಎಲ್ಲ ಹೆಂಗಸರೂ ಕೂಡಿದ್ದರು. ಆ ವೇಳೆಗೆ ಚಂದ್ರಾವತಿಬಾಯಿಯವರ ಬಸಿರಿಸ ಕಥೆ ಅವರ ಮಾತುಕಥೆಗಳ ವಿಷಯವಾಗಿತ್ತು. ಅಂದು ಅಲ್ಲಿ ಕೂಡಿದ ಹೆಂಗಸರೆಲ್ಲ ಅದೇ ವಿಷಯವಾಗಿ ಹಾಸ್ಯಮಾಡಿದರು. ಯಾರಾದರೂ ಚೋಚ್ಚಲು ಬಸಿರಾದರೆ 'ದೇಸಾಯರ ಹೆಂಡತೀ ಹಾಂಗ ಬಸಿರಾಗ್ಯಾಳೇನು? ನೋಡ್ರಿ!' ಎಂದು ಗಂಡಸರು ಚೇಷ್ಟೆ ಮಾಡುವ ಪರಿಪಾಠವನ್ನು ರೂಢಿಯಲ್ಲಿ ತರಲು ಚಂದ್ರಾವತಿಬಾಯಿಯವರೇ ಕಾರಣವಲ್ಲವೆ?



೧೨

ಸಿದ್ದಯ್ಯನ ಯಂತ್ರಮಂತ್ರಗಳು. . . .

ಚಂದ್ರಾವತಿಬಾಯಿಯವರು ಒಡಕಣ್ಣಿನ ತಾಯಿಯೊಡನೆ ಮುದ್ದೂರಿಗೆ ಹೋದರೆಂದು ಹಿಂದೆ ಹೇಳಿದೆಯಷ್ಟೆ. ಅವರು ಮುದ್ದೂರಲ್ಲಿ ಗೋರಪಾಳರಾಯರ ಆದರ-ಸತ್ಕಾರಗಳನ್ನು ಪಡೆಯುತ್ತ ಚಕ್ಕಂದದಿಂದ ಇರಹತ್ತಿದರು. ಒಡಕಣ್ಣನು ವಾರದಲ್ಲಿ ಎರಡು ಸಾರೆ ಬೊಮ್ಮಿಗೇರಿಗೆ ಹೋಗಿ ದೇಸಾಯರ ಪರಿಸ್ಥಿತಿಯನ್ನು ತಿಳಿದುಕೊಂಡು ಬಂದು ಚಂದ್ರಾವತಿಬಾಯಿಯವರಿಗೆ ಎಲ್ಲ ಸಂಗತಿಯನ್ನು ತಿಳಿಸುತ್ತಿದ್ದನು. ಹೀಗಿರಲು ಬಂದು ದಿನ ಒಡಕಣ್ಣನು ಬೊಮ್ಮಿಗೇರಿಯಿಂದ ಜೋಲುಮೋರೆ ಮಾಡಿಕೊಂಡು ಮುದ್ದೂರಿಗೆ ಬಂದನು. ಅವನ ಮುಖವನ್ನು ನೋಡಿ ಚಂದ್ರಾವತಿಬಾಯಿಯವರು ಗಾಬರಿಯಾಗಿ ಒಡಕಣ್ಣನನ್ನು ಒಳಗೆ ಕರೆದು 'ಬೊಮ್ಮಿಗೇರಿಯಲ್ಲಿ ಏನು ಎಶೇಷ ನಡೆದಿದೆ?' ಎಂದು ಕೇಳಿದರು. ಆಗ ಒಡಕಣ್ಣನು ಉಶೈಂದು ನಿಟ್ಟುಸಿರು ಬಿಟ್ಟು ತಾವು ಇಷ್ಟುದಿನ ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಿಸೆ

ಹಣ್ಣು ತೋಳೆದಂತಾಯಿತೆಂದು ಹೇಳಿದನು. ಅವನು ಹೋದಾಗ ದೇಸಾಯರ ಮನೆಯಲ್ಲಿ ಆ ಕಲ್ಲಂಭಟ್ಟರ ಬಳಕೆ ಬೆಳೆದಿತ್ತು. ಅವರು ದೇಸಾಯರಿಗೆ ಅವರ ಹೆಂಡತಿಯ ಗುಟ್ಟನ್ನೆಲ್ಲ ತಿಳಿಸಿ ಅವರ ಮನಸ್ಸನ್ನು ಕಲುಷಿತವಾಗಿಸಿದ್ದರು. ಒಡಕಣ್ಣಕನು ಯುಕ್ತಿಯಿಂದ ದೇಸಾಯರಿಗೆ ಅವರ ಮಿತ್ರರು ಇನ್ನೊಂದು ಮದುವೆಮಾಡಬೇಕೆಂದಿರುವರೆಂಬದನ್ನು ಅರಿತನು. ಅದನ್ನು ಕೇಳಿ ತಾವು ಇಷ್ಟುದಿನ ಸೂತದ್ದೆಲ್ಲ ಹಂಜಿಯಾಗುವ ಹೊತ್ತು ಮರಳಿತೆಂದು ಹಳಕಳಿಪಟ್ಟನು. ಚಂದ್ರಾವತಿಬಾಯಿಯವರಂತೂ ತಮ್ಮ ಗುಟ್ಟು ರಟ್ಟಾದುದನ್ನು ಕೇಳಿ ನಾಚಿಕೆಗೊಂಡು ಅವರ ಕೈಕಾಲೇ ಹೋದಂತಾದವು. ಏನಾದರೇನು? ಹೆಣ್ಣಿನ ಮಾರಿತನವು ಒಮ್ಮೆ ಧೈರ್ಯತಾಳಿ ಮುಂದೆ ಬಂದಿತೆಂದರೆ ಎಂಥ ಭಯಂಕರ ಪ್ರಸಂಗದಲ್ಲಿಯೂ ಎದೆಗೊಟ್ಟು ನಿಲ್ಲುವದು! ಧೈರ್ಯಗಟ್ಟು ನಿಂತ ಒಡಕಣ್ಣನನ್ನು ದ್ದೇಶಿಸಿ ಅವನನ್ನು ಹುರುಪುಗೊಳಿಸುವಂತೆ ಚಂದ್ರಾವತಿಯವರು ಮಾತನಾಡಿದರು. 'ನಾನು ನಿನ್ನನ್ನೇ ಸಂಬಿರುವೆನು. ಒಂದು ಗುರಿ ತಪ್ಪಿದರೆ ಮತ್ತೊಂದು ಗುರಿಯನ್ನು ಹೂಡಿಯೇ ತೀರಬೇಕು. ನೀನೇನು ಕಡಿಮೆಯವನಲ್ಲ; ನಿನ್ನೆದುರು ಆ ಕಲ್ಲಂಭಟ್ಟನ ತಂತ್ರಗಳು ನಡೆಯುವದಿಲ್ಲ. 'ಅವರು' ನಾನು ಹೇಳಿದ ಹಾಗೆ ಕೇಳುವ ಏನಾದರೂ ಹೊಸ ಹಂಚಿಕೆಯನ್ನು ತೆಗೆಯಬೇಕು.' ಒಡಕಣ್ಣನೂ ಏನೋ ವಿಚಾರಮಾಡಿ. 'ಒಂದು ಹಂಚಿಕೆಯಿದೆ. ಆದರೆ ಅದಕ್ಕೆ ಎೂರಿದ ಸಾಹಸ ಮಾಡಬೇಕು; ದುಡ್ಡು ಖರ್ಚುಮಾಡಬೇಕು; ಅಂದರೆ ಕಾರ್ಯವು ಕೈಗೊಂಡುವದು.' ಎಂದನು. 'ಆಗಲಿ, ದುಡ್ಡಿನ ಕಾಳಜಿ ನೀನು ಮಾಡಬೇಡ. ಆದರೆ ಮೊದಲು ನಿನ್ನ ಹಂಚಿಕೆ ಹೇಳು.' ಎಂದು ಉತ್ತರ ಬಂದಿತು.

ಒಡಕಣ್ಣನಿಗೆ ದೇಸಾಯರ ವತನದ ಆಸೆ, ದುಡ್ಡಿನ ಸಹಾಯ, ಮತ್ತು ಮೇಲೆ ಹೆಣ್ಣಿನ ಮೋಹ. ಇವಿಷ್ಟಿದ್ದ ಮೇಲೆ ಸಮಯೋಚಿತ ಯುಕ್ತಿಗಳು ಹೊಳೆಯುವದರಲ್ಲೇನಾಶ್ಚರ್ಯ! ತಮ್ಮ ಊರಿಂದ ನಾಲ್ಕು ಮೈಲಿನ ಮೇಲಿರುವ ಹಳ್ಳಿಕೇರಿಯಲ್ಲಿ ಗೊಲ್ಲರ ಸಿದ್ದಯ್ಯನೆಂಬೊಬ್ಬ ಪ್ರವೀಣ ವೇತಾಳಿಯಿರುವನೆಂದು ಅವನು ಬಹುದಿವಸದಿಂದ ಕೇಳುತ್ತಿದ್ದ. ಹಳ್ಳಿಗಳಲ್ಲಿ ಇಂಥವರ ಅಗಾಧಕೃತಿಗಳ ವಾರ್ತೆ ಹಬ್ಬುವದೇನು ತಡವೇ? ಆ ಸಿದ್ದಯ್ಯನು ದೆವ್ವಗಳನ್ನು ಬಿಡಿಸುವನಿಷ್ಟೇ ಅಲ್ಲ; ಆದರೆ ಹುಲಿಗಳಿಗೆ ಮಾಟಮಾಡಿ ಅವಕ್ಕೆ

ಕಣ್ಣು ಕಾಣಿಸದಂತೆ ಮಾಡಿ ಅವುಗಳನ್ನು ನಾಶಮಾಡುವನೆಂಬ ವಾರ್ತೆ ಹಬ್ಬಿತ್ತು. ಈ ಸಂಗತಿಗಳಿಗೆ ಒಡಕಣ್ಣುಸಂಠವನ ವಾಗ್ಗುರಿಯ ಜೋಡಣೆ ಸಿಕ್ಕಮೇಲೆ ಕೇಳುವದೇನು? ಅದರಲ್ಲೂ ಚಂದ್ರಾವತಿಬಾಯಿಯವರಂಥ ಮಳು ಹೆಂಗಸು ಶೋತೃಗಳಾಗಿದ್ದರು. ಆಯಿತು, ಒಡಕಣ್ಣುಸ ಉಪದೇಶದ ವರ್ಣನ ಪರಿಣಾಮವಾಯಿತು. ದೇಸಾಯರು ತಾವು ಹೇಳಿದಂತೆ ಕೇಳುವ ಹಂಚಿಕೆ ದೊರೆಯಿತೆಂದು ಚಂದ್ರಾವತಿಬಾಯಿಯವರಿಗೆ ಆನಂದವಾಯಿತು. ಆದರೆ ಮದ್ದುಮಾಟಗಳ ಪರಿಣಾಮವನ್ನು ಅವರು ಎಷ್ಟೋ ಸಲ ಕೇಳಿ ಕಿಳಿದಿದ್ದರು. ಅದರಿಂದ ಇಷ್ಟವಾಗಬಹುದು; ಕೆಲವು ವೇಳೆ ಅನಿಷ್ಟವೂ ಲಭಿಸ ಬಹುದು. ಆದ ಕಾರಣ ಅವರಿಗೆ ಬಲವಾದ ಭಯವು ಉತ್ಪನ್ನವಾಯಿತು. ಅದರ ಪರಿಣಾಮವು ವಿಪರೀತವಾದರೆ ಮುಂದೆ ತಮ್ಮ ಗತಿಯೇನು? ಮನದಲ್ಲಿ ಕಳವಳ ಗೊಂಡು ಅವರು ನುಡಿದರು. 'ಈ ಹಂಚಿಕೆ ಯೋಗ್ಯವಿದೆ. ಆದರೆ ಮದ್ದು-ಮಾಟಗಳು ಬಹಳ ಕಠಿಣವಂತೆ. ಅದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ಮೆಚ್ಚು ಹೋಗಿ ಹುಚ್ಚರಾಗುವರಂತೆ!'

'ಹೌದು; ಇದೊಂದು ಕಡೆಯ ಉಪಾಯ. ನೀವು ಈಗ ದಿಕ್ಕೇಡಿಗಳಾಗುವ ಹೊತ್ತು ಬಂದಿದೆ. ಇಂಥ ಸಮಯದಲ್ಲಿ ಆ ದೇಸಾಯರ ಹಿತದ ಕಡೆಗೆ ನೋಡುವದೇನು ನನಗೆ ಸರಿದೋರುವದಿಲ್ಲ. ತಾವೇ ಸಾಯುವ ಹೊತ್ತಿನಲ್ಲಿ ಮಂದಿಯನ್ನು ನೋಡುವದೆಲ್ಲಿಯ ನ್ಯಾಯವು? ಈ ಸಮಯದಲ್ಲಿ ನೀವು ಕೆಚ್ಚೆದೆಯನ್ನು ತೋರಿದರೆ ನನ್ನದೂ ನಿಮ್ಮದೂ ಕೂಡಿಯೇ ಕಲ್ಯಾಣವಾಗುವದು.'

ಇದನ್ನು ಕೇಳಿ ಚಂದ್ರಾವತಿಬಾಯಿಯವರು ಸುಮ್ಮನಾದರು. ಒಡಕಣ್ಣುಸು ಹೋಗುವಾಗ, 'ಹಾಗಾದರೆ ಆ ದೆವ್ವವನ್ನು ನೀವು ಇನ್ನೊಮ್ಮೆ ಇಲ್ಲಿ ತರಿಸಿರಿ; ಅಂದರೆ ನಾನು ನಿಮ್ಮನ್ನು ಕರೆದೊಯ್ಯುವದು ಹಗುರಾದ ಕೆಲಸ.' ಎಂದು ಹೇಳಿದನು.

ಅಂದೇ ಮಧಾಹ್ನಕ್ಕೆ ಊಟವಾದ ಮೇಲೆ ಹತ್ತುತಾಸಿನ ಸುಮಾರಕ್ಕೆ ಚಂದ್ರಾವತಿಬಾಯಿಯವರು ತಮ್ಮಗೆ ಭೂತಬಾಧೆಯಾದ ವಿಧಾನವನ್ನು ಮುಗಿಸಿದರು. ಮನೆಯಲ್ಲಿ ಎಲ್ಲರೂ ಗಾಬರಿಯಾಗಿ ಗೊಂದಲದಲ್ಲಿ ಜಿದ್ದರು. ಒಡಕಣ್ಣುಸು ತಾತ್ಕಾಲಿಕ ಉಪಾಯಗಳನ್ನು ಮಾಡಿ ಆ ದೆವ್ವವನ್ನು ಮರಳಿ ಕಳಿಸಿ

ದನು. ಸಂಜೆಗೆ ಗೋಪಾಳರಾಯರು ಮನೆಗೆ ಬಂದಮೇಲೆ ಆದ ಸಂಗತಿಗಳ ನ್ನೇ ಉಪ್ಪುಕಾರ ಹಚ್ಚಿ ಬಣ್ಣಿಸಿದನು. ಗೋಪಾಳರಾಯರು ಅಲ್ಲಿಯೇ ಮೂಲೆಯಲ್ಲಿ ಮುಸುಕು ಹಾಕಿಕೊಂಡು ಕುಳಿತ ಚಂದ್ರಾವತಿಬಾಯಿಯವರನ್ನು ಮಾತಾಡಿಸಿದರು. ಆಗ ಬಾಯಿಯವರು ತಮಗೆ ಭೂತಬಾಧೆಯಿಂದ ಬಹಳ ತ್ರಾಸವಾಗಿದ್ದರಿಂದ ಕೈಲಾದ ಪ್ರಯತ್ನಗಳನ್ನು ಮಾಡಿ ತಮ್ಮ ಕಷ್ಟವನ್ನು ಪರಿಹರಿಸಬೇಕೆಂದು ದೈನ್ಯದಿಂದ ಬೇಡಿಕೊಂಡರು. ಸವಿೂಪದಲ್ಲಿದ್ದ ಒಡಕಣ್ಣನು ಹಳ್ಳಿಕೇರಿಯ ಸಿದ್ಧಯ್ಯನ ಬಗ್ಗೆ ತನಗೆ ತಿಳಿದ ಸಂಗತಿಯನ್ನು ಹೇಳಿ, ಅದೇ ಭೂತಪರಿಹಾರ ಸ್ಥಾನವೆಂದು ಸೂಚಿಸಿದನು. ಚಂದ್ರಾವತಿ ಬಾಯಿಯವರೂ ಅದನ್ನೇ ಹೇಳಿದರು. ಗೋಪಾಳರಾಯರು ಅದಕ್ಕೆ ನಿರ್ವಾಹವಿಲ್ಲದೆ ಒಪ್ಪಿ, ಶ್ರಾವಣ ಆಮಾವಾಸ್ಯೆಯು ಅದಿತ್ಯವಾರವಿರುವದರಿಂದ ಅಂದು ಅವರು ಹೋಗಿಬರಬಹುದೆಂದು ಹೇಳಿದರು.

ಈ ಪ್ರಕಾರ ಬಾಯಿಯವರು ಗೋಪಾಳರಾಯರ ಅಪ್ಪಣೆ ಪಡೆದು; ಶ್ರಾವಣದ ಅದಿತ್ಯವಾರ ದಿವಸ ಮುಂಜಾನೆ ಎದ್ದು ತಮ್ಮ ಪ್ರವಾಸದ ದೋಡಣೆಗಳನ್ನು ಮಾಡಿಕೊಂಡು ಒಡಕಣ್ಣನೊಡನೆ ಹೊರಟರು. ಮುದ್ದೂರಿಂದ ಎರಡು ಮೈಲು ಹೋದ ಬಳಿಕ ದೊಡ್ಡ ಆಡವಿಯು ಹತ್ತಿತು. ಅಲ್ಲಿ ಅಡ್ಡತಿಡ್ಡಾದ ಮಾರ್ಗ; ನೀರಿನ ಸೆಳವಿನಿಂದ ಅಲ್ಲಲ್ಲಿ ಕೊರಕಲುಗಳು ಏದ್ದಿವೆ. ಗಿಡದ ಟೊಂಗೆಗಳು ಸವಾರಿಯ ಚಾಪೆಗೆ ತಟೆದು ಚಾಪೆಯನ್ನು ಹರಿಯ ಹತ್ತಿವೆ. ಅಲ್ಲಲ್ಲಿ ಮಾರ್ಗದಲ್ಲಿ ನೀರು ನಿಂತಿದ್ದು ಚಕ್ಕಡಿಯ ಗಾಲಿಗಳು ಕೆಸರಿನಲ್ಲಿ ಸಿಗಿಬೀಳಹತ್ತಿವೆ; ಹೀಗಾದ್ದರಿಂದ ಹಿಂದೆ ಒಗ್ಗಾಲಿಯಾಗದಂತೆ ಚಕ್ಕಡಿಯನ್ನು ಹಿಡಿದು ಸಾವಕಾಶವಾಗಿ ಅದನ್ನು ಹೊಡೆಯಹತ್ತಿ ದ್ದಾರೆ. ಅಷ್ಟರಲ್ಲಿ ಒಂದು ಇಕ್ಕಟ್ಟಾದ ಇಳಿಜಾರ ಮಾರ್ಗವು ಬಂದಿತು. ಆಗ ಚಕ್ಕಡಿಹೊಡೆಯುವವನು ನಡೆಯುತ್ತ ಬರುವದೇ ಯೋಗ್ಯವೆಂದು ಒಡಕಣ್ಣನಿಗೆ ಹೇಳಿದನು. ಆಗ ಒಡಕಣ್ಣನೂ ಚಂದ್ರಾವತಿಬಾಯಿಯವರೂ ಇಳಿದು ಹಿಂದಿನಿಂದ ನಡೆಯುತ್ತ ಬರಹತ್ತಿದರು. ಇಳಿಜಾರಿಯ ಮಾರ್ಗವಿದ್ದುದರಿಂದ ಎತ್ತುಗಳು ಓಡಹತ್ತಿ ಚಕ್ಕಡಿಯು ಸ್ವಲ್ಪ ಮುಂದೆ ಹೋಯಿತು. ಚಂದ್ರಾವತಿಬಾಯಿಯವರು ಇಂಥ ಅರಣ್ಯವನ್ನು ಎಂದೂ ನೋಡಿದ್ದಿಲ್ಲ. ನೀಟಾಗಿ ಬೆಳೆದ ತೇಗಿನ ಗಿಡಗಳನ್ನೂ, ಮತ್ತಿ, ಹೊನ್ನಿ

ಸಿಸವು ವೋದಲಾದ ಮಹಾವೃಕ್ಷಗಳನ್ನೂ ನೋಡಿ ಅವರು ದಂಗುಬಡೆದರು. ಅಲ್ಲಲ್ಲಿ ಅನೇಕ ಪೆಳೆಗಳು ಹಬ್ಬಿದ್ದವು. ಬಿದುರಿನ ಪೆಳೆಗಳು ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದವು. ಶ್ರೀಗಂಧದ ಗಿಡಗಳ ಸುತ್ತಲೂ ಚದುರಂಗದ ಬಳ್ಳಿಗಳು ಹಬ್ಬಿ ಮೇಲೆ ಬೆಳೆದು ಆ ಗಿಡಗಳನ್ನು ಹತ್ತಿಕ್ಕೆ ಹಿಂಸ್ರಪಶುಗಳಿಗೆ ಆಶ್ರಯಕೊಟ್ಟಿದ್ದವು. ಅಲ್ಲಿ ನವಿಲುಗಳು ನರ್ತಿಸುತ್ತಿದ್ದವು. ಅನೇಕ ಜಾತಿಯ ಹಕ್ಕಿಗಳು ಧ್ವನಿಗೈಯುತ್ತಲಿದ್ದವು. ಹಸಿರು ಹುಲ್ಲಿನಲ್ಲಿ ಆಡಗಿದ ಹುಳುಗಳು ಚಿವಗುಟ್ಟುತ್ತಲಿದ್ದವು. ಗಾಳಿಯ ವೇಗದಿಂದ ಮರಗಳು ಒಂದಕ್ಕೊಂದು ತಿಕ್ಕಾಡಿ ಭಯಂಕರ ಶಬ್ದವಾಗುತ್ತಿತ್ತು. ಆಡವಿಯ ಹಂದಿಗಳು ಗುರುಗುಟ್ಟುತ್ತಿದ್ದವು. ಹುಲಿಗಳು ಗುಡುಗು ಹಾಕುತ್ತಿದ್ದವು. ಚೀರನಾಯಿಗಳು ಬೆನ್ನುಹತ್ತಿದ್ದರಿಂದ ಸಾರಂಗಗಳು ಮೈಮೇಲೆ ಎಚ್ಚರ ವಿಲ್ಲದೆ ದೊಡ್ಡದೊಡ್ಡ ಪೆಳೆಗಳನ್ನು ಹಾರುತ್ತ ಚಂದ್ರಾವತಿಬಾಯಿಯವರ ಮೇಲೆಯೇ ಜಿಗಿದವು. ಆಗ ಚಂದ್ರಾವತಿಬಾಯಿಯವರು ಗಾಬರಿಯಾಗಿ ಚಕ್ಕಡಿಯನ್ನು ತರುಬಲಿಕ್ಕೆ ತಿಳಿಸಿ ಲಗುಬಗೆಯಿಂದ ಹೋಗಿ ಚಕ್ಕಡಿಯಲ್ಲಿ ಕುಳಿತರು. ಬಳಿಕ ಚಕ್ಕಡಿಯು ಒಂದು ದಿನೆಯನ್ನು ಹತ್ತಬೇಕಾಯಿತು. ಅಲ್ಲಂದ ಅರಣ್ಯವನ್ನು ನೋಡಿದರೆ ಈ ಅರಣ್ಯಕ್ಕೆ ಅಂತವಿಲ್ಲವೆಂಬಂತೆ ಕಾಣುತ್ತಿತ್ತು. ಆಗ 'ಚಂದ್ರಾವತಿಬಾಯಿಯವರು ಹಳ್ಳೀಕೇರಿಯು ಇನ್ನೂ ದೂರ ವಿರಬಹುದೆಂದು ತಿಳಿದರು. ಅಷ್ಟರಲ್ಲಿ ಚಕ್ಕಡಿಯು ಆ ದಿನೆಯನ್ನು ಇಳಿಯ ಹತ್ತಿತು. ಅಲ್ಲಿ ಸ್ವಲ್ಪ ಬೈಲು ಪ್ರದೇಶವೂ ಹತ್ತಿಂಟು ಹುಲ್ಲು ಗುಡಿಸಲುಗಳೂ, ಒಂದು ಹಂಚಿನ ಮನೆಯೂ ಅವರ ಕಣ್ಣಿಗೆ ಕಾಣಿಸಿದವು. ಚಕ್ಕಡಿ ಹೊಡೆಯುವವನು ಇದೇ ಹಳ್ಳೀಕೇರಿಯೆಂದು ಒಡಕಣ್ಣನಿಗೆ ತಿಳಿಸಿದನು. ಬಳಿಕ ಬತ್ತದ ಗದ್ದೆಗಳು ಕಣ್ಣಿಗೆ ಬಿದ್ದವು. ಆ ಗದ್ದೆಗಳ ಸುತ್ತಲೂ ಬಿದುರು-ಬೇಲಿಯನ್ನು ಕಟ್ಟಿದ್ದರು. ಕೆಸರಿನಲ್ಲಿ ನಾಲಕ್ಕಾರು ಹೊಲಗಳನ್ನು ದಾಟಬೇಕಾದರೆ ಅರ್ಧತಾಸು ಹಿಡಿಯಿತು. ಅಂತೂ ನಾಲ್ಕು ತಾಸು ಮಾರ್ಗಕ್ರಮಣ ಮಾಡಿ ನಾಲ್ಕು ಮೈಲು ಬಂದು ಹಳ್ಳೀಕೇರಿಗೆ ಮುಟ್ಟಿದರು. ಅಲ್ಲಿದ್ದ ದೊಡ್ಡ ಹಂಚಿನ ಮನೆಯು ಆ ಊರ ಗೌಡರದಿರಬಹುದೆಂದು ತಿಳಿದ ಒಡಕಣ್ಣನು ಅಲ್ಲಿಗೇ ಚಕ್ಕಡಿಯನ್ನು ಹೊಡೆಸಿದನು. ಬಳಿಕ ಒಡಕಣ್ಣನು ಚಕ್ಕಡಿಯಿಂದ ಇಳಿದು ಗೌಡರಿಗೆ ಭೆಟ್ಟಿಯಾಗಿ ತಾನು ಮುದ್ದೂರ ದೇಸಾಯರ

ಮಗನೆಂದು ಹೇಳಿ ಸವಿನುಡಿಗಳಿಂದ ಗೌಡರ ಮನವನ್ನು ಒಲಿಸಿ, ಗೌಡರ ಕೊಟ್ಟಿಗಿಯಲ್ಲಿ ಎತ್ತುಗಳನ್ನು ಕಟ್ಟಿಸಿದನು. ಚಂದ್ರಾವತಿಬಾಯಿಯವರನ್ನು ಕರೆದುಕೊಂಡು ಹೋಗಿ ಒಡಕನು ಗೌಡರ ಮನೆಯ ಹೆಣ್ಣುಮಕ್ಕಳ ಹತ್ತಿರ ಕಳಿಸಿದನು. ಬಳಿಕ ಅವನೂ ಊರಲ್ಲಿ ತಿರುಗಾಡಿ ಊರ ಹೊರಗಿದ್ದ ಗೊಲ್ಲರ ಸಿದ್ಧಯ್ಯನ ಮನೆಯನ್ನು ಗೊತ್ತುಹಚ್ಚಿ ಕೊಂಡು ಅಲ್ಲಿಗೆ ಹೋದನು. ಆಗ ಸಿದ್ಧಯ್ಯನು ಹುಲ್ಲುಚಾಪೆಯ ಮೇಲೆ ಕುಳಿತು ಚಿಲುಮೆಯಲ್ಲಿ ತಂಬಾಕು ಹಾಕಿ ಅದನ್ನು ಸೇಡುತ್ತಲಿದ್ದನು. ಆಗ ಅವನ ಮುಖವೂ ಬಾಯಿಂದ ಬಿಡತಕ್ಕ ಹೊಗೆಯೂ ತಲೆಯ ಮೇಲಿದ್ದ ಕೂದಲುಗಳೂ ವಿಂಗಡಿಸಲಿಕ್ಕೆ ಬರದಂತಿದ್ದವು. ವರಾಹಮುಖಗಜದಂತೆ ಅವನ ಆಕಾರವಿತ್ತು. ಅವನು ಒಡಕಣ್ಣನನ್ನು ನೋಡಿ, 'ನೀವು ಯಾವೂರೋರು? ಯಾರ ಹಂತ್ಯಾಕ ಬಂದೀರಿ?' ಎಂದನು.

'ನಿನ್ನ ಹಂತ್ಯಾಕ ಬಂದೇನೆವಾ. ನಮ್ಮದೋಟು ಕೆಲಸೈತಿ' ಎಂದ ಒಡಕಣ್ಣ.

'ರೊಕ್ಕ ಕೈಯ್ಯಾಗ ಬಂದವಂದ್ರ, ಕೆಲಸ ಹಗರಕೀಲೆ ಆಕ್ಕೈತಿ.'

'ರೊಕ್ಕದ ಕಾಳಬೇ ನೀ ಬಿಡು' ಎನ್ನುತ್ತ ಒಡಕಣ್ಣನು ಸಿದ್ಧಯ್ಯನ ಕೈಯ್ಯಲ್ಲಿ ಹತ್ತು ರೂಪಾಯಿಗಳನ್ನಿಟ್ಟನು. 'ಆದರೆ ಕೆಲಸ ಮಾತ್ರ ಘನ ಐತಿ. ಯಾರ ಮುಂದೂ ಒಂದು ತುಟಿ ಎರಡು ಮಾಡಬಾರದು...' ಹೀಗೆಯೇ ಮುಂದೆ ಮಾತಾಡುವವನು; ಅಷ್ಟರಲ್ಲಿ ಸಿದ್ಧಯ್ಯನು ಅವನನ್ನು ನಡುವೆ ತಡೆದು, 'ಅಂತಾದೇನ ಕೆಲಸರೀ? ಹೆಣ್ಣು ಒಲಿಸಿಗೊಳ್ಳೊದೈತೋ, ಮಾಟ ಮಾಡೋದೈತೋ? ಹೇಳ್ವಾರ ಜೇಳ್ವೆಲ್ಲ?'

'ಛೀ ನೀನ ಮಂಜಾಳ ಹೋಗಾ! ಹೆಣ್ ಒಲಿಸಿಗೊಳ್ಳಾಕ ನೀ ಯಾಕ ಬೇಕೊ? ನನ್ನ ಕೆಲಸ ಬ್ಯಾರೇನನ ಐತಿ. ನಿನ್ನ ಕಡೀಗೆ ಒಂದ ಗಿರಾಕಿ ತಂದೇನಿ. ಈಗೊಂದು ನಾಲ್ಕೈದು ವರ ದುಡ್ಡು ಸಿಗತ್ತೈತಿ. ಕೆಲಸ ಕೈಗೂ ಡಿದ ಮೇಲೆ ನಾನೂ ಹತ್ತಿಂಟು ವರ ಕೊಡತೇನಿ.' ಆ ಮೇಲೆ ಒಡಕಣ್ಣನು ತಾನು ಬೊಮ್ಮಿಗೇರಿಯ ದೇಸಾಯರ ಕುಟುಂಬವನ್ನು ಕರೆತಂದಿರುವ ದಾಗಿಯೂ, ಗಂಡಹೆಂಡರ ಜಗಳವಿದ್ದದರಿಂದ ದೇಸಾಯರು ಹೆಂಡತಿ ಹೇಳಿದಂತೆ ಕೇಳುವ ಉಪಾಯವನ್ನು ಮಾಡಬೇಕೆಂದೂ ಹೇಳಿದನು.

‘ಆದೇನು ದೋಡ್ಡ ಕೆಲಸ ಬಿಡಿ. ಆದರ ಆ ದೇಸಾಯಿ ಬಲು ದೋಡ್ಡ ನುನಸ್ಯಾರು ನೋಡಿ. ಒಮ್ಮೆ ನಾನು ಬೊಮ್ಮಿಗೇರ್ಯಾಗ ಹೆಂಡ ಕುಡುದು ಆಂಗಿ ಹರಕೊಂಡಿದ್ದೆ. ರಾತ್ರಿ ಥಂಡ್ಯಾಗ ‘ಕಟಕಟ’ ನಡಗಿಕೊಂತ ತಿರಗಿ ಹೊರಬಿದ್ದೆ. ದೇಸಾಯರು ನನಗೆ ಬೆಚ್ಚಗ ಹೊತಗೊಣ್ಣಾಕ ಕಂಬಳಿ ಕೊಟ್ಟು ಕಳಿಸಿದರು. ಅಂಥ ಮನಸ್ಯಾನ ಮ್ಯಾಲ ತಿರಗಿ ಬೀಳೋದಂದ್ರ ಮನಸ್ಸು ಒಗ್ಗೊದಿಲ್ರಿ.’

‘ಇಷ್ಟು ಹೌದಲ್ಲೋ? ನನಗ ದೇಸಗತಿ ಸಿಕ್ಕಮೇಲೆ, ನಿನಗ ಒಂದು ಹೊಲಾ ಕೊಡತೇನಿ. ಆದರ ಆ ದೇಸಾಯಿ ಮಾತ್ರ ಎಂಟು ಹತ್ತು ದಿವಸ ದೊಳಗಡ ಮುಕ್ತಾಯ ಹೇಳಿಸಬೇಕು’ ಎಂದು ಒಡಕಣ್ಣನು ಹೇಳಿದೊಡನೆ ದುಡ್ಡಿನ ಆಸೆಗಾಗಿ ಇಂಥ ಕೃತ್ಯಗಳಿಗೆ ಕೈಹಾಕುತ್ತಿದ್ದ ಅವನು, ಒಡಕಣ್ಣನ ಸವಿಮಾತಿಗೆ ಮರುಳಾಗಿ ಒಪ್ಪಿಕೊಂಡನು. ಒಡಕಣ್ಣನು ಎಲ್ಲವನ್ನೂ ಸಿದ್ಧಗೊಳಿಸಿ ಚಂದ್ರಾವತಿಬಾಯಿಯವರನ್ನು ಕರೆದುತಂದನು. ಅವರಿಬ್ಬರೂ ಸನಿಯಕ್ಕೆ ಬರುತ್ತಲೇ ಸಿದ್ಧಯ್ಯನು ಕಣ್ಣುಚಿವಟುತ್ತ ‘ಜೋಡಿ ಬೇಸಿ ಕೊಡೈತಿ ಬಿಡಿ’ ಎಂದನು. ಚಂದ್ರಾವತಿಬಾಯಿಯವರು ಗಾಬರಿಯಾಗಿ ನಾಚಿಕೆಯಿಂದ ತಲೆಬಾಗಿಸಿದರು.

ಒಡಕಣ್ಣ ಮತ್ತು ಚಂದ್ರಾವತಿಬಾಯಿಯವರು ಬರುವದರೊಳಗೇ ಸಿದ್ಧಯ್ಯನು ತನ್ನ ಹಿತ್ತಲದಲ್ಲಿ ಹಾಕಿದ ಹಂದರದಲ್ಲಿ ಗೊಂಗಡಿ ಹಾಸಿ ಕೊಂಡು ತನ್ನ ಎಲ್ಲ ಸಾಹಿತ್ಯಗಳೊಂದಿಗೆ ಸಜ್ಜಾಗಿ ಕುಳಿತಿದ್ದನು. ಒಡಕಣ್ಣನು ಚಂದ್ರಾವತಿಬಾಯಿಯವರೊಂದಿಗೆ ಬಂದ ಕೂಡಲೆ ಅವರಿಗೆ ತನ್ನ ಎದುರಿಗೆ ಹಾಸಿದ ಹುಲ್ಲುಚಾಪೆಯ ಮೇಲೆ ಕುಳಿತುಕೊಳ್ಳಲಿಕ್ಕೆ ತಿಳಿಸಿದನು.. ಅವರು ಚಾಪೆಯ ಮೇಲೆ ಕುಳಿತ ಮೇಲೆ ಒಡಕಣ್ಣನು ಸಿದ್ಧಯ್ಯನ ಪ್ರಸಿದ್ಧಿಯನ್ನು ಕೇಳಿರುವದಾಗಿಯೂ, ತಮ್ಮ ಕೆಲಸ ಮಾಡಿಕೊಟ್ಟರೆ ಅವನ ಕೀರ್ತಿ ದೇಶ ದಲ್ಲೆಲ್ಲ ಹಬ್ಬುವದೆಂದೂ ಹೇಳಿದನು. ಸಿದ್ಧಯ್ಯನು ಹುರುಪಿನಿಂದ ಮಾತಾಡ ಹತ್ತಿದನು. ‘ನಿಮ್ಮ ಮನಸ್ಸಿನಾಗ ಎನ್ನೆತಿ? ಎಲ್ಲಾನೂ ಬಿಚ್ಚಿ ಹೇಳಿ. ಆದಕ್ಕ ತಕ್ಕ ಮದ್ದ ಮಾಡತೇನಿ..ಎತಾಳ ಸಾಕೇನಿ. ದೆನ್ನನ್ನ ಬಿಡಸ್ತೇನಿ. ಗಿಡಮೂಲಕೇ ಯಿದ್ಯಾ ಐತಿ. ನಮ್ಮ ಯಿದ್ಯಾ ಬಾಳಬಾಳ ಐತ್ರಿ, ಆದರ ಮಟ್ಟು ನಿಮಗ ತಿಳಿಯಾಕಿಲ್ರಿ ಕಗ್ಗ ಮಂದಿ, ಅದಕ್ಕ ಮುಂದ ಬಂದಿಲ್ರಿ.’

ಎಂದು ಹೇಳಿದನು. ಆ ಮೇಲೆ ತನ್ನಲ್ಲಿಯ ತೊಪ್ಪಲವನ್ನು ತೆಗೆದುಕೊಂಡು ರಾಪಿಸ ಬಿಲ್ಲದ ಮೇಲೆ ಹಾಕಿ ಅವರಿಬ್ಬರಿಗೂ ತಿನ್ನಲಕ್ಕೆ ಕೊಟ್ಟನು. ಬಿಲ್ಲವೆಲ್ಲ ಮಣ್ಣಾಗಿ ಹೋಗಿತ್ತು. ಬಾಯಿಯವರು 'ಆ ಎಲೆಯನ್ನು ಹೂರಣದಲ್ಲಿ ಹಾಕಿದರೆ ಹೂರಣದ ರುಚಿ ಕೆಡಬಹುದಲ್ಲವೇ? ಎಂದು ಕೇಳಿದರು. ಆಗ ಅವನು ಅದಕ್ಕೆ ಗೂಳಮಾಲಿ ತೊಪ್ಪಲವೆನ್ನುವರೆಂದೂ, ಅದನ್ನು ಬಿಲ್ಲದ ಭಟ್ಟಿಯಲ್ಲಿ ಹಾಕಿ ಎಲ್ಲ ಬಿಲ್ಲವನ್ನು ಕೆಡಿಸಬಹುದೆಂದೂ ಹೇಳಿದನು. ಆ ಮೇಲೆ ತನ್ನಲ್ಲಿಯ 'ವೇತಾಳೇ ಚಕ್ಕಿ', 'ಭೂತಾಳೇ ಚಕ್ಕಿ', 'ವಿದಿನ ಮುಳ್ಳು' ಮುಂತಾದ ಚಮತ್ಕಾರಶಕ್ತಿಯುಳ್ಳ ಸಾಧನಗಳನ್ನು ತೋರಿಸಿದನು. ಅವನ ವಿದ್ಯೆಯನ್ನೂ, ಶಕ್ತಿಯನ್ನೂ ನೋಡಿ ಚಂದ್ರಾವತಿಬಾಯಿಯವರು ಬೆರಗಾದರು. ಅದನ್ನು ತಿಳಿದು ಸಿದ್ದಯ್ಯನು ತನ್ನ ಸಾಮರ್ಥ್ಯವನ್ನು ಹೆಚ್ಚಾಗಿ ಹೊಗಳಿಕೊಳ್ಳಹತ್ತಿದನು. 'ಇದೇನ ಮಾಡತೀರಿ? ಇನ್ನೂ ಎಂತೆಂತಾ ಗಿಡಮೂಲಿಕೆ ಐತ್ರೀ. ಅದರ ಯಿದ್ಯಾ ಗೊತ್ತಿದ್ದರ ಬೇಕಾದ ಬುಡಮೇಲ ಮಾಡಾಕ ಬರತೈತ್ತಿ. ಇದು ಕಂಡಕಂಡವರಿಗೆ ಬರೋದಿಲ್ಲ. ಬಾಳ ಶ್ರಮ ಐತ್ರೀ ಈದನ್ನು ಗಳಿಸೋದು! ನಾನು ಬಾವಾಜೇರ ಬೆನ್ನತ್ತಿ ಹತ್ತ ವರಸ ತಿರಿಗಿ ಈ ಯಿದ್ಯಾ ಗಳಿಸೇನಿ! ಈ ಯಿದ್ಯಾದಿಂದ ಗಿಡಾ ಬಳ್ಳೀ ಕಾಯಿ ಆಗದ್ದಾಂಗ ಮಾಡಾಕ ಬರತೈತ್ತಿ. ಮನ್ಯಾಗ ಜಗಳಾ ಹಚ್ಚಾಕ ಬರತೈತ್ತಿ' ಎಂದು ಅವನು ಬಣ್ಣಿಸಿ ಆ ಮೇಲೆ ಒಂದು ಹೆಣ್ಣು ಹಾಗು ಒಂದು ಗಂಡು ಗೊಂಬೆಯನ್ನು ತೆಗೆದುಕೊಂಡು ಅವನ್ನು ದೂರದಲ್ಲಿರಿಸಿದನು. ಬಳಿಕ ಯಾವುದೋ ಒಂದು ತೊಪ್ಪಲದ ಹೊಗೆ ಹಾಕಿದನು. ಆಗ ಗಂಡು ಗೊಂಬೆಯು ತಿರುಗಿ ಹೆಣ್ಣಿನ ಬೆನ್ನು ಹತ್ತಿತು. ಸ್ವಲ್ಪ ಹೊತ್ತಿನ ಮೇಲೆ ಮಂತ್ರವನ್ನು ಪಠಿಸಹತ್ತಿದನು; ಆಗ ಗಂಡು ಹೋಗಿ ಹೆಣ್ಣಿನ ತೆಕ್ಕೆ ಬಿದ್ದಿತು. ಅದೆಂಥ ಮೋಜು! ಅವರಿಗೆ ತಮ್ಮ ಗಂಡನನ್ನು ಹಾಗೆಯೇ ಮೋಹಗೊಳಿಸ ಬಹುದಲ್ಲವೇ ಎಂದು ಆನಂದವಾಯಿತು. ಇನ್ನು ಮುಂದೆ ತೆಂಗಿನಕಾಯಿಯ ಬುಡೆಯಲ್ಲಿ ಹಿಡಿದಿಟ್ಟ ದೆವ್ವಗಳನ್ನು ವೇತಾಳ ಮಂತ್ರವನ್ನೆಂದು ಸಿದ್ದಯ್ಯನು ಆಟವಾಡಿಸಿ ತೋರಿಸುವವನು. ಚಂದ್ರಾವತಿಬಾಯಿಯವರು ಸ್ತ್ರೀಸಹಜವಾದ ಪುಕ್ಕತನದಿಂದ 'ಬ್ಯಾಡ ಮಹರಾಯಾ! ನನಗ ನೋಡೋದು ಆಗಲಿಕ್ಕಿಲ್ಲ.ನನ್ನ ಕೆಲಸ ಅಷ್ಟುಲಗೂ ಮಾಡಿಕೊಡು' ಎಂದರು.

‘ಯಾಕಾಗವಲ್ದೀ. ನಿಮ್ಮ ಗಂಡ, ನಿಮ್ಮ ಇರುದ್ದ ಒಂದು ತುಟಿ ಎರಡು ಮಾಡಬಾರದು ಹಾಂಗ ಮಾಡಿಕೊಡತೇನಿ. ಅದ ಗಟ್ಟಿ ಮುಟ್ಟಿ ಆಗ ಬೇಕಾದ್ರ ನಾಕ ಕೆಲಸಾ ಮಾಡಬೇಕಾಕ್ಕೆ ತ್ರಿ. ಒಂದು ಮಾಟದ ಗೊಂಬೀ, ನಾಕು ಲಿಂಬೀ ಹಣ್ಣು ಮಂತ್ರಿಸಿ ಕೊಡತೇನಿ; ಆ ಗೊಂಬೀ ನಿಮ್ಮ ಯಜ ಮಾಣ್ಯ ಮಲಕೊಳ್ಳೋ ಅಲ್ಲೆ ತೆಗ್ಗು ತಗದು ಹುಗಬೇಕ್ರಿ. ಲಿಂಬೀ ಹಣ್ಣು ಮನೀ ನಾಕೂ ದಿಕ್ಕಿಗೂ ಹುಗೀಬೇಕ್ರಿ. ಒಂದು ಮೆಚ್ಚಿನ ಯಂತ್ರಾ ಮಾಡಿ ಕೊಡತೇನಿ. ಅದನ್ನ ಬೆಳ್ಳೀ ತಾಯಿತದಾಗ ಹಾಕಿ ಎಡಗಡೀ ರಟ್ಟಾಳಗ ಕಟಿಗೋಬೇಕ್ರಿ. ಒಂದು ಗಿಡಮೂಲಿಕೆ ಕೊಡತೇನಿ. ಅದನ್ನ ಪಲ್ಲೆದಾಗ ಕೂಡಿಸಿ ನಿಮ್ಮ ಗಂಡನ ಹೊಟ್ಟಾಳಗ ಹಾಕಬೇಕ್ರಿ. ಒಂದು ಪುಡೀ ಕೊಡ ತೇನಿ; ಅದನ್ನ ಕಷ್ಟಾ ಮಾಡಿಸಿಗೊಂಡಾಗ ಕೊಡ್ಡಿ. ಎಣ್ಣಾಳಗ ಕೂಡಿಸಿ ತೆಲಿಗೆ ತಿಕ್ಕಬೇಕ್ರಿ. ಇಷ್ಟ ಕೆಲಸಾ ಮಾಡಿಕೊಡಾಕ ನಾ ಹತ್ತು ವರಾ ತಗೊಂತೇನಿ ನೋಡ್ಡಿ. ನನ್ನ ಮಂತ್ರ ತಿರಗಿದರ ಹತ್ತಕ್ಕು ಇಪ್ಪತ್ತು ವರ ಕೊಡತೇನಿ’ ಎಂದು ನುಡಿದು ಸಿದ್ಧಯ್ಯನು ತಾನು ಹೇಳಿದಂತೆ ಎಲ್ಲ ವಸ್ತು ಗಳನ್ನು ಮಂತ್ರಿಸಿ ಕೊಟ್ಟನು. ಬಾಯಿಯವರು ತಮ್ಮ ಕೈಯಲ್ಲಿ ಇಪ್ಪತ್ತು ವರ ಹಣವಿರದ್ದರಿಂದ ಹತ್ತು ವರಗಳ ಮೇಲೆಯೇ ಕೆಲಸ ಬಗೆಹರಿಸಬೇಕೆಂದು ಹೇಳಿದರು; ಮುಂದೆ ತಮ್ಮ ಗಂಡನು ತಮ್ಮ ಮಾತು ಕೇಳಹತ್ತಿದರೆ, ಇದರ ಎರಡರಷ್ಟು ಹಣ ಕೊಡುವೆವೆಂದು ಅಭಿವಚನವನ್ನಿತ್ತರು. ಇಷ್ಟೆಲ್ಲ ಆಗುವ ದರಲ್ಲಿ ಹೊತ್ತು ಮುಳುಗುತ್ತ ಬಂದಿತು. ಆಗ ಒಡಕಣ್ಣನು ಚಂದ್ರಾವತಿ ಬಾಯಿಯವರನ್ನು ಕರೆದುಕೊಂಡು ತಾವು ಇಳಿದುಕೊಂಡ ಗೌಡರ ಮನೆಗೆ ಕರೆದುಕೊಂಡು ಹೋದನು. ಒಡಕಣ್ಣನ ಮನಸ್ಸಿನಲ್ಲಿ, ಇಷ್ಟೆಲ್ಲ ಕಾರ್ಯ ಕ್ರಮಗಳಾದರೂ, ಸಿದ್ಧಯ್ಯನು ತನ್ನ ಇಚ್ಛೆಯ ಪ್ರಕಾರ ಕೆಲಸ ಮಾಡಿರುವನೋ ಇಲ್ಲೋ ಎಂಬ ಸಂಶಯವು ಉಳಿದಿತ್ತು. ಚಂದ್ರಾವತಿಬಾಯಿಯವ ರನ್ನು ಮನೆಗೆ ಕಳಿಸಿದ ಕೂಡಲೆ ಮರಳಿ ಸಿದ್ಧಯ್ಯನ ಮನೆಗೆ ಬಂದು ‘ನಾ ಹೇಳಿದ್ದಾಳೆ ಮುಟ್ಟಿ ಮಾಡಿಕೊಟ್ಟೀಯೋ ಇಲ್ಲೋ?’ ಎಂದು ಕೇಳಿದನು.

‘ಅದರ ಚಿಂತೆ ಬಿಡ್ಡಿ! ನಾ ಹೊಟ್ಟಾಳಗ ಹಾಕಾಕ ಕೊಟ್ಟ ಎಲೀ ಪುಡಾಳಗ ಮದ್ದೆತ್ತಿ. ಅದು ಹೊಟ್ಟಾಳಗ ಹೋತಂದ್ರ ಕಳ್ಳಿಗೆ ಹತ್ತಿ, ಮನಸಾ ಸೊರಗಾಕ ಹತ್ತತಾನ. ಇದಕ ಇಳವನ ಇಲ್ಲ. ೪ರ ತಿಂಗಳದಾಗ

ಮನಸ್ಸಾ ನಿಕಾಲ! ನಿಮಗ ದೇಸಗತ್ತಿ ಸಿಕ್ಕ ಮ್ಯಾಗ ನನ್ನ ಮಾತ್ರ ಮರಿ ಬ್ಯಾಡ್ರಿ' ಎಂದು ಸಿದ್ದಯ್ಯನು ಉತ್ತರವಿತ್ತನು. ಬಳಿಕ ಒಡಕಣ್ಣನು ಗೌಡರ ಮನೆಗೆ ಬಂದು ರಾತ್ರಿಯ ಫಲಾಹಾರವನ್ನು ಮಾಡಿ, ಅಂದು ಅಲ್ಲಿಯೇ ಮಲಗಿದನು. ಮರುದಿನ ಮುಂಜಾನೆ ನಸುಕಿನಲ್ಲಿಯೇ ಎದ್ದು ಅಲ್ಲಿಂದ ಹೊರಟು ಐದು ತಾಸಿನ ಸುಮಾರಕ್ಕೆ ಚಂದ್ರಾವತಿಬಾಯರೊಡನೆ ಮುದೂರಿಗೆ ಬಂದುಮುಟ್ಟಿದನು.

೧೩

ಮೆಚ್ಚುಮದ್ದು ಮರಣವ ತಂದಿತು.....

ಚಂದ್ರಾವತಿಬಾಯಿಯವರು ಭಾದ್ರಪದ ಶುದ್ಧ ಅಷ್ಟಮಿಯ ದಿವಸ ಜೇಷ್ಠಾದೇವಿಯನ್ನು ವೂಜಿಸಿ ಮರುದಿವಸ ದೋರಕವನ್ನು ಕಟ್ಟಿಕೊಂಡು ದಶಮಿಯ ದಿವಸ ಭೋಜನೋತ್ತರ ಮುದ್ದೂರಿನಿಂದ ಹೊರಟು ಒಡಕಣ್ಣನೊಡನೆ ಬೊವಿಮ್ಮಿಗೇರಿಗೆ ಬಂದರು. ಒಡಕಣ್ಣನು ಚಕ್ಕಡಿಯನ್ನು ಇಳಿದು ಬಂದು ಶ್ರೀಪತಿರಾಯರಿಗೆ ನಮಸ್ಕಾರ ಮಾಡಿ, ಮುದ್ದೂರಲ್ಲಿ ಚಂದ್ರಾವತಿ ಬಾಯಿಯವರಿಗೆ ಮತ್ತೆ ಭೂತಬಾಧೆಯಾದದ್ದನ್ನೂ ಅದನ್ನು ಬಿಡಿಸಿದ್ದನ್ನೂ ತಿಳಿಸಿ ಮುಂದೆ ಬಾಧೆಯಾಗದಂತೆ ಯಂತ್ರವನ್ನು ಮಾಡಿಸಿ ಗೋಪಾಳರಾಯರು ಚಂದ್ರಾವತಿಬಾಯಿಯವರಿಗೆ ಕಟ್ಟಿಸಿರುವರೆಂದು ದೇಸಾಯರಿಗೆ ತಿಳಿಸಿದನು. ಮುಂದೆ ನಾಲ್ಕಾರು ದಿವಸಗಳಾದ ಮೇಲೆ ಒಡಕಣ್ಣನೂ ಚಂದ್ರಾವತಿಬಾಯಿಯವರೂ ಒಕ್ಕಟ್ಟಿನಿಂದ ತಮ್ಮ ಚಾಟಮಾಟ ಮದ್ದುಗಳ ಪ್ರಯೋಗವನ್ನು ದೇಸಾಯರಿಗೆ ಮಾಡಲಿಕ್ಕೆ ಪ್ರಾರಂಭಿಸಿದರು. ಆ ಚಾಟಮಾಟಗಳ ಪರಿಣಾಮವು ದೇಸಾಯರ ಮೇಲೆ ಎಷ್ಟರಮಟ್ಟಿಗೆ ಆಯಿತೆಂದು ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ಹೊಟ್ಟೆಯಲ್ಲಿ ಹಾಕಿದ ಮದ್ದಿನ ಪರಿಣಾಮವು ಮಾತ್ರ ದೇಸಾಯರ ದೇಹದ ಮೇಲೆ ಆಗದೆ ಇರಲಿಲ್ಲ. ಬರಬರುತ್ತ ದೇಸಾಯರ

ಊಟವು ಕಡಿಮೆಯಾಗಹತ್ತಿತು. ಉಂಡ ಅನ್ನವು ಬೇರ್ಣವಾಗದಂತಾಗಿ ಅವರು ನಿತ್ರಾಣರಾಗಹತ್ತಿದರು. ಆಗ ಅವರು ಕೆಲ ಪಾಕಚೂರ್ಣಗಳನ್ನು ತಕ್ಕೊಂಡರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಒರಬರುತ್ತ ನೇಸಾಯರು ಕೃಶರಾಗಹತ್ತಿದರು. ಆಗ ಒಡಕಣ್ಣನು ಮೈದ್ಯರನ್ನು ಕರೆ ತಂದು ಔಷಧ ಕೊಡಿಸಹತ್ತಿದನು. ಅವರಿಗೆ ವಿಷಬಾಧೆಯಾದದ್ದೇ ಮೈದ್ಯರಿಗೆ ತಿಳಿಯಲಿಲ್ಲ. ಕಾರಣ ತಕ್ಕ ಔಷಧೋಪಚಾರವನ್ನು ಮಾಡಿದರೂ ದೇಸಾಯರ ಪ್ರಕೃತಿಯು ಸುಧಾರಿಸದೆ ಮತ್ತಿಷ್ಟು ಕೆಡಹತ್ತಿತು. ಹೀಗೆ ಐದು ತಿಂಗಳಾಗಲು ದೇಸಾಯರು ಹಾಸಿಗೆ ಹಿಡಿದರು. ಹೊಟ್ಟೆಯಲ್ಲಿ ಉರಿಯು ಹೆಚ್ಚಾಯಿತು. ಬೆಳತನಕ ನಿದ್ರೆ ಹತ್ತದಾಯಿತು. ದೇಸಾಯರ ಸಂಶಯವು ಹೆಚ್ಚು ಹತ್ತಿತು. ಚಂದ್ರಾವತಿಬಾಯಿಯವರೂ ಗಾಢರಿಯಾದರು. ಚಿಂತೆಯಿಂದ ಅವರ ನೋರೆಯು ಬಿಳುಪೇರಹತ್ತಿತು.

ಒಂದು ದಿನ ಚಂದ್ರಾವತಿಬಾಯಿಯವರು ಅಡಿಗೆ ಊಟಗಳನ್ನು ತೀರಿಸಿ ಅಡಿಗೆಯ ಮನೆಯಲ್ಲಿ ಕುಳಿತಿರುವಾಗ ಒಡಕಣ್ಣನು ನೀರು ಕುಡಿಯುವದಕ್ಕೆಂದು ಒಳಗೆ ಬಂದನು. ಇತ್ತೀಚೆಗೆ ಒಡಕಣ್ಣನು ದೇಸಾಯರ ಶುಶ್ರೂಷೆಯಲ್ಲಿಯೇ ನಿರತನಾಗಿದ್ದರಿಂದ, ಬಾಯಿಯವರಿಗೆ ಅವನ ಸಂಗಡ ಮಾತಾಡುವದೇ ಆಗಿದ್ದಿಲ್ಲ. ಇಂದು ಅಕಸ್ಮಾತ್ತಾಗಿ ದೇಸಾಯರ ಸಂಗಡ ಮಾತಾಡಲಿಕ್ಕೆಂದು ಅಣ್ಣಾ ದೀಕ್ಷಿತರು ಬಂದದ್ದರಿಂದ, ಅವರಿಗೆ ಒಡಕಣ್ಣನ ಸಂಗಡ ಮಾತಾಡುವ ಸಂಧಿ ದೊರೆಯಿತು. 'ಇವರಿಗೆ ಹ್ಯಾಂಗದನವಾ? ಏನಾರ ನೆಟ್ಟಗಾಗೋ ಲಕ್ಷ್ಮಣ ಅದನೋ ಹ್ಯಾಂಗ?' ಎಂದು ಸುರುವು ಮಾಡಿದರು. 'ಏನಾಗತದೋ ಏನೋ?' ಎಂದು ಹಾರಿಸಿ ಮಾತಾಡಿದ ಒಡಕಣ್ಣ. ಈ ತರಹದ ನಿಷ್ಕಾಳಜಿಯ ಉತ್ತರವು ಈಗಿನ ಪರಿಸ್ಥಿತಿಗೆ ಸರಿಯಾಗಿರಲಿಲ್ಲ. ಒಡಕಣ್ಣನ ಉತ್ತರವು ಅವರ ಚಿಂತೆಯನ್ನು ಹೆಚ್ಚಿಸಿತು; ಅವರು ಅವನ ಮೇಲೆ ಮತ್ತಿಷ್ಟು ರೇಗಿದರು. ಹೆಂಗಸು ಏನಾದರೂ ಹೆಂಗಸೇ! ಅವಳು ಪತಿವ್ರತೆಯಲ್ಲದಿದ್ದರೂ, ತನ್ನ 'ಕುಂಕುಮ'ವೆಂಬ ಅಲಂಕಾರದ ಲೋಭ ಬಹಳ ಅವಳಿಗೆ; 'ಇನ್ನೇನಾರ ಮಾಡಲೆನಾ ನಾನು? ಏನಾದರೂ ಮಾಡಿ ಅವರ ಜೀವಾ ಉಳಿಸೋ...ನನ್ನ ಕುಂಕುಮಕ್ಕೆ ಧಕ್ಕೆ ಬರದ್ದಾಂಗ ಮಾಡು' ಎಂದು ನೀರು ತುಂಬಿದ ಕಣ್ಣಿನಿಂದ ಅವನನ್ನು

ನಿಟ್ಟಿಸಿ ಗದ್ದದ ಕಂಠದಿಂದ ನುಡಿದರು. ಆದರೆ ಆ ನರಪಶುವಿಗಿಲ್ಲಿಯ ಕರುಣೆ? ಪತಿತಳಾದ ಅವಳ ಆರ್ತ ಕೂಗು ಆವನ ಕಠೋರಹೃದಯದ ಅಂತರಾಳವನ್ನು ಆಲುಗಿಸದೆ ಹೋಯಿತು. ಆವನು ತನ್ನ ಕಠೋರವಾದ ರೀತಿಯಲ್ಲಿಯೇ 'ಊರೊಳಗಿನ ಎಲ್ಲ ವೈದ್ಯರನ್ನೂ ಕರೆದು ತೋರಿಸೇನಿ. ಯಾರಿಗೂ ಅವರ ಜಡ್ಡಿನ ಹೊಳವೇ ಹತ್ತಲೊಲ್ಲದು. ಅವರ ನಶೀಬದಾಗ ಇದ್ದದ್ದು ಯಾರು ಬಿಡಿಸುವವರು?' ಎಂದು ನುಡಿದನು. ಚಂದ್ರಾನತಿಬಾಯಿಯವರು ಮಾಟ ಮಾಡಿಸುವದಕ್ಕೆ ಬಸ್ಪಿದ್ಧರೂ ಕೂಡ ಅವರಿಗೆ ಆ ಸಮಯದಲ್ಲಿ ಸಂಶಯ ಬರದೆ ಹೋಗಿದ್ದಿಲ್ಲ. ಮಾಟ-ಚಟಕಿನ ಪರಿಣಾಮವು ಒನ್ನೊಮ್ಮೆ ವಿಪರೀತ ಕ್ಷಿಡಬಹುದೆಂದು ಅವರು ಅಂದೇ ಒಡಕಣ್ಣಿಗೆ ಹೇಳಿದ್ದರು ಆದರೂ ತಮ್ಮ ಮಯಾದೆ, ಗಂಡನ ಎರಡನೇ ಮದುವೆಯ ಅಂಚಿಕೆ, ಮತ್ತು ಒಡಕಣ್ಣಿನ ಮೋಹ, ಇವಕ್ಕೊಳಗಾಗಿ, ಅವರು ಅದಕ್ಕೆ ಬಸ್ಪಿದರು. ಇಂದು ಅವರ ಮನಸ್ಸಿನಲ್ಲಿ ಮಾಟದಿಂದಲೇ ಹೀಗಾಗಿರಬಹುದೇನೆಂದು ಕಟಿಯುತ್ತಿತ್ತು. ಇಂಥ ವಿಚಾರಗಳನ್ನು ಅವರು ಒಡಕಣ್ಣಿನ ಮುಂದಲ್ಲದೆ ಹೇಳುವದಾದರೂ ಯಾರ ಮುಂದೆ? ಅವನೇ ಅವರ ಕಳವಳಗೊಂಡ ಹೃದಯಕ್ಕೆ ಸಮಾಧಾನ ವನ್ನುಂಟುಮಾಡುವವನು. ಆದ್ದರಿಂದ ಅವರು ಇಂದು ಆ ಮಾತೆತ್ತಿದರು. 'ಆ ಮಾಟ-ಮದ್ದಿನಿಂದನನ ಹೀಂಗಾತೋ ಎನೋ?' ಎಂದ ಕೂಡಲೆ ಒಡಕಣ್ಣನು ಕವಕ್ಕನೆ ಹರಿಹಾಯ್ದು ಅವರ ಕಡೆಗೆ ನೋಡಿದನು. 'ಆ ಸಿದ್ಧಯ್ಯನ ಕಡೆಗೆ ಇನ್ನೊಮ್ಮೆ ಹೋಗಿ ಅದಕ್ಕೆ ಉಪಾಯ ಏನಾದರೂ ಕೇಳಿಕೊಂಡು ಬಾ' ಎಂದು ಅವರು ಹೇಳಲು 'ಇನ್ನೆಲ್ಲಿಯ ಸಿದ್ಧಯ್ಯ? ನಿಮಗೊಂದು ಹುಚ್ಚು ಹಿಡದದ. ಅವನಾರನ ಏನ ಮಾಡಬೇಳು? ದೇಸಾಯರಿಗೆ ಎನೋ ಭಯಂಕರ ಜಡ್ಡಾಗೇದ.' ಎಂದು ಒಡಕಣ್ಣನು ಹಾರಿಸಿ ಮಾತಾಡಿದನು. 'ಆದೇನಾದರೂ ಇರ್ರಿ. ನೀನು ನಾಳೆ ಮುಂಜಾನೆ ಹೋಗಿ ಆವನ ಕಡಿಂದ ಔಷಧ ತರಲಿಕ್ಕೇಬೇಕು' ಎಂದು ದೃಢನಿಶ್ಚಯದಿಂದ ಮಾತಾಡಿದರು. ಒಡಕಣ್ಣನೂ ಸಿಟ್ಟಿನಿಂದ 'ಬೇಕಾದರ ನೀವೇ ಹೋಗಿ ಬರಿ. ನಾ ಏನು ದೇಸಾಯರನು ಬಿಟ್ಟು ಅಗಲೋದಿಲ್ಲ' ಎಂದನು.

ಬಾಯಿಯವರು 'ನನ್ನ ಕಾಲಮ್ಯಾಲ ನಾನನ ಕಲ್ಲು ಹಾಕಿಕೊಂಡ ಹಾಂಗ ಆತಪ! ಆದರೊಳಗ ನಿನಗೇನು ಅಂಬೋದದ' ಎನ್ನುತ್ತ, ಬಿಕ್ಕಿ

ದಿಕ್ಕಿ ಅಳಹತ್ತಿದರು. ಆಷ್ಟರಲ್ಲಿ ಅಣ್ಣಾದೀಕ್ಷಿ ತರು ಹೊರಟು ಹೋಗಿದ್ದರು. ದೇಸಾಯರು ತಮ್ಮ ಹೆಂಡತಿ ಅಳುವದನ್ನು ಕೇಳಿ: 'ನನಗ್ಯಾಕ ಸುಮ್ಮನ ತ್ರಾಸ ಕೊಡತೀದಿ... ಈ ಮನೀ ಒಳಗ ಸುಸೂತ್ರ ಸಮಾಧಾನದಿಂದ ಸತ್ತೇನಂದ್ರೂ... ನನಗ ಸ್ವಾತಂತ್ರ್ಯ ಇಲ್ಲಿದ್ದಂಗ ಆಗೇದ' ಎಂದು ನೆರಳುತ್ತ ನುಡಿದರು. ಒಡಕಣ್ಣನು, ಬಾಯಿಯವರು ಹೀಗೆ ಆತ್ತರೆ ಇಬ್ಬರ ಗುಟ್ಟು ಹೊರಬೀಳಬಹುದೆಂದು ಸಮಾಧಾನ ಹೇಳಿ, ಲಗುಬಗೆಯಿಂದ ಹೊರಟು ಹೋದನು.

ಈ ಕಟುಕರು ತಮಗೆ ವಿಷಪ್ರಯೋಗ ಮಾಡಿರಬಹುದೆಂದು ದೇಸಾಯರು ಶಂಕಿಸಿದರು. ಒಡಕನನ್ನೂ ಚಂದ್ರಾವತಿಬಾಯಿಯವರನ್ನೂ ಕಂಡರೆ ಅವರು ಕೆಂಡದಂತಾಗುವರು. ಬೇನೆಯ ವೇದನೆಯಿಂದ ಅವರು ತಮ್ಮ ಮೇಲೆ ಹರಿಹಾಯುತ್ತಿರುವರೆಂದು ಒಡಕಣ್ಣನು ಜನರಲ್ಲಿ ಸುದ್ದಿ ಹರಡಿದನು. ಚಂದ್ರಾವತಿಬಾಯಿಯವರ ಕಡೆಗೇ ಮನೆತನದ ಹಿರಿತನ ಬಂದಿತು. ಅವರು ದೇಸಾಯರಿಗೆ ಬೇನೆ ಹೆಚ್ಚಾದಂತೆ ಅವರನ್ನು ಕಾಯಹತ್ತಿದರು. ತಮ್ಮ ಬಗ್ಗೆ ದೇಸಾಯರ ಮನಸ್ಸು ಕಲುಷಿತವಾದ್ದರಿಂದ ದೇಸಾಯರು ತಮ್ಮ ವತನವನ್ನು ಯಾರಿಗಾದರೂ ಬರೆದು ಕೊಡಬಹುದೆಂಬ ಭಯವು ಒಡಕಣ್ಣನಿ ಗಿತ್ತು. ಈ ವಿಷಯದಲ್ಲಿ ಒಡಕಣ್ಣನು ಬಹು ದಕ್ಷನಾಗಿದ್ದನು. ದೇಸಾಯರ ಮಿತ್ರರನ್ನು ಆನೇಕ ಕುಯುಕ್ತಿಗಳನ್ನು ಮಾಡಿ ಮನೆಗೆ ಬರದಂತೆ ಮಾಡಿದನು. ದೇಸಾಯರು ತಮ್ಮ ಮಿತ್ರರಾದ ಕಲ್ಲಂಭಟ್ಟರನ್ನೂ ಅಣ್ಣಾದೀಕ್ಷಿ ತರನ್ನೂ ಕರೆಯ ಹೇಳಿದರೆ ಒಡಕಣ್ಣನು ಅವರನ್ನು ಕರೆಯದೆ ಏನಾದರೊಂದು ಸುಳ್ಳುಸುದ್ದಿಯನ್ನು ಹೇಳುತ್ತಿದ್ದನು. ಒಮ್ಮೆಯಂತೂ ಅವರ ಗೆಳೆಯರು ಅವರ ಮೇಲೆ ಸಿಟ್ಟು ಗಿದ್ದದರಿಂದ ಮನೆಗೆ ಬರುವದಿಲ್ಲೆಂದರೆಂದು ಹೇಳಿದನು. ಆಗ ದೇಸಾಯರು ಬಹಳ ಖಿನ್ನರಾದರು. ತಾವು ತಮ್ಮ ಮಿತ್ರರ ಹಿತೋಕ್ತಿಗಳನ್ನು ಕೇಳದ್ದರಿಂದ ತಮಗೆ ಈ ಗತಿಯಾಯಿತೆಂದು ದುಃಖಿಸಹತ್ತಿದ್ದರು.

ಒಡಕಣ್ಣನನ್ನು ಮನೆಬಿಟ್ಟು ಹೊರಹೊರಡಿಸಬೇಕೆಂದು ಮಿತ್ರರು ಪದೇ ಪದೇ ಹೇಳಿದರೂ, ತಾವು ಕೇಳಲಿಲ್ಲವೆಂದು ಪಶ್ಚಾತ್ತಾಪಪಟ್ಟರು. ತಮ್ಮ ಮೇಲೆ ಕಲಿಯ ಕಾರಸ್ಥಾನ ನಡೆದದ್ದು ತಮ್ಮ ಮಿತ್ರರಿಗೆ ತಿಳಿದಿದ್ದರೂ ತಮಗೆ ತಿಳಿಯಲಿಲ್ಲವೆನಿಸಿತು. ಒಡಕಣ್ಣನು ತಾನು ದೇಸಾಯಿಯಾಗಬೇಕೆಂಬ

ದುಷ್ಟ ಹೃದಯದಿಂದ ತಮ್ಮನ್ನು ಭಯಂಕರ ವೇದನೆಗೆ ಗುರಿಮಾಡಿ ಯಮನ ದವಡೆಯಲ್ಲಿ ದೂಡಿರುವನೆಂದು ಅವರು ಚಿಂತಿಸಹತ್ತಿದರು. ಇನ್ನು ನಾಲಕ್ಕಾರು ದಿವಸಗಳಲ್ಲಿ ತಾವು ಸಾಯುವದು ನಿಶ್ಚಯವೆಂದು ವ್ಯಸನ ಪಟ್ಟರು. ಬಳಿಕ ದೇಸಾಯರು ಮನಸ್ಸಿನಲ್ಲಿ ಏನೋಆಲೋಚಿಸಿ ತಾವು ಮೃತರಾದರೂ ಈ ಕೃತಘ್ನ ಒಡಕನಿಗೆ ದೇಸಗತಿಯು ಸಿಗದಂತೆ ವ್ಯವಸ್ಥೆ ಮಾಡಿಬಿಡಬೇಕೆಂದು ನಿರ್ಧರಿಸಿದರು.

ದೇಸಾಯರಿಗೆ ಜಡ್ಡು ಹೆಚ್ಚಾಗಿ ಅವರು ಹಾಸಿಗೆ ಹಿಡಿದಿರುವರೆಂಬ ಸುದ್ದಿಯು ಬೊಮ್ಮಿಗೇರಿಯ ತುಂಬಹಬ್ಬಿತು. ಆಗಲೂರೊಳಗಿನ ಜನರು ತಂಡತಂಡವಾಗಿ ದೇಸಾಯರ ಭೆಟ್ಟಿಗೆ ಬರಹತ್ತಿದರು. ಒಡಕಣ್ಣನಾಗಲಿ ಚಂದ್ರಾವತಿಬಾಯಿಯವರಾಗಲಿ ದೇಸಾಯರ ಬಳಿಯಲ್ಲಿ ತಪ್ಪದೆ ಇದ್ದು, ಬಂದ ಜನರಿಗೆ ದೇಸಾಯರ ಸಂಗಡ ವಿಶೇಷ ಮಾತನಾಡಗೊಡುತ್ತಿದ್ದಿಲ್ಲ. ಹೀಗಿರಲು ದೇಸಾಯರ ಬಾಲ್ಯಸ್ನೇಹಿತರಾದ ಅಣ್ಣಾದೀಕ್ಷಿತರೂ ತಿಪ್ಪಾ ಶಾಸ್ತ್ರಿಗಳೂ ಕಲ್ಲಂಭಟ್ಟರೂ ಬಸನಗೌಡರೂ ಕೂಡಿ ದೇಸಾಯರನ್ನು ಮಾತನಾಡಿಸಲಿಕ್ಕೆಂದು ಬಂದರು. ಅವರು ದೇಸಾಯರ ಕೃಶಶರೀರವನ್ನು ನೋಡಿ ಮರಮರನೆ ಮರುಗಿದರು. ಆಗ ದೇಸಾಯರು ಕಣ್ಣುತುಂಬ ನೀರು ತಂದು 'ನಿಮ್ಮೆಲ್ಲರ ದರ್ಶನೋತ್ಸುಕನಾಗಿ ನಾನು ಒಡಕನನ್ನು ಕಳುಹಿದರೂ, ನೀವು ಮನೆಗೆ ಬರದೆ ಇದ್ದದ್ದು ನನ್ನ ದುರ್ದೈವ! ಇಂದಾದರೂ ನಿಮಗೆ ನನ್ನ ಮೇಲೆ ಕರುಣೆ ಹುಟ್ಟಿತು. ನನ್ನ ಅವಸ್ಥೆಯನ್ನಷ್ಟು ನೋಡಿರಿ!' ಎಂದು ದೊಡ್ಡ ಧ್ವನಿ ತೆಗೆದು ಅತ್ತರು. ಬಳಿಕ ನಿಟ್ಟುಸಿರು ಬಿಟ್ಟು ಬಾಯಾರಿಕೆಯಾಗಿ ದ್ದರಿಂದ ಬಿಸಿನೀರು ತೆಗೆದುಕೊಂಡು ಬರಹೇಳಿ ಒಡಕಣ್ಣನನ್ನು ಒಳಗೆ ಕಳಿಸಿ ತಮ್ಮ ಮಿತ್ರರಿಗೆ ಹೀಗೆ ಹೇಳಿದರು : 'ನನ್ನ ಅವಸ್ಥೆಯಂತೂ ಮುಗಿದಂತಾಯಿತು. ಒಡಕಣ್ಣನು ಭಯಂಕರ ಮನುಷ್ಯನಿರುವನೆಂದು ನೀವು ಹೇಳಿದರೂ ನಾನು ನಿಮ್ಮ ಮಾತಿಗೆ ಕಿವಿಗೊಡಲಿಲ್ಲ. ನನ್ನ ದುರ್ದೈವ! ನನ್ನನ್ನು ಕೊಂದು ತಾನು ದೇಸಾಯಿಯಾಗಬೇಕೆಂದು ಒಡಕಣ್ಣನು ಹೂಡಿದ ತಂತ್ರವು ಕೈಗೊಡುವ ಸಮಯ ಬಂದಿದೆ. ಅವನ ಈ ಇಚ್ಛೆಯು ಸಫಲವಾಗಬಾರದು. ಅದಕ್ಕೋಸ್ಕರ ನೀವು ನನ್ನ ಸಮಾಪದ ದಾಯಾದಿಯಾದ ವೆಂಕಟರಾಯರ ಹೆಸರಿನಿಂದ ಮೃತ್ಯುಪತ್ರವನ್ನು ಒರೆದುಕೊಂಡು ಬರಬೇಕು. ಅದಕ್ಕೆ ನಾನು

ಸಹಿ ಮಾಡುವೆನು. ನಾನು ಸತ್ತ ಬಳಿಕ ಒಡಕಣ್ಣು ದೇಸಾಯಿಯಾಗಿ ಮೆರೆಯದಂತೆ ನೀವೆಲ್ಲರೂ ಪ್ರಯತ್ನ ಮಾಡಬೇಕು. ಇದೇ ನನ್ನ ಇಚ್ಛೆಯು' ಎಂದು ಅವರು ನುಡಿಯುವಷ್ಟರಲ್ಲಿ ಒಡಕಣ್ಣುನು ಲಗುಬಗೆಯಿಂದ ನೀರನ್ನು ತೆಗೆದುಕೊಂಡು ಬಂದನು. ಆಗ ಅಣ್ಣಾದೀಕ್ಷಿತರು, ದೇಸಾಯರೆದುರು ಒಡಕಣ್ಣುನು ತಾವು ಮನೆಗೆ ಬರುವದಿಲ್ಲೆಂದು ಹೇಳಿದ ಮಾತು 'ಅಭುಕ್ತ' ಸುಳ್ಳಿರುವವೋ ಇಲ್ಲೋ ಎಂದು ಒಡಕಣ್ಣುನನ್ನೇ ಕೇಳಲು, ಅವನು ಅಲ್ಲಿಂದ ಹೊರಟೇ ಹೋದನು. ದೇಸಾಯರ ಮನಸ್ಸು ಈ ಪ್ರತ್ಯಕ್ಷ ಪ್ರಮಾಣದಿಂದ ಬಹಳವಾಗಿ ನೊಂದಕೊಂಡಿತು. ಅವರು ಒಳಸೇರಿದ ಧ್ವನಿಯಲ್ಲಿ 'ದೀಕ್ಷಿತರೆ! ಅವನ ತಂತ್ರವು ಮಿತಿಮೀರಿದೆ. ನಿನ್ನೆ ರಾತ್ರಿ ಇವನೇ ಆಕೆಗೆ ಚುಚ್ಚಿ ಕೊಟ್ಟನು. ಆ ಭ್ರಷ್ಟಳು ಈ ಒಡಕಣ್ಣುನನ್ನು ದತ್ತಕ ಮಾಡಿಕೊಳ್ಳಿರೆಂದು ನನಗೆ ಹೇಳಿಕೊಂಡಳು. ಅದಕ್ಕೆ ನಾನು ಒಡಂಬಡದೆ 'ನಾನು ಸಾಯಬೇಕೆಂದು ನಿನ್ನ ಮನಸ್ಸಿನಲ್ಲಿರುವದೇ?' ಎಂದು ಅರ್ಪಟಿಸಿದೆನು. ಅಷ್ಟಕ್ಕೇ ಆಕೆಯು ಬಿದರಿ ಹೋದಳು. ನನ್ನ ಪಶ್ಚಾತ್ತಾಪ ಆ ಒಡಕನನ್ನೇ ಆಕೆಯು ದತ್ತಕ ತೆಗೆದು ಕೊಳ್ಳುವದು ನಿಶ್ಚಯವು. ಅದಕ್ಕಾಗಿಯೇ ನಿಮಗೆ ಮೃತ್ಯುವತ್ರ ಬರೆದು ಕೊಂಡು ಬರಬೇಕೆಂದು ನಾನು ಹೇಳಿರುವೆನು' ಎಂದರು. ಅವರ ಮಿತ್ರ ರೆಲ್ಲರೂ ಅವರ ಇಚ್ಛೆಯಂತೆ ಕಾರ್ಯಮಾಡಲಿಕ್ಕೆ ತನುಮನಧನಗಳಿಂದ ಪ್ರಯತ್ನ ಮಾಡುವೆವೆಂದು ವಚನವನ್ನಿತ್ತರು. 'ಈಶ್ವರೇಚ್ಛೆಯಿದ್ದಂತೆ ಆಗಲಿ' ಎಂದು ಉಸುರ್ಗರೆದರು.

ದೇಸಾಯರು ಇಲ್ಲಿಯವರೆಗೆ ಜಗತ್ತು ತಮ್ಮಂತೆಯೇ ಇರುವದೆಂದು ನಂಬಿದ್ದರು. 'ಒಡಕನಂಥ ಸರರಾಕ್ಷಸರು ಭೂಮಿಯ ಮೇಲೆ ಹುಟ್ಟಿರುವರೆಂದು ನನಗೆ ಹೊಳೆದಿದ್ದಿಲ್ಲ' ಎಂದು ಅವರು ನಿಟ್ಟುಸಿರುಬಿಟ್ಟರು. ಆಗ ಅಣ್ಣಾದೀಕ್ಷಿತರ ಕಲಿಕಾಲಮಹಾತ್ಮೆಯ ಕಥನಕ್ಕೆ ಪುಟಸಿಕ್ಕಂತಾಯಿತು. ಅವರು ತಮ್ಮ ಅಜ್ಜಂದಿರ ಬ್ರಹ್ಮಪುರಿ-ವರ್ಣನೆಯಲ್ಲಿ ಹೇಳಿದ ಬೊಮ್ಮೋಗೇರಿಯಲ್ಲಿಯ ಕಲಿಪ್ರವೇಶವನ್ನು ಬಾಯ್ತುಂಬ ಹೊಗಳಿ ಹೇಳಿದರು: 'ದೇಸಾಯರೇ! ನೀವು ಹೇಳಿದ್ದು ಅಕ್ಷರಶಃ ನಿಜವಿದೆ. ಆ ಕಲಿವುರುಷನು ನಿಮ್ಮಲ್ಲಿ ಕಾಲಿಟ್ಟ ದಿವಸವೇ ನಮ್ಮೂರಿಗೆ ಕಲಿಪ್ರವೇಶವಾಯಿತೆಂದು ನಾವು ತರ್ಕಿಸಿದ್ದೆವು. ಅದು ನಿಜವಾಯಿತು. ಇನ್ನು ಮುಂದೆ 'ಈ ಊರಲ್ಲಿ ಕಲಿಯು

ಕಾರಸ್ಥಾನವೇ ನಡೆದು ಗ್ರಾಮವು ಹಾಳಾಗುವದು. ಒಕ್ಕಟ್ಟು ಅಲ್ಲಲ್ಲಿ ಆಡಗುವದು. ದುರ್ಜನರ ವ್ರಾಬಲ್ಯವಾಗಿ ಅನರ್ಥಗಳು ಮಿತಿಮಿಲ್ಲದೆ ನಡೆಯುವವು. ಕಲಹಗಳು ಹೆಚ್ಚಾಗಿ ಜನರು ಕೋರ್ಟು ಕಚೇರಿಗಳ ಬಾಗಿಲು ಕಾಯುತ್ತ ಕುಳಿತುಕೊಳ್ಳುವರು. ವಿದ್ವಾಂಸರೂ, ಕವಿಗಳೂ, ಸಜ್ಜನರೂ ಗ್ರಾಮತ್ಯಾಗ ಮಾಡುವರು. ಮಳೆ ಬೆಳೆಗಳಿಲ್ಲದೆ ಜನರು ಕೂಳು ಕೂಳು ನೀರು ನೀರು ಎನ್ನುತ್ತ ಕೊರಗುವರು. ವ್ಯಭಿಚಾರವು ವಿಪರೀತವಾಗಿ ನಡೆದು ಈ ಬೊಮ್ಮಿಗೇರೆಯು ತನ್ನ ಮೊದಲಿನ ಸ್ಥಿತಿಯನ್ನೇ ಹೊಂದುವ ಕಾಲ ಬಂದಿದೆ. ನಮಗೆ ಇಂಥ ಸ್ಥಿತಿಯನ್ನು ನೋಡತಕ್ಕ ಸಮಯವನ್ನು ತರಬೇಡೆಂದು ಆ ಪರವಶಾತ್ಮನನ್ನು ಪ್ರಾರ್ಥಿಸುವೆವು' ಎಂದರು. ದೇಸಾಯರು, ' ನೀವು ಸರ್ವಥಾ ಹೀಗೆ ನುಡಿಯಬಾರದು ! ನಿಮ್ಮೆಲ್ಲರಿಗೆ ದೇವರು ಕಲಾಪಣ ಮಾಡಲಿ! ನನ್ನ ಆಯುಷ್ಯ ತುಂಬಿದೆ. ನಾನೊಬ್ಬನು ಹೋಗಿ ಬರುತ್ತೇನೆ ' ಎನ್ನುತ್ತಲೆ ಅವರ ಕಣ್ಣೊಳಗಿಂದ ಎರಡು ಹನಿಯುದುರಿ ನೆಲದ ಮೇಲೆ ಬಿದ್ದು ಅಡಗಿ ಹೋದವು. ' ಶೇಷಾಯುಷ್ಯವನ್ನು ಈಶಧ್ಯಾನದಲ್ಲಿ ಕಳೆಯಿರಿ' ಎಂದು ಹೇಳಿ ದೀಕ್ಷಿತರು ಹೊರಟಾಗ ತಮ್ಮ ಕೆಲಸದ ಬಗ್ಗೆ ದೇಸಾಯರು ಮತ್ತೊಮ್ಮೆ ನೆನಪು ಮಾಡಿದರು; ದೀಕ್ಷಿತರು ಅಷ್ಟು ಕೆಲಸವನ್ನು ತಾವು ತಪ್ಪದೆ ಮಾಡಿಕೊಂಡು ಬರುವೆವೆಂದು ಹೇಳಿ ಹೊರಟುಹೋದರು.

ಮರುದಿನಸ ಅಣ್ಣಾದೀಕ್ಷಿತರು ತಿಪ್ಪಾಶಾಸ್ತ್ರಗಳೊಂದಿಗೆ ಗೋವಿಂದ ನಾಯಕರ ಮನೆಗೆ ಹೋಗಿ ದೇಸಾಯರ ಪರಿಸ್ಥಿತಿಯನ್ನು ಅವರಿಗೆ ತಿಳಿಸಿ ದೇಸಾಯರು ತಮ್ಮ ಪಶ್ಚಾತ್ ವೆಂಕಟರಾಯರಿಗೇ ತಮ್ಮ ವತನವು ನಡೆಯುವಂತೆ ಮೃತ್ಯುಪತ್ರವನ್ನು ಬರೆದುಕೊಂಡು ಬರಲಿಕ್ಕೆ ತಿಳಿಸಿದ್ದನ್ನು ಅವರಿಗೆ ಹೇಳಿದರು. ದೇಸಾಯರು ಆಸನ್ನ ಮರಣರಾಗಿರುವರೆಂಬುದನ್ನು ಕೇಳಿ ನಾಯಕರೂ ಬಹಳ ವ್ಯಸನಪಟ್ಟರು. ದೇಸಾಯರು ಮೃತರಾದರೆ ಊರ ಮೈಭವವೇ ಹಾಳಾಗಿ ಹೋಗುವದೆಂದು ಅವರು ಉದ್ಗಾರ ತೆಗೆದರು. ಬಳಿಕ ಸ್ವಲ್ಪ ಹೊತ್ತಿನ ವರೆಗೆ ಎಲ್ಲರೂ ಕೂಡಿ ವಿಚಾರ ಮಾಡಿದ ಮೇಲೆ ನಾಯಕರು ವೆಂಕಟರಾಯರ ಹೆಸರು ಹಾಕಿ ದೇಸಾಯರ ಮೃತ್ಯುಲೇಖವನ್ನು ಬರೆದರು. ಅಷ್ಟರಲ್ಲಿ ಕಲ್ಲಂಭಟ್ಟರೂ ಅಲ್ಲಿಗೆ ಬಂದರು. ಆ ಮೇಲೆ ಎಲ್ಲರೂ ಕೂಡಿ ಆ ಮೃತ್ಯುಪತ್ರವನ್ನು ತೆಗೆದುಕೊಂಡು ದೇಸಾಯರ ಮನೆಗೆ ಹೋದರು. ಆಗ

ಚಂದ್ರಾವತಿಬಾಯಿಯವರು ದೇಸಾಯರ ಹತ್ತಿರ ಕುಳಿತಿದ್ದರು. ಅವರು ನಾಯಕರು ಬಂದದ್ದನ್ನು ನೋಡಿ ಒಳಗೆ ಹೋದರು. ನಾಯಕರು ದೇಸಾಯರ ಸ್ಥಿತಿಯನ್ನು ನೋಡಿ ಕಳವಳಪಟ್ಟು ಕಣ್ಣೀರು ತಂದರು.

ದೇಸಾಯರು ನಾಯಕರನ್ನು ಕಂಡು 'ನಾಯಕರೆ! ಇನ್ನು ನನ್ನ ಆವಸ್ಥೆಯು ಮುಗಿಯಿತು. ಏನೋ ಭೂಮಿಯ ಋಣವಿದ್ದುದರಿಂದ ಜೀವ ಧಾರಣ ಮಾಡಿರುವೆನು. ನನ್ನ ಮನೆತನದ ಮರ್ಯಾದೆಯನ್ನು ಕಾಯುವ ಭಾರವು ನಿಮ್ಮನ್ನೇ ಕೂಡಿದೆ!' ಎಂದು ಹೇಳಿ ಅಣ್ಣಾದೀಕ್ಷಿತರ ಕಡೆಗೆ ನೋಡಿ 'ಯಾಕೆ ದೀಕ್ಷಿತರೆ! ನಾನು ನಿನ್ನೆ ಹೇಳಿದಂತೆ ವ್ಯವಸ್ಥೆಯನ್ನು ಮಾಡಿ ಕೊಂಡು ಬಂದಿರುವಿರೇನು?' ಎಂದು ಕೇಳಿದರು. ದೀಕ್ಷಿತರು 'ಅದಕ್ಕಾಗಿಯೇ ನಾಯಕರು ಬಂದಿರುವರು' ಎಂದರು. ಬಳಿಕ ನಾಯಕರು ಕಲ್ಲಂ ಭಟ್ಟರನ್ನು ನೀರು ತರುವ ನೆವದಿಂದ ಚಂದ್ರಾವತಿಬಾಯಿಯವರು ಇತ್ತ ಕಡೆಗೆ ಬರದಂತೆ ನೋಡಲು ಕಳಿಸಿ, ತಾವು ಬರೆದುಕೊಂಡು ಬಂದ ಮೃತ್ಯು ಪತ್ರವನ್ನು ದೇಸಾಯರಿಗೆ ಓದಿತೋರಿಸಿದರು. ಬಳಿಕ ದೇಸಾಯರು ಆ ಪತ್ರಕ್ಕೆ ಮೋಡಿಯಲ್ಲಿ ತಮ್ಮ ಸಹಿ ಮಾಡಿದರು. ನಾಯಕರು ತಮ್ಮ ದತ್ತೂರ ಹಾಕಿದರು. ದೇಸಾಯರು ಹೇಳಲಾಗಿ ಅಣ್ಣಾದೀಕ್ಷಿತರೂ ತಿಪ್ಪಾ ಶಾಸ್ತ್ರಗಳೂ ತಮ್ಮ ಸಾಕ್ಷಿಗಳನ್ನು ಹಾಕಿದರು. ದೇಸಾಯರು ಆ ಮೃತ್ಯು ಪತ್ರವನ್ನು ಅಣ್ಣಾದೀಕ್ಷಿತರ ಕೈಯಲ್ಲಿ ವೆಂಕಟರಾಯರಿಗೆ ಮುಟ್ಟಿಸಲೆಂದು ಕೊಟ್ಟರು. ಅಷ್ಟರಲ್ಲಿ ಕಲ್ಲಂಭಟ್ಟರು ಬಿಸಿನೀರನ್ನು ತೆಗೆದುಕೊಂಡು ಅಲ್ಲಿಗೆ ಬಂದರು. ಬಳಿಕ ದೇಸಾಯರು 'ನಾನು ಮರಣಕಂಜಿಲ್ಲ; ಆದರೆ ಕಲಿವುರು ಷನು ನನ್ನ ಪುತ್ರನೆಂದು ಮೆರೆಯಬಾರದೆಂಬುದೇ ನನ್ನಾಸೆ' ಎಂದು ಹೇಳಿದರು. ಆಮೇಲೆ ತಮಗೆ ಮರುದಿನ ಪ್ರಾಯಶ್ಚಿತ್ತವನ್ನು ಕೊಡಿಸಬೇಕೆಂದು ಹೇಳಿ, ಎಲ್ಲರಿಗೂ ಹೋಗಿ ಬರಲು ಹೇಳಿದರು.

ಮರುದಿವಸ ಬೆಳಗಾಗುತ್ತಲೆ ಅಣ್ಣಾದೀಕ್ಷಿತರು, ಸ್ನಾನಮಾಡಿ ದೇಸಾಯರ ಇಚ್ಛೆಯ ಮೇರೆಗೆ, ಊರೊಳಗಿನ ವೈದಿಕರಿಗೆಲ್ಲ ಆಮಂತ್ರಣ ಕೊಟ್ಟು ದೇಸಾಯರ ಮನೆಗೆ ಕರೆದುಕೊಂಡು ಬಂದರು. ದೇಸಾಯರು ಹಾಸಿಗೆ ಬಿಟ್ಟು ಎಳದಂತಿದ್ದರೂ ರಟ್ಟಿಯಲ್ಲಿ ಕೈಗಳನ್ನು ಹಾಕಿಸಿಕೊಂಡು ಬಂದು ಹೊರಗೆ ಕುಳಿತರು. ಸಮಂತ್ರಸ್ನಾನಮಾಡಿ ಬಂದ ಬ್ರಹ್ಮವೃಂದಕ್ಕೆ ಅವರು

ನಮಸ್ಕರಿಸಿದರು. ಬಳಿಕ ಪಂಚಕವ್ಯವ್ರಾಶನಮಾಡಿ ಸರ್ವ ವ್ರಾಯಶ್ಚಿತ್ತದ ಸಂಕಲ್ಪವನ್ನು ಮಾಡಿ ಗೋದಾನವೇ ಮೊದಲಾದ ಸರ್ವದಾನಗಳನ್ನು ಸ್ವಹಸ್ತದಿಂದ ವೈದಿಕರಿಗೆ ಕೊಟ್ಟರು. ಮುಂದೆ ತಮಗೆ ತಿಲಾಂಜಲಿಯನ್ನು ಕೊಡತಕ್ಕವರು ಯಾರೂ ಇಲ್ಲದ್ದರಿಂದ, ಜನ್ಮದಿಂದಿರುವಾಗಲೇ ಸದ್ಗತಿಯ ಮಾರ್ಗವನ್ನು ಕಂಡುಕೊಳ್ಳುವೆವೆಂದು ಹೇಳಿ, ಬಂದ ಬಡಬಗ್ಗರಿಗೆ ಧಾನ್ಯದಾನವನ್ನು ಕೊಡಲಿಕ್ಕೆ ಹೇಳಿ, ತಮ್ಮ ಒತ್ತದ ಪಣತಗಳನ್ನೆಲ್ಲ ಒರಿದು ಮಾಡಿದರು. ಬಂದ ಜನರೆಲ್ಲ ತಾವು ಹೊರತಕ್ಕಷ್ಟು ಬತ್ತವನ್ನು ತೆಗೆದು ಕೊಂಡು ಮರುಗುತ್ತ ನಡೆದರು. ಇದೇ ಹೊತ್ತಿಗೆ ಹಳ್ಳೀಕೇರಿಯ ಗೋಲ್ಲರ ಸಿದ್ದಯ್ಯನೂ ಅಕಸ್ಮಾತ್ತಾಗಿ ಬೀಮ್ಮಿಗೇರಿಗೆ ಬಂದಿದ್ದನು. ಅವನು ಸೇಂದಿಯ ಅಂಗಡಿಯಲ್ಲಿ ಮನಬಂದಂತೆ ಸೇಂದಿಯನ್ನು ಕುಡಿದು ಜೋಲಿಯನ್ನು ಹೊಡೆಯುತ್ತ ದೇಸಾಯರ ಮನೆಯ ಮುಂದೆ ಹಾದುಹೋಗುತ್ತಿದ್ದನು. ಅವನು ಅಲ್ಲಿ ಕೂಡಿದ ಜನಸ್ತೋಮವನ್ನು ನೋಡಿ 'ಇಲ್ಲಾಳ್ಕಿಷ್ಟ ಮಂದಿ ನೆರದೈತ್ತೀ?' ಎಂದು ಕೇಳಿದನು. ಆಗ ಅಲ್ಲಿ ನೆರೆದವರು, 'ಏನ ಹೇಳಬೇಕಲೆ? ನಮ್ಮೂರ ದೊರಿ ಮರೆಯಾಗತಾನ. ನಮ್ಮೂರಿಗೆ ಧರ್ಮರಾಯ ಇದ್ದಾಂಗ ಇದ್ದ ಮಾತಾಯ! ನಾಟಾ ಮಾಡಿನ್ಯಾರುತೋ ಎಪ್ಪಾ! ಯಾ ಪಾಪಿ ಮಾಡಿಕೊಟ್ಟಿದ್ದೀತು? ಸಾಯೋ ಕಾಲಕ್ಕ ಎಲ್ಲ ಬಡಬಗ್ಗರನ ಕರಿಸಿ ಕಾಳು ಕೊಡಾಕ ಹತ್ತಾನ. ನೀನೂ ಒಳಗ ಹೋಗಲೇ! ಓಟ ಕಾಳು ಕೊಡತಾನ, ಹೊತಗೊಂಡು ಹೋಗು' ಎಂದರು. ಆಗ ಸಿದ್ದಯ್ಯನು ಮನೆಯೊಳಗೆ ಹೋಗಿ ಗೊಂಗಡಿಯ ಮೂಲೆಯಲ್ಲಿ ಬತ್ತವನ್ನು ಹಾಕಿಸಿ ಕೊಂಡು ಹೊರಗೆ ಬರುವ ಮುಂದೆ ಅಲ್ಲಿ ಕುಳಿತಿರುವ ಚಂದ್ರಾವತಿಬಾಯಿಯವರನ್ನೂ ಒಡಕಣ್ಣನನ್ನೂ ನೋಡಿ ಎದೆ ಎದೆ ಬಡಕೊಳ್ಳುತ್ತ 'ಆಯ್ಯೋ ನಾನಾ ಗಾತಾ ಮಾಡೆನೋ ಎಪಾ! ದುಡ್ಡಿನ ಆಶೇವು ಬಾಳ ಕೆಟ್ಟ. ನನ್ನ ಕೈವಾರಿ ಹೋಗ್ಮಿತಿ. ಏನು ಮಾಡಲಿ! ಅಯ್ಯಯ್ಯೋ! ಮುಗಲು ಹರದು ಬೀಳತೈತಿ. ಮುಗಲ ಹರದು ಬೀಳತೈತಿ' ಎಂದು ಸೇಂದಿಯ ಮಜ್ಜಿನಲ್ಲಿ ಕೂಗುತ್ತ ನಡೆದನು. ಅವನ ಮಾತಿನ ಮರ್ಮವು ಅಲ್ಲಿ ಕೂಡಿದ ಜನರಿಗೆ ಹೊಳೆಯದೆ ಇರಲಿಲ್ಲ. ಅವರು ಕುಲಕಂಟಕನಾದ ಒಡಕಣ್ಣನನ್ನೂ, ಪತಿ ಘಾತಕಿ ಚಂದ್ರಾವತಿಬಾಯರನ್ನೂ ಮನಬಂದಂತೆ ಹಳಿದರು. ಒಡಕಣ್ಣನು

ಹೊರಗೆ ಬಂದು ಅಲ್ಲಿ ನೆರೆದ ಜನರಿಗೆ ಮನೆಗೆ ಹೋಗಿರೆಂದು ಬೆದರಿಸಿದನು. ದೇಸಾಯರು, ಬಂದ ವೈದಿಕರಿಗೆ ನಮಸ್ಕರಿಸಿ ಮನೆಗೆ ಹೋಗಿರೆಂದು ಹೇಳಿ ತಮ್ಮ ಹಾಸಿಗೆಯ ಮೇಲೆ ಒರಗಿದರು. ಅಂದಿನಿಂದ ಅವರು ಚಂದ್ರಾವತಿ ಬಾಯರಿಂವಲೂ ಒಡಕಣ್ಣಿನಿಂದಲೂ ಅನ್ನ ನೀರು ತೆಗೆದುಕೊಳ್ಳಲಿಲ್ಲ. ಅವರ ಶುಶ್ರೂಷೆಗಳನ್ನು ಸ್ವೀಕರಿಸಲಿಲ್ಲ. ದೇಸಾಯರ ಅಶ್ರಿತನಾದ ಬ್ರಾಹ್ಮಣನೇ ತನ್ನ ಮನೆಯಿಂದ ಹಾಲು-ಹಣ್ಣುಗಳನ್ನು ತಂದು ದೇಸಾಯರಿಗೆ ಹಾಕಹತ್ತಿದನು. ಕರ್ಮಯೋಗಿಗಳಾದ ದೇಸಾಯರು ಹೊನ್ನು-ಹೆಣ್ಣು-ಮಣ್ಣುಗಳ ಮೇಲಿನ ಮಮತೆಯನ್ನು ತೊರೆದು, ಸರ್ವಸಂಗಸರಿತ್ಯಾಗಮಾಡಿದ ಸನ್ಯಾಸಿಯಂತೆ ದೇವಧ್ಯಾನಮಾಡುತ್ತ ಶಾಂತಚಿತ್ತರಾಗಿ ಮರಣವನ್ನು ಎದುರು ನೋಡಹತ್ತಿದರು.

ಮಾಘ ಶುದ್ಧ ಪೌರ್ಣಮಿ. ಅರುಣೋದಯ ಸಮಯ. ಸಕ್ಷತ್ರಗಳು ಒಂದೊಂದೇ ಆಡಗಹತ್ತಿವೆ. ಸುತ್ತಲೂ ಶಾಂತತೆಯು ನೆಲೆಗೊಂಡಿದೆ. ಆ ಸಮಯಕ್ಕೆ ದೇಸಾಯರ ಮನೆತುಂಬ ಜನರು ನೆರೆದಿದ್ದಾರೆ. ದೇಸಾಯರಿಗೆ ಊರ್ಧ್ವಶ್ವಾಸವು ಎಳೆಯಹತ್ತಿದ್ದರಿಂದ ಬಾಯಿಂದ ಮಾತನಾಡಲಿಕ್ಕೆ ಬರದಂತಾಗಿದೆ. ಆಗ ಅವರು ತಮ್ಮನ್ನು ದರ್ಭಾಸನದ ಮೇಲೆ ಮಲಗಿಸಿರೆಂದು ಸಂಜ್ಞೆಮಾಡಿದರು. ಕೂಡಲೆ ಆಣ್ಣಾದೀಕ್ಷಿತರೂ ತಿಪ್ಪಾ ಶಾಸ್ತ್ರಗಳೂ ದೇಸಾಯರನ್ನು ಎತ್ತಿ ದರ್ಭೆ ಹಾಸಿದ ಕೃಷ್ಣಾಜಿನದ ಮೇಲೆಯೆ ಮಲಗಿಸಿದರು. ಆಗ ದೇಸಾಯರು ತಮ್ಮ ಮಿತ್ರರಿಗೂ ಬಂದ ಜನರಿಗೂ ಕೈಮುಗಿದು ದೇವಧ್ಯಾನ ಮಾಡುತ್ತ ಕಣ್ಣುಮುಚ್ಚಿದರು. ಕೂಡಲೆ ಅವರ ಅತ್ಯವು ಬ್ರಹ್ಮರಂಧ್ರವನ್ನು ಭೇದಿಸಿ ಅವರ ಜಡದೇಹವನ್ನು ಬಿಟ್ಟು ಹಾರಿ ಹೋಯಿತು. ಆಗ ಅಲ್ಲಿ ನೆರೆದ ಜನರು 'ಅಯ್ಯೋ!' ಎಂದು ಗೋಳಿಟ್ಟರು. ಚಂದ್ರಾವತಿಬಾಯಿಯವರು ಹೆಣದ ಮೇಲೆ ಬಿದ್ದು ಎದೆ ಎದೆ ಬಡಕೊಳ್ಳುತ್ತ ಹೊರಳಾಡಹತ್ತಿದರು. ಕೂಡಿದವರು ಅವರನ್ನು ಅಲ್ಲಿಂದ ಎಳೆದುಕೊಂಡು ಹೋಗಿ ದೂರ ಕುಳ್ಳಿರಿಸಿದರು. ದೇಸಾಯರ ಮರಣವಾರ್ತೆಯು ಬೆಳಗಾಗುವದರೊಳಗೆ ಬೊಮ್ಮಿಗೇರಿಯ ತುಂಬ ಹಬ್ಬಿತು. ದೇಸಾಯರ ದೇಹಸಂಸ್ಕಾರಕ್ಕೆ ಸಾವಿರಾರು ಜನರು ನೆರೆದರು. ಎಲ್ಲರೂ ಶವದ ಹಿಂದಿನಿಂದ ಕಣ್ಣೀರು ಸುರಿಸುತ್ತಾ ಸ್ಮಶಾನಭೂಮಿಗೆ ಹೋಗಿ ದೇಸಾಯರ ದೇಹಕ್ಕೆ ಅಗ್ನಿ ಸಂಸ್ಕಾರ

ರವನ್ನು ಮಾಡಿ, ಅವರ ಆತ್ಮಕ್ಕೆ ಶಾಂತಿಯನ್ನೀಯಲು ಪರಮಾತ್ಮನನ್ನು ಪ್ರಾರ್ಥಿಸಿ ಅಲ್ಲಿಯೇ ಸಮಾಪದಲ್ಲಿದ್ದ ಕೆರೆಯಲ್ಲಿ ಜಳಕವಾಡಿ, 'ಮೆಚ್ಚು ಮದ್ದು ಮರಣವ ತಂದಿತೆ'ಂದು ನುಡಿಯುತ್ತ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

೧೪

ಒಡಕಣ್ಣಿನ ದತ್ತಕ ಪ್ರಕರಣ.....

ಶ್ರೀಪತಿರಾಯರು ಜೀವದಿಂದಿರುವಾಗಲೇ ಯಾರನ್ನಾದರೂ ತಮ್ಮ ದತ್ತಕಪುತ್ರನನ್ನು ಮಾಡಿಕೊಂಡರೆ ತನ್ನ ಕಾರಸ್ಥಾನವೆಲ್ಲ ಕೆಟ್ಟುಹೋಗುತ್ತದೆಂದು ಒಡಕಣ್ಣನು ಚಿಂತಿಸಿದ್ದನು. ದೇಸಾಯರು ಒಡಕಣ್ಣನನ್ನು ಚಂದ್ರಾವತಿಬಾಯಿಯವರನ್ನೂ ಕಂಡಕೂಡಲೆ ಕೆಂಡದಂತಾಗುತ್ತಿದ್ದ ಮೇಲೆಯಂತೂ ಒಡಕಣ್ಣನು ಮನದಲ್ಲಿ ತಳಮಳಿಸಹತ್ತಿದನು. ಇದರ ನಿರ್ಧಾರಕ್ಕಾಗಿಯೇ ಒಡಕಣ್ಣನು ಚಂದ್ರಾವತಿಬಾಯಿಯವರ ಮುಖಾಂತರ ತನ್ನನ್ನು ದತ್ತಕ ಮಾಡಿಕೊಳ್ಳತಕ್ಕ ವಿಷಯವನ್ನು ದೇಸಾಯರೆದುರಿಗೆ ತೆಗೆಸಿದನು. ಅದಕ್ಕೆ ದೇಸಾಯರು ಧಿಕ್ಕಾರಮಾಡಿ ತಮ್ಮ ಮಿತ್ರರೆದುರಿಗೆ ಮೃತ್ಯುಲೇಖದ ಮಾತು ತೆಗೆದದ್ದರಿಂದ ಒಡಕಣ್ಣನಿಗೆ ಸ್ವಲ್ಪ ಸಮಾಧಾನವಾಯಿತು. ಚಂದ್ರಾವತಿಬಾಯಿಯವರು ತನ್ನ ಬಲೆಯಲ್ಲಿ ಬಿದ್ದಿರುವುದರಿಂದ ದೇಸಾಯರು ಮೃತರಾದ ಮೇಲೆ ತನ್ನನ್ನೇ ಅವರು ದತ್ತಕ ತೆಗೆದುಕೊಳ್ಳುವರು; ಆ ಮೇಲೆ ವ್ಯಾಜ್ಯವನ್ನು ಹೂಡಿ ದೇಸಾಯರು ಬರೆದಿಟ್ಟ ಮೃತ್ಯುಪತ್ರವನ್ನು ಮಣ್ಣುಗೂಡಿಸಬಹುದೆಂದು ಒಡಕಣ್ಣನು ನಂಬಿದನು. ಹೀಗಿದ್ದುದರಿಂದಲೇ ದೇಸಾಯರು ಮೃತ್ಯುಪತ್ರವನ್ನು ಬರೆದುಕೊಡುವ ಕಾಲಕ್ಕೆ ಒಡಕಣ್ಣನು ಯಾವ ತಂತ್ರವನ್ನೂ ಹೂಡದೆ ಸುಮ್ಮನಿದ್ದನು. ಮುಂದಿನ ತನ್ನ ಕಾರ್ಯಸಾಧನೆಯ ದೆಸೆಯಿಂದ ಅವನು ತನ್ನ ಬಾಲ್ಯಸ್ನೇಹಿತರಾದ ಬಡಿಗರ ಭರಮಣ್ಣ, ಕಂಬಾರ ಕಲ್ಲಣ್ಣ, ಸೆಟ್ಟರ ಬಸೆಟ್ಟಿಪ್ಪ ಮೊದಲಾದವರೊಡನೆ ವಿಶೇಷ ಸಖ್ಯವನ್ನು ಬೆಳೆಸಿದನು.

ಶ್ರೀಪತಿರಾಯರು ಮೃತರಾದ ಕೂಡಲೆ, ಅವರ ಉತ್ತರಕ್ರಿಯೆಯನ್ನು ಮಾಡಲಿಕ್ಕೆ ಒಡಕಣ್ಣನು ತನ್ನ ತಂದೆಯಾದ ಗೋಪಾಳರಾಯರನ್ನು ಬೊಮ್ಮಿ ಗೇರಿಗೆ ಕರೆಯಿಸಿದನು; ಅಷ್ಟರಲ್ಲಿ ವೆಂಕಟರಾಯರೂ ಬೊಮ್ಮಿಗೇರಿಗೆ ಬಂದಿದ್ದರು. ಅಣ್ಣಾದೀಕ್ಷಿತರು ದೇಸಾಯರು ಬರೆದಿಟ್ಟ ಮೃತ್ಯುಪತ್ರವನ್ನು ವೆಂಕಟರಾಯರಿಗೆ ಕೊಟ್ಟು ನೀವೇ ಶ್ರೀಪತಿರಾಯರ ಉತ್ತರಕ್ರಿಯೆಯನ್ನು ಮಾಡಲಿಕ್ಕೆ ಯೋಗ್ಯರೆಂದು ತಿಳಿಸಿದರು. ಆದರೆ ಚಂದ್ರಾವತಿಬಾಯಿಯವರೂ ಒಡಕಣ್ಣನೂ ಕೂಡಿ ವೆಂಕಟರಾಯರನ್ನು ಮನೆಯೊಳಗೆ ಬರಗೊಡಲಿಲ್ಲ. ಗೋಪಾಳರಾಯರೇ ಚಂದ್ರಾವತಿಬಾಯಿಯವರ ಯಜಮಾನತ್ವವನ್ನು ವಹಿಸಿ ಶ್ರೀಪತಿರಾಯರ ದಿನಕರ್ಮವನ್ನು ಮಾಡಿದರು. ಅಣ್ಣಾದೀಕ್ಷಿತರೂ ತಿಪ್ಪಾಶಾಸ್ತ್ರಿಗಳೂ ಅವರ ಮನೆಗೆ ಊಟಕ್ಕೆ ಹೋಗಲಿಲ್ಲ. ದೇಸಾಯರ ಆಶ್ರಿತನೂ, ಊರೊಳಗಿನ ಕೆಲವು ಬುಭುಕ್ಷಿ ತರಾದ ಬ್ರಾಹ್ಮಣರೂ ಮೃತ್ಯುಸ್ಥಕ್ಕೆ ಮರುಳಾಗಿ ಅವರ ಮನೆಗೆ ಊಟಕ್ಕೆ ಹೋದರು. ಅಂತೂ ಇಂತೂ ಶ್ರೀಪತಿರಾಯರ ಉತ್ತರಕ್ರಿಯೆಯು ಸಾಂಗವಾಯಿತು. ಊರೊಳಗಿನ ಉಂಡಾಡಿ ಗರೂ, ಉಡಾಳರೂ, ಕೃತಘ್ನರೂ, ಮೂರ್ಖರೂ ಒಡಕಣ್ಣನ ಬೆನ್ನು ಕಟ್ಟಿದರು. ಶ್ರೀಪತಿರಾಯರು ಸತ್ತು ಹತ್ತು ದಿನಗಳಲ್ಲಿಯೇ ಬೊಮ್ಮಿಗೇರಿಯಲ್ಲಿ ಎರಡು ಬಣಗಳುಂಟಾಗಿ ಊರ ಒಕ್ಕಟ್ಟು ಆಳಿದುಹೋಯಿತು.

ಶ್ರೀಪತಿರಾಯರ ಉತ್ತರಕ್ರಿಯೆಯು ಮುಗಿದ ಕೂಡಲೆ ಒಡಕಣ್ಣನು ಚಂದ್ರಾವತಿಬಾಯಿಯವರನ್ನು ಕೂಡಿಕೊಂಡು ಹನುಮಾವುರಕ್ಕೆ ಹೋದನು. ಆಗ ದೇಸಾಯರ ರೈತಜನರೆಲ್ಲ ಬಂದು ಶ್ರೀಪತಿರಾಯರ ಗುಣವರ್ಣನೆಯನ್ನು ಮಾಡುತ್ತ ಗೋಳಿಟ್ಟರು; ಮತ್ತು ತಮ್ಮ ದೇಸಾಯರು ಈ ವರ್ಷ ಊರಲ್ಲಿ ಹುಟ್ಟಿದ ಮುಳ್ಳಗಳ್ಳಿಯನ್ನು ನಾಶಮಾಡಿಬಿಡುತ್ತೇವೆಂದು ವಚನ ಕೊಟ್ಟಿದ್ದರೆಂದೂ ಹಳಹಳಿಸಿದರು. ಆಗ ಒಡಕಣ್ಣನು 'ಮಿಂಚಿಹೋದ ಮಾತಿಗೆ ಚಿಂತಿಸಿ ಫಲವಿಲ್ಲ'ವೆಂದನು. 'ದೇಸಾಯರು ಅಶ್ವಾಯುಷ್ಯವನ್ನು ಪಡೆದು ಬಂದದ್ದರಿಂದ ಆಕಾಲದಲ್ಲಿ ಅವರ ಅವತಾರ ಸಮಾಪ್ತಿಯಾಯಿತು. ಅವರ ಕುಟುಂಬದವರೂ ನಿಮ್ಮನ್ನು ತಾಯಿಯಂತೆ ಸಲಹುವರು. ದೇಸಾಯರು ವಚನ ಕೊಟ್ಟಂತೆ ಈ ವರ್ಷ ಮುಳ್ಳಗಳ್ಳಿಯನ್ನು ತೆಗೆದೊಗೆಯಲಿಕ್ಕೆ ಸಹಾಯ ಮಾಡುವರು. ನೀವೆಲ್ಲರೂ ಅವರನ್ನು ನಂಬಿ ನಡೆದರೆ, ಅವರು ಈ ವರ್ಷದ

ಉತ್ಪನ್ನದಲ್ಲಿ ಅರ್ಧ ಉತ್ಪನ್ನವನ್ನು ಡಬ್ಬಗಳ್ಳಿಯ ನಾಶಕ್ಕಾಗಿ ಉಪಯೋಗಿಸುವರು ' ಎಂದು ಮುಂತಾಗಿ ಔಪಚಾರಿಕ ಮಾತುಗಳನ್ನು ಹೇಳಿ, ರೈತರ ಮನವೊಲಿಸಿದನು. ಆದರೆ ಇಷ್ಟರಲ್ಲಿ ರೈತರಿಗೆ ದೇಸಾಯರು ವೆಂಕಟರಾಯರ ಹೆಸರಿನಲ್ಲಿ ಮೃತ್ಯುಪತ್ರವನ್ನು ಮಾಡಿಟ್ಟ ಸುದ್ದಿಯ ಸುಳಿವು ಬಡಿದಿತ್ತು. ಕೂಡಲೆ ಒಬ್ಬ ರೈತನು ವೆಂಕಟರಾಯರ ಹೆಸರಿನಲ್ಲಿ ಮೃತ್ಯುಪತ್ರ ಮಾಡಿಟ್ಟದ್ದು ನಿಜವೇನೆಂದು ಕೇಳಿದನು. ಅದಕ್ಕೆ ಒಡಕಣ್ಣನು ' ಅವರು ಸಾಯುವ ಕಾಲಕ್ಕೆ ಯಾರಿಗೂ ಏನೂ ಬರಕೊಟ್ಟಿದ್ದಿಲ್ಲ; ಅವರ ಕುಟುಂಬದವರಿಗೆ ದತ್ತಕ ಮಾಡಿಕೊಂಡು ಮನೆತನ ನಿಲ್ಲಿಸಲಿಕ್ಕೆ ಹೇಳಿ ಸತ್ತರು. ಆದರೆ ಬೊಮ್ಮಿಗೇರಿ ಯೊಳಗಿನ ಕೆಲವು ವುಂಡ ಜನರು ಕೂಡಿಕೊಂಡು ದೇಸಾಯರ ಮನೆತನವು ಅಳಿಯಬೇಕೆಂಬ ದುರಾಲೋಚನೆ ಮಾಡಿ ಅವರು ಸತ್ತಮೇಲೆ ಒಂದು ಖೊಟ್ಟಿ ಮೃತ್ಯುಪತ್ರವನ್ನು ಬರೆದು ಆ ವೆಂಕಟರಾಯನ ಕೈಯಲ್ಲಿ ಕೊಟ್ಟಿರುವರು. ಆದಕಾರಣ ಆ ವೆಂಕಟರಾಯನು ಈ ಸುದ್ದಿಯನ್ನು ಹನುಮಾವುರದಲ್ಲಿ ಹಬ್ಬಿಸಿರುವನು. ನಿಮ್ಮ ಧನಿಯರ ಮನೆತನ ಅಳಿಯಬೇಕೆಂದು ನಿಮ್ಮ ಮನಸ್ಸಿನಲ್ಲಿದ್ದರೆ ನಿಮಗೆ ತಿಳಿದಂತೆ ಮಾಡಿ 'ರೆಂದು ಒಂದು ದೊಡ್ಡ ಭಾಷಣವನ್ನೇ ಮಾಡಿದನು. ಕೂಡಲೆ ಆ ರೈತರ ಸಮೂಹದಲ್ಲಿ ವೆಂಕಟರಾಯರ ಬಗ್ಗೆ ತಿರಸ್ಕಾರವುರ್ವಾಗಿ ಕುಚುಕುಚು ಮಾತು ಸುರುವಾಯಿತು. ಇದೇ ಸಂಧಿಯನ್ನು ಸಾಧಿಸಿ ಒಡಕಣ್ಣನು 'ನಿಮ್ಮ ಮನಸ್ಸಿನಲ್ಲಿ ದೇಸಾಯರ ಕುಟುಂಬದವರಿಗೆ ಸಹಾಯ ಮಾಡುವುದಿಷ್ಟರೆ ಆ ವೆಂಕಟರಾಯ ಇಲ್ಲಿ ಬಂದಾಗ ಅವನಿಗೆ ಲಾವಣೀ ಪತ್ರ ಬರೆದು ಕೊಡಬೇಡಿರಿ ' ಎಂದು ಉಪದೇಶಿಸಿದನು. 'ಛೇ! ಛೇ! ಆಗೋಣೈ! ಅವ ಬಂದರ ಕಾಲು ಮುರದ ಕಳಿಸ್ತೇವಿ ' ಎಂದು ಎಷ್ಟೊ ತರಹವಾಗಿ ರೈತರು ವೆಂಕಟರಾಯರ ಬಗ್ಗೆ ಇರುವ ತಮ್ಮ ಅಸಹಾನುಭೂತಿಯನ್ನು ವ್ಯಕ್ತಗೊಳಿಸಿದರು. ಒಡಕಣ್ಣನು, ರೈತರು ಹೀಗೆ ಬಾಯಿಯವರು ಹೇಳಿದಂತೆ ಕೇಳಿದರೆ, ಅವರು ದತ್ತಕ ಮಾಡಿಕೊಂಡು ಮನೆತನವನ್ನು ನಿಲ್ಲಿಸುವರು; ಮತ್ತು ಅದರಿಂದ ಇಬ್ಬರಿಗೂ ಒಳಿತೆಂದು ಹೇಳಿ ಎಲ್ಲರ ಮನಸ್ಸನ್ನು ಒಲಿಸಿಕೊಂಡನು. ಆ ಮೇಲೆ ಒಡಕಣ್ಣನು ಹನುಮಾವುರದಲ್ಲಿ ಎರಡು ದಿನವಿದ್ದು ಮೃದುವಚನಗಳಿಂದ ದೇಸಾಯರ ರೈತರನ್ನು ಮರುಳುಗೊಳಿಸಿ ಆ ವರ್ಷದ ಅರ್ಧ ಲಾವಣೀ

ಹಣವನ್ನು ಡಬ್ಬಗಳ್ಳಿಯ ನಾಶಕ್ಕೆಂದು ರೈತರ ಕಡೆಗೇ ಬಿಟ್ಟು ಉಳಿದ ಅರ್ಧ ಹಣವನ್ನು ತೆಗೆದುಕೊಂಡು ಬೊಮ್ಮಿಗೇರಿಗೆ ಬಂದನು.

ಶ್ರೀಪತಿರಾಯರು ಬರೆದುಕೊಟ್ಟ ಮೃತ್ಯುಪತ್ರದ ಪ್ರಕಾರ ಅವರ ಆಸ್ತಿಯು ತಮಗೆ ದೊರೆಯಬೇಕೆಂದು ವೆಂಕಟರಾಯರು ಪ್ರಯತ್ನ ಮಾಡಿದರು. ಆದರೆ ಹನುಮಾವುರದ ರೈತರೂ ಜನರೂ ಉಳಿದ ಚಾವರಾತ ಜಮೀನುಗಳ ರೈತರೂ ಒಡಕಣ್ಣಿನ ಮಾತಿನ ಹಾಗೂ ದುಡ್ಡಿನ ದುರಾಸೆಯ ಮುಚ್ಚಿಗೆ ಬಿದ್ದು ವೆಂಕಟರಾಯರಿಗೆ ಲಾವಣೀ ಕಬಲಾಯತಿಯನ್ನು ಬರೆದುಕೊಡಲಿಲ್ಲ. ಆದ್ದರಿಂದ ಅವರು ಕೋರ್ಟಿನ ಕಟ್ಟಿಯನ್ನು ಹತ್ತಬೇಕಾಯಿತು. ಅಲ್ಲಿ ಅವರು ಶ್ರೀಪತಿರಾಯರು ಬರೆದುಕೊಟ್ಟ ಮೃತ್ಯುಪತ್ರದ ಪ್ರಕಾರ ಅವರ ಆಸ್ತಿಯೆಲ್ಲ ತಮಗೆ ದೊರೆಯಬೇಕೆಂದು ವ್ಯಾಜ್ಯ ಹೂಡಿದರು. ಈ ಸುದ್ದಿಯು ಒಡಕಣ್ಣಿನಿಗೆ ತಿಳಿದ ಕೂಡಲೆ ಅವನು ವಕೀಲರ ಬಳಿಗೆ ಹೋಗಿ ಈ ವ್ಯಾಜ್ಯಕ್ಕೆ ಪ್ರತೀಕಾರದ ಉಪಾಯವನ್ನು ತಿಳಿದುಕೊಂಡು ಬೊಮ್ಮಿಗೇರಿಗೆ ಬಂದು ಎಲ್ಲ ಸಂಗತಿಯನ್ನು ಚಂದ್ರಾವತಿಬಾಯಿಯವರಿಗೆ ತಿಳಿಸಿದನು. ಆಗ ಚಂದ್ರಾವತಿಬಾಯಿಯವರು— 'ನಾನು ಸುಮ್ಮನೆ ಕುಳಿತರೆ, ಆ ವೆಂಕಟರಾಯನು ವತನವನ್ನೆಲ್ಲಾ ಬಕ್ಕುರಿಸಿ ನನ್ನ ಕೈಯಲ್ಲಿ ಪರಟೆ ಕೊಡುವನು; ಕೋರ್ಟಿನಲ್ಲಿ ಹೋಗಿ ನಿಂತರೆ ನನ್ನ ಮರ್ಯಾದೆ ಉಳಿಯುವದಿಲ್ಲ. ಇದೆಂಥ ಬಿಕ್ಕಟ್ಟಿನ ಪ್ರಸಂಗ ಬಂದಿತಲ್ಲ! ' ಎಂದು ದೊಡ್ಡ ಧ್ವನಿತಗದು ಆತ್ತರು. ಆಗ ಒಡಕಣ್ಣಿನು ಬಾಯಿಯವರು ಕೋರ್ಟಿನ ಕಟ್ಟಿಯನ್ನು ಹತ್ತಿದರೆ, ಅವರ ಮರ್ಯಾದೆ ಹೋಗುವದೆಂದು 'ಸೋ' ಹಾಕಿದನು. ತರುವಾಯ ಅವರಿಗೆ ಸಮಾಧಾನ ಮಾಡಿ, ವತನವು ಅವರಿಗೆ ಉಳಿಯುವ ಒಂದೇ ಒಂದು ಹಂಚಿಕೆಯೆಂದರೆ, ವಕೀಲರು ಹೇಳಿದಂತೆ, ದತ್ತಕ ಮಾಡಿಕೊಳ್ಳುವದೆಂದು ತಿಳಿಸಿದನು. ವಯಸ್ಸಿನಲ್ಲಿದ್ದ ವರನ್ನೇ ದತ್ತಕ ಮಾಡಿಕೊಂಡು ದತ್ತಕ ಮಗನನ್ನು ಮುಂದೆ ಮಾಡಿ ನ್ಯಾಯಮಾಡಿದರೆ ಈ ವ್ಯಾಜ್ಯದಲ್ಲಿ ಜಯ ಸಿಗುವ ಸಂಭವವಿದೆಯೆಂದು ಒಡಕಣ್ಣಿನು ಮಾತಿಗೆ ಮೊದಲುಪಾಡಿದನು. ಚಂದ್ರಾವತಿಬಾಯಿಯವರು 'ದತ್ತಕಮಾಡಿಕೊಂಡರೆ ನಿನ್ನನ್ನೇ ಸೈ. ನೀನು ನೋಡಿದಂತೆ ಮತ್ತಾರೂ ನನ್ನನ್ನು ನೋಡುವದಿಲ್ಲ. ಆದರೆ ಮುಂದೆ ಮದುವೆ ಮಾಡಿಕೊಂಡ ಮೇಲೆ

ಹೆಂಡತಿಯ ಕೈಯಲ್ಲಿ ಸಿಕ್ಕು ನನ್ನ ಕೈ ಬಿಡಬಾರದು ' ಎಂದು ನಸುನಗೆ ನಕ್ಕು ನುಡಿದರು.

' ನೀವು ನನ್ನನ್ನು ದತ್ತಕ ಮಾಡಿಕೊಂಡರೆ ನೀವು ಹೇಳಿದಂತೆ ಕೇಳಿ ಕೊಂಡು ಇರುತ್ತೇನೆ. ಆಣೆ ಮಾಡಿ ಹೇಳುತ್ತೇನೆ; ಮಾಡಿಕೊಂಡ ಹೆಂಡತಿಯನ್ನಾದರೂ ಬಿಟ್ಟೇನು ನಿಮ್ಮನ್ನು ವಿಡಲಿಕ್ಕಿಲ್ಲ. ನನ್ನ ಮೇಲೆ ನಂಬಿಕೆ ಇದ್ದರೆ ನನ್ನನ್ನು ದತ್ತಕ ಮಾಡಿಕೊಳ್ಳಿರಿ. ಮುಂದೆ ನೀವು ಕೋರ್ಟಿನ ಕಟ್ಟಿಯನ್ನು ಹತ್ತದಂತೆ ನಾನು ಎಲ್ಲ ವ್ಯವಸ್ಥೆಯನ್ನು ಮಾಡುತ್ತೇನೆ. ಆ ವೆಂಕಟರಾಯನ ವಿರುದ್ಧ ಬಡದಾಡಿ ನ್ಯಾಯವನ್ನೂ ಗೆದೆಯುತ್ತೇನೆ. ಆದರೆ ಇದರಲ್ಲಿ ನಿಮ್ಮವರೇ ನಿಮ್ಮ ವಿರುದ್ಧವಾಗಬಾರದು. ' ಎಂದನು ಒಡಕಣ್ಣು.

ಬಾಯಿಯವರು 'ನಿಮ್ಮವರು' ಎಂಬುದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರು. ತಮ್ಮವರೆನ್ನುವವರು ಇರುವರಾದರೂ ಯಾರು? ಇದ್ದು ಒಬ್ಬ ಅಣ್ಣನನ್ನು ಬಿಟ್ಟರೆ ಯಾರೂ ಇಲ್ಲ. ಅವನೂ ಹೆಂಡತಿಯ ಕೈಯಲ್ಲಿ ಸಿಕ್ಕಿರುವನು. ಅವನೂ ಆ ಕಲ್ಲಂಭಟ್ಟರ ಟೋಳಿಯಲ್ಲಿ ಸೇರುವನೋ ಎನು? ಎಂಬ ಸಂಶಯವು ಅವರಲ್ಲಿ ಉತ್ಪನ್ನವಾಯಿತು; ಕೂಡಲೆ ಒಡಕಣ್ಣುಸೆದುರು ಅವರು ಆ ಪ್ರಸ್ತಾವವನ್ನು ತೆಗೆದರು. ಒಡಕಣ್ಣನು ' ಹೀಗೆ ಮಾತ್ರ ಆಗಬಾರದು ' ಎಂದು ಒಂದು ಯುಕ್ತಿಯನ್ನು ಹೇಳಿದನು. ಚಂದ್ರಾವತಿಬಾಯಿಯವರ ಅಣ್ಣನಿಗೆ ಇರುವ ಒಬ್ಬ ಮಗಳನ್ನು ತಮ್ಮ ದತ್ತಕವುತ್ರನಿಗೆ ವರದಕ್ಷಿಣೆಯಿಲ್ಲದೆ ಮದುವೆ ಮಾಡಿಕೊಳ್ಳುವ ಆಸೆಯನ್ನು ಚಂದ್ರಾವತಿಬಾಯರು ಹಚ್ಚಬೇಕು; ಆದರೆ ಲಕ್ಷ್ಮಣ ಜೋಯಿಸರು ಬಾಯಿ ತೆರೆಯುವರು! ಚಂದ್ರಾವತಿಬಾಯಿಯವರು ಅದಕ್ಕೆ ಒಪ್ಪಿಕೊಂಡು ಮರುದಿನ ತಮ್ಮ ಅಣ್ಣನನ್ನು ಕರೆಯಿಸಿ ಒಡಕಣ್ಣನು ಹೇಳಿದಂತೆ ಸವಿಮಾತಿನಲ್ಲಿ ಹೇಳಿದರು. ತಮ್ಮ ಆಸ್ತಿಯನ್ನು ಭಾಗಾದಿಯರ ಕೈಯಲ್ಲಿ ಕೊಡುವದಕ್ಕಿಂತ ತಾವು ಹೇಳಿದಂತೆ ಕೇಳಿಕೊಂಡಿರುವ ಒಡಕಣ್ಣನನ್ನು ದತ್ತಕ ಮಾಡಿಕೊಂಡರೆ ಇಬ್ಬರಿಗೂ ಉತ್ತಮ; ಅಣ್ಣನು ನಿರಾಧಾರಿಯಾದ ತಂಗಿಯನ್ನು ಕಟ್ಟಿಕೊಂಡು ಬಡಿದಾಡದಿದ್ದರೆ ಹೇಗೆ? ಎಂದು ಮುಂತಾಗಿ ಕರುಣೆ ಹುಟ್ಟುವಂತೆ ಮಾತಾಡಿದರು. ' ಒಡಕಣ್ಣನಾದರೂ ನಮಗೇನು ದೂರಿಸವನಲ್ಲ; ಸಣ್ಣವನಿರುವಾಗಿ

ನಿಂದ ಜೋಪಾನ ಮಾಡಿದ್ದೇನೆ. ನಿನ್ನ ಹಿರಿಯ ಮಗಳಾದ ಗೌರಿಯನ್ನು ಅವನಿಗೆ ಮಾಡಿಕೊಂಡು ಹಿಂದಿನ ಸಂಬಂಧ ಬೆಳೆಯಿಸೋಣ. '

ಒಡಕಣ್ಣನು ದುರ್ಗುಣವೂರ್ಣನಿರುವನೆಂದು ಲಕ್ಷ್ಮಣ ಜೋಯಿಸರಿಗೆ ಗೊತ್ತಿದ್ದರೂ, ತಂಗಿಯ ಮಾತಿನ ಮೋಹದಿಂದ, ವರದಕ್ಷಿಣೆಯಿಲ್ಲದೆ ತಮ್ಮ ಮಗಳು ದೊಡ್ಡ ನತನದಾರರ ಮನೆತನಕ್ಕೆ ಬೀಳುವಳೆಂಬ ದುರಾಸೆಯಿಂದ, ತಮ್ಮ ತಂಗಿಯ ಹೇಳಿಕೆಯಂತೆ ನಡೆಯಲಿಕ್ಕೆ ಅವರು ಒಪ್ಪಿದರು. ಬಳಿಕ ಫಾಲ್ಗುಣ ವದ್ಯ ಪಂಚಮಿಯ ದಿವಸ ಚಂದ್ರಾವತಿಬಾಯಿಯವರು ಒಡಕಣ್ಣನನ್ನು ವಿಧಿಪೂರ್ವಕ ದತ್ತಕ ತೆಗೆದುಕೊಂಡರು. ಶ್ರೀಪತಿರಾಯರ ಆಶ್ರಿತ ಬ್ರಾಹ್ಮಣನು ದಕ್ಷಿಣೆಯ ದುರಾಶೆಗೂ ಒಪ್ಪುತ್ತ ಕೂಳಿನ ಮಬ್ಬಿಗೂ ಬಿದ್ದು ದತ್ತಹೋಮವನ್ನು ಮಾಡಿಸಿದನು. ಲಕ್ಷ್ಮಣ ಜೋಯಿಸರೂ ಅವರ ಕಡೆಯ ಕೆಲವು ಜನ ಬ್ರಾಹ್ಮಣರೂ ಈ ದತ್ತಕಕ್ಕೆ ಸಹಾಯ ಮಾಡಿದರು. ಅಣ್ಣಾದೀಕ್ಷಿತರು ನೊದಲಾದ ಶ್ರೀಪತಿರಾಯರ ಮಿತ್ರರು ಹಾಗೂ ಗೋವಿಂದ ನಾಯಕರು ನೊದಲಾದ ಪ್ರತಿಷ್ಠಿತ ಜನರು ಈ ದತ್ತಕಕ್ಕೆ ಒಪ್ಪಲಿಲ್ಲ. ದತ್ತಹೋಮವಾದ ನಂತರ ದತ್ತಕ ಪತ್ರವನ್ನು ಬರೆದು ಅದಕ್ಕೆ ಲಕ್ಷ್ಮಣ ಜೋಯಿಸರು ಲಾಂಗೂಲಚಾಲನ ವೃತ್ತಿಯ ಕೆಲವು ಬುಭುಕ್ಷಿತ ಬ್ರಾಹ್ಮಣರಿಂದ ಹಾಗೂ ಶೆಟ್ಟರ ಬಸೆಟ್ಟಿಪ್ಪ ನೊದಲಾದ ಒಡಕಣ್ಣನ ಸ್ನೇಹಿತರ ಕಡೆಯಿಂದ ಸಾಕ್ಷಿಗಳನ್ನು ಹಾಕಿಸಿದರು. ಅಂದು ಎಲ್ಲರಿಗೂ ಮೃಷ್ಣಾಸ್ನು ಭೋಜನವಾಯಿತು. ತಿಪ್ಪಾಶಾಸ್ತ್ರಗಳ ಪಂಗಡದ ಬ್ರಾಹ್ಮಣರು ಅಂದು ಭೋಜನಕ್ಕೆ ಬರಲಿಲ್ಲ. ಮರುದಿವಸ ಆ ದತ್ತಕ ಪತ್ರವು ಸಬರಜೆಸ್ವಾರರ ಕಚೇರಿಯಲ್ಲಿ ನೋಂದಾಯಿಸಾಯಿತು. ಒಡಕಣ್ಣನು ಶ್ರೀಪತಿರಾಯರ ದತ್ತಕಪುತ್ರನೆಂದೂ ಅವರ ಆಸ್ತಿಯ ಒಡೆಯನೆಂದೂ ಮೆರೆಯಹತ್ತಿದನು. ಒಟ್ಟಿಗೆ ಒಡಕಣ್ಣನ ಇಚ್ಛೆಯು ಸಫಲವಾಯಿತು.

ಧೂರ್ತನಾದ ಒಡಕಣ್ಣನು ಬ್ರಾಹ್ಮಣರು ಭೋಜನಕ್ಕೂ, ತಿರುಕರು ತಾಂಬೂಲಕ್ಕೂ ಮರುಳಾಗುವರೆಂಬುದನ್ನು ಆರಿತಿದ್ದನು. ಅದಕ್ಕೋಸ್ಕರ ಅವನು ಯಾವುದಾದರೊಂದು ದೇವತಾರಾಧನೆಯ ನೆವಮಾಡಿ ತಿಂಗಳಿಗೆ ಎರಡು ಮೂರು ಸಾರೆ ಬ್ರಾಹ್ಮಣರಿಗೆ ಸುಗ್ರಾಸಭೋಜನ ಮಾಡಿಸಹತ್ತಿದನು. ಶ್ರಾವಣನೂಸದಲ್ಲಿ ಮಹಾರುದ್ರಾಭಿಷೇಕದ ನೆವಮಾಡಿ ಹನ್ನೊಂದು

ಜನ ಬ್ರಾಹ್ಮಣರನ್ನು ತನ್ನ ಬಲೆಯಲ್ಲಿ ಹಿಡಿದನು. ಸಂತೆಗೊಮ್ಮೆ ನಾಲಕ್ಕಾರು ಸಾವಿರ ವೀಳ್ಯದ ಎಲೆಗಳನ್ನೂ ಆರು ಸೇರು ಅಡಿಕೆಯನ್ನೂ ಸೇರು ತಂಬಾಕು ವನ್ನೂ ತಂದಿಟ್ಟು ಮನೆಗೆ ಬಂದವರಿಗೆಲ್ಲ ಎಲೆ ಅಡಿಕೆ ತಂಬಾಕು ತಿಂದು ಅಲ್ಲಿಯೇ ಇಟ್ಟ ಪೀಕಧಾನಿಯಲ್ಲಿ ಉಗುಳಿ ಹೋಗಲಿಕ್ಕೆ ಮುಕ್ತದ್ವಾರವನ್ನು ಇಟ್ಟನು. ಇದರಿಂದ ಊರೊಳಗಿನ ತಂಬಾಕು ತಿನ್ನುವ ಚಟದ ಜನರೆಲ್ಲರೂ ಒಡಕಣ್ಣನು ಬಹುದೊಡ್ಡ ಮನುಷ್ಯನಿರುವನೆಂದು ಹೊಗಳಹತ್ತಿದರು. ಜಾಲ ಗಾರನು ನೀರಿನ ತಳಕ್ಕೆ ಬಲೆಯನ್ನು ಹಾಕಿ ಮೇಲೆ ಆಹಾರವನ್ನು ಚೆಲ್ಲಿ ಮೊನುಗಳನ್ನು ಮರುಳು ಮಾಡಿ ಹೊತ್ತು ಸಾಧಿಸಿ ಆ ಮೊನುಗಳನ್ನೆಲ್ಲ ತನ್ನ ಬಲೆಯಲ್ಲಿ ಹಿಡಿದೆಳೆದುಕೊಳ್ಳುವಂತೆ ಒಡಕಣ್ಣನ ತಂತ್ರವಿತ್ತು. ಇದು ಭೋಜನಕ್ಕೂ ಚಟಕ್ಕೂ ಮರುಳಾದ ಜನರಿಗೆ ಆಗ ಹೊಳೆಯಲಿಲ್ಲ.

೧೫

ಕಲಿಯುಗದ ನ್ಯಾಯದೇವತೆ.....

ವೆಂಕಟರಾಯರು ಹೂಡಿದ ವ್ಯಾಜ್ಯವು ನ್ಯಾಯಸ್ಥಾನದಲ್ಲಿ ವಿಚಾರಕ್ಕೆ ಹೊರಟಿತು. ಆಗ ಒಡಕಣ್ಣನು ಚಂದ್ರಾವತಿಬಾಯಿಯವರಿಂದ ಆ ಮೃತ್ಯು ಪತ್ರವು ತಮ್ಮ ಗಂಡನು ಬರೆದುಕೊಟ್ಟಿಲ್ಲವೆಂದೂ ಅದು ತಮ್ಮ ಗಂಡನು ಸತ್ತಬಳಿಕ ಮಾಡಿದ 'ಖೊಟ್ಟಿ' ಕಾಗದವಿರುತ್ತದೆಂದೂ, ಮತ್ತು ತಮ್ಮ ಗಂಡನು ಸಾಯುವಾಗ ಆಜ್ಞೆಕೊಟ್ಟ ಪ್ರಕಾರ ಶ್ರೀವಲ್ಲಭನೆಂಬವನನ್ನು ದತ್ತಕ ಮಾಡಿಕೊಂಡಿರುವನೆಂದೂ, ಆ ದತ್ತಕಪುತ್ರನನ್ನೇ ಪ್ರತಿಪಕ್ಷಿಯನ್ನು ಮಾಡಿ ಆ ವ್ಯಾಜ್ಯದ ನಿರ್ಣಯವನ್ನು ಮಾಡಬೇಕೆಂದೂ ವಕೀಲರ ಮುಖಾಂತರ ಕೋರ್ಟಿಗೆ ಪ್ರತ್ಯುತ್ತರವನ್ನು ಕೊಡಿಸಿದನು. ಬಳಿಕ ವೆಂಕಟರಾಯರು ಒಡಕಣ್ಣನನ್ನು ಪ್ರತಿಪಕ್ಷಿಯನ್ನು ಮಾಡಿ, ಶ್ರೀಪತಿರಾಯರು ಆರು ತಿಂಗಳ ವರೆಗೆ ಬೇನೆ ಬಿದ್ದಿದ್ದು ಒಡಕಣ್ಣನು ಅವರ ಮನೆಯಲ್ಲಿಯೇ ಇದ್ದುದರಿಂದ ದತ್ತಕ ಮಾಡಿಕೊಳ್ಳುವ ಇಚ್ಛೆಯು ಅವರಿಗಿದ್ದರೆ, ಅವರೇ ಮಾಡಿಕೊಳ್ಳುತ್ತಿ

ದ್ದರೆಂದೂ, ಅವರು ಸಾಯುವಾಗ ತಮ್ಮ ಹೆಂಡತಿಗೆ ದತ್ತಕ ಮಾಡಿಕೊಳ್ಳುವ ಅಧಿಕಾರವನ್ನು ಕೊಟ್ಟಿಲ್ಲವಾದ್ದರಿಂದ ಆ ದತ್ತಕವು ಅಶಾಸ್ತ್ರವಿರುತ್ತದೆಂದೂ ಕೋರ್ಟಿಗೆ ವುಸಾ ತಿಳಿಸಿದರು. ಆಗ ಶ್ರೀಪತಿರಾಯರು ಬರೆದುಕೊಟ್ಟ ಮೃತ್ಯುಲೇಖನವು ಸತ್ಯವೋ, ತಮ್ಮ ಹೆಂಡತಿಗೆ ದತ್ತಕ ಮಾಡಿಕೊಳ್ಳಲಿಕ್ಕೆ ಅಧಿಕಾರ ಕೊಟ್ಟದ್ದು ಸತ್ಯವೋ? ಎಂಬುದು ನಿರ್ಣಯಕ್ಕೆ ಹತ್ತಿತು.

ಒಡಕಣ್ಣನ ವಕೀಲರು 'ಈ ಮೃತ್ಯುಲೇಖನವು ಖೊಟ್ಟಿಯೆಂದು ಸಿದ್ಧಮಾಡಿಕೊಡುವದು ಅಸಾಧ್ಯವಿದೆ. ಕಾರಣ ನೀನು ಪ್ರಯತ್ನಒಟ್ಟು ಮೃತ್ಯುಲೇಖ ಬರೆದವರನ್ನಾಗಲಿ ಸಾಕ್ಷಿ ದಾರರನ್ನಾಗಲಿ ವೆಂಕಟರಾಯರ ವಿರುದ್ಧ ಸಾಕ್ಷಿ ಹೇಳುವಂತೆ ಮಾಡಬೇಕು' ಎಂದು ಒಡಕಣ್ಣನಿಗೆ ತಿಳಿಸಿದರು. ಆಗ ಒಡಕಣ್ಣನು ಆ ಮೃತ್ಯುಪತ್ರ ಬರೆದವರನ್ನು ಅಥವಾ ಸಾಕ್ಷಿ ದಾರರನ್ನು ಒಡಿಸಿಯೇ ತೀರುವೆನೆಂದು ವಚನ ಕೊಟ್ಟನು. ಬಳಿಕ ಒಂದು ದಿನ ಒಡಕಣ್ಣನು ಅಣ್ಣಾದೀಕ್ಷಿತರ ಮನೆಗೆ ಹೋಗಿ, 'ದೀಕ್ಷಿತರೆ! ನಿಮ್ಮ ಜೀವನ್ಮಿತ್ರರ ಮನೆತನ ನಿಲ್ಲಿಸಬೇಕೆಂಬ ಇಚ್ಛೆಯಿದ್ದರೆ, ನನ್ನನ್ನು ಕಾವಾಡಿರಿ' ಎಂದು ಸಾಷ್ಟಾಂಗವೆರಗಿ ದೈನ್ಯದಿಂದ ಬೇಡಿಕೊಂಡನು. ಆ ಮೇಲೆ ದೇಸಾಯರ ಉತ್ತರಕ್ರಿಯೆಯ ಕಾಲಕ್ಕೆ ಭೂದಾನ ಸಂಕಲ್ಪವನ್ನು ಮಾಡಿದ್ದು, ಆ ಊರಲ್ಲಿಯ ಸರಕಾರಿ ಜಮೀನನ್ನು ಅವರಿಗೆ ಕೊಡುವದಾಗಿ ಹೇಳಿದನು. ಅಣ್ಣಾದೀಕ್ಷಿತರು ಸಿಟ್ಟಿಗೆದ್ದು 'ಸ್ವಾರ್ಥಕ್ಕಾಗಿ ಸ್ವಪಕ್ಷದ ಘಾತಮಾಡುವ ಸ್ವೈರವೃತ್ತಿಯವನು ನಾನಲ್ಲ' ಎಂದು ಸ್ಪಷ್ಟವಾಗಿ ಹೇಳಿ ಮನೆಯಿಂದ ಒಡಕಣ್ಣನನ್ನು ಹೊರಹೊರಡಿಸಿದರು. ಒಡಕಣ್ಣನಿಗೆ 'ಪ್ರಭವಗ್ರಾಪೇ ಮಕ್ಷಿ ಕಾವಾತ' ವಾದುದಾಗಿ ಅವನಲ್ಲಿ ನಿರಾಶೆಯುಂಟಾಯಿತು. ಆ ಮೇಲೆ ನಾಯಕರ ಮನೆಗೆ ಹೋಗಿ ಅವರೆದುರು ಐದುನೂರು ರೂಪಾಯಿಗಳನ್ನು ಸುರುವಿ ತನ್ನನ್ನು ಸ್ವಪುತ್ರನಂತೆ ಕಾಯ್ದುಕೊಳ್ಳಬೇಕೆಂದು ಬೇಡಿಕೊಂಡನು. ನಾಯಕರು ಅವನ ಇಂಗಿತವನ್ನರಿತು 'ದ್ರವ್ಯದ ದುರಾಸೆಗೆ ಮರುಳಾಗಿ ದುಷ್ಕಾರ್ಯಕ್ಕೆ ಪ್ರವೃತ್ತನಾಗುವಂಥ ಸಜೀವ ಶವನಲ್ಲ ನಾನು. ಸತ್ಯಕ್ಕಾಗಿ ಸಾಯುವೆನು. ನಿನ್ನ ದುಡ್ಡನ್ನು ಕಟ್ಟಿಕೊಂಡು ಹೋಗು' ಎಂದು ಬೆದರಿಸಿ ಕಳಿಸಿದರು. ನಾಯಕರ ನಿರ್ಧಾರವನ್ನು ಕಂಡು ಒಡಕಣ್ಣನು ಬೆದರಿದನು. ನಿಸ್ಪೃಹರಾದ ಜನರಲ್ಲಿ ತನ್ನ ತಂತ್ರಗಳು ನಡೆಯವೆಂದು ಮನವರಿಕೆ ಮಾಡಿ

ಕೊಂಡನು. ಬಳಿಕ ಒಡಕಣ್ಣನು ಖಿನ್ನನಾಗಿ ಮನೆಗೆ ಬಂದು ಬೆಳತನಕ ಆಲೋಚಿಸಿ ತಿಪ್ಪಾಶಾಸ್ತ್ರಗಳನ್ನು ತನ್ನ ಕಡೆಗೆ ಒಲಿಸಿಕೊಳ್ಳುವ ಹೊಸ ಹಂಚಿಕೆಯನ್ನು ಹುಡುಕಿ ತೆಗೆದನು. ಮರುದಿವಸ ತಿಪ್ಪಾಶಾಸ್ತ್ರಗಳು ಮನೆಯಲ್ಲಿಲ್ಲದ ಹೊತ್ತು ಸಾಧಿಸಿ ಒಡಕಣ್ಣನು ಅವರ ಮನೆಗೆ ಹೋಗಿ, ಅವರ ಹೆಂಡತಿಯ ಪಾದಗಳನ್ನು ಹಿಡಿದು, ತನ್ನಂತೆ ಅವರ ಗಂಡನು ಸಾಕ್ಷಿ ಹೇಳುವಂತೆ ಮನವೊಲಿಸಿದರೆ, ತನ್ನ ಮೇಲೆ ದೊಡ್ಡ ಉಪಕಾರವಾಗುವ ದೆಂದೂ, ತಾನು ಅವರಿಗೆ ಚಂದ್ರಾವತಿಬಾಯಿಯವರ ಮುತ್ತಿನ ಬುಗುಡೆಯ ಜೋಡನೂ, ನತ್ತನೂ ಉಡುಗರೆಯಾಗಿ ಕೊಡುವೆನೆಂದೂ ಹೇಳಿದನು. ಈ ವಿಷಯದಲ್ಲಿ ತಾವು ಗಂಡಸರ ಮನವೊಲಿಸುವುದನಾಧ್ಯವೆಂದು ಹೇಳಿ ಅವರು ಒಡಕಣ್ಣನಿಗೆ ಮನೆಬಿಟ್ಟು ತೆರಳಲಿಕ್ಕೆ ಹೇಳಿದರು. ಕಾಮಣಿಯಾದ ಮನುಷ್ಯನಿಗೆ ಜಗತ್ತೇ ಹುಚ್ಚಗೆ ಕಾಣುವದು. ಆದರಂತೆ ಒಡಕಣ್ಣನು ಈ ಮೂವರಲ್ಲಿ ಯಾರಾದರೊಬ್ಬರು ತನ್ನ ಒಲೆಯಲ್ಲಿ ಸಿಗಬಹುದೆಂದು ತಿಳಿದಿದ್ದನು. ಆದರೆ ಅವನ ಕಾರ್ಯವು ಸಾಧಿಸಲಿಲ್ಲ. ಸಾವೋಪಾಯದಿಂದ ಕಾರ್ಯವು ಸಾಧಿಸುವದಿಲ್ಲೆಂದು ಅವನು ಮನಗಂಡನು. ಕಲ್ಲಂಭಟ್ಟರಂಥ ಪುಕ್ಕರನ್ನು ಯಾವುದೊಂದು ಭೀತಿಯನ್ನು ತೋರಿಸಿ, ಒಲಿಸಿಕೊಳ್ಳಬಹುದೆಂದು ವಿಚಾರಿಸಿ ಅವರ ಮನೆಗೆ ಹೋದನು. ಅವರ ದಾಯಾದಿಯು ಕೋರ್ಟಿನಲ್ಲಿ ವ್ಯಾಜ್ಯ ಹೂಡುವವನಿರುವದರಿಂದ, ಅವರು ತನ್ನಂತೆ ಸಾಕ್ಷಿ ಹೇಳದಿದ್ದರೆ, ದಾಯಾದಿಯ ಬೆನ್ನುಕಟ್ಟಿ, ಅವರನ್ನು ಮಣ್ಣುಗೂಡಿಸುವೆನೆಂದು ಹೇಳಿದನು. ಕಲ್ಲಂಭಟ್ಟರು ಒಡಕಣ್ಣನ ಮಾತನ್ನು ಕೇಳಿ ಕಿಡಿಕಿಡಿಯಾದರು. ಆಗ ಅವರು 'ಸ್ವಾಮಿದ್ರೋಹಿ', 'ಗುರುದ್ರೋಹಿ' ಎಂದು ಶಾಪಿಸಿ ಅವನನ್ನು ಹೊರಗೆ ಹಾಕಿದರು.

ಶ್ರೀಪತಿರಾಯರ ಮಿತ್ರರಲ್ಲಿ ಒಬ್ಬರಾದರೂ ತನ್ನ ಬಲೆಯಲ್ಲಿ ಬೀಳದ್ದನ್ನು ನೋಡಿ ಒಡಕಣ್ಣನಿಗೆ ಬಹಳ ವ್ಯಸನವಾಯಿತು. ಸ್ವಾರ್ಥತ್ಯಾಗಿಗಳೂ, ಸತ್ಯಾಗ್ರಹಿಗಳೂ, ಕಷ್ಟಸಹಿಷ್ಣುಗಳೂ, ಆದ ಅವರ ಮೇಲೆ ಕಲಿಯ ಕಾರ ಸ್ನಾನಗಳು ನಡೆಯುವೆಂದು ಒಡಕಣ್ಣನು ಅರಿತನು. ಅವರೂ ಒಡಕಣ್ಣನು ಧೈರ್ಯಪಡದೆ, ತನ್ನ ಬಾಲ್ಯಮಿತ್ರರಾದ ಶೆಟ್ಟರ ಬಸೆಟ್ಟಿಪ್ಪ ವೊದಲಾದವರಿಗೆ ದುಡ್ಡನ್ನು ಕೊಟ್ಟು ತನ್ನಂತೆ ಸಾಕ್ಷಿಯನ್ನು ಹೇಳಲಿಕ್ಕೆ ಗಟ್ಟಿಮಾಡಿದನು.

ಊರೊಳಗಿನ ಕಂಗಾಲರಿಗೆಲ್ಲ ಸಾಲ ಕೊಟ್ಟು ತಾನು ಹೇಳಿದಂತೆ ಕೇಳುವಂತೆ ಮಾಡಿದನು. ಮಗಳು ದೊಡ್ಡ ಮನೆತನಕ್ಕೆ ಜೀಳುವಳೆಂಬ ಆಸೆಗೆ ಸೋತು ಲಕ್ಷ್ಮಣ ಜೋಯಿಸರು ಖೊಟ್ಟಿ ಸಾಕ್ಷಿಯನ್ನು ಹೇಳಲಿಕ್ಕೆ ಸಿದ್ಧರಾದರು. ಹೀಗಾಗಿ ಬರಬರುತ್ತ ಒಡಕಣ್ಣನ ಕಡೆಗೆ ಜನರು ಹೆಚ್ಚಾಗಿ ಕೂಡಹತ್ತಿದರು.

ಶ್ರೀಪತಿರಾಯರ ಮೃತ್ಯುಪತ್ರ ಹಾಗೂ ಒಡಕಣ್ಣನ ದತ್ತಕ ಪತ್ರಗಳ ವ್ಯಾಜ್ಯವು ನ್ಯಾಯಾಸ್ಥಾನದಲ್ಲಿ ಎರಡು ವರ್ಷಗಳವರೆಗೆ ನಡೆಯಿತು. ಎರಡೂ ಪಂಗಡದವರು ಸಾಕ್ಷಿಯನ್ನು ಹೇಳಲಿಕ್ಕೆ ಹುರಿದುಂಬಿ ಕೋರ್ಟಿಗೆ ಎಡತಾಕ ಹತ್ತಿದರು. ಗೋವಿಂದನಾಯಕರೂ, ಅಣ್ಣಾದೀಕ್ಷಿತರೂ, ತಿಪ್ಪಾಶಾಸ್ತ್ರಿಗಳೂ ಮೊದಲಾದ ಶ್ರೀಪತಿರಾಯರ ಮಿತ್ರರೂ ದೇಶಪಾಂಡೆ ಗಿರಿಧರರಾಯರು ಕರಣಿಕ ಕೃಷ್ಣರಾಯರು ಮೊದಲಾದ ಬೊಮ್ಮಿಗೇರಿಯ ಪ್ರಮುಖ ಜನರೂ 'ಶ್ರೀಪತಿರಾಯರು ಸ್ವಬುದ್ಧಿಯಿಂದಲೇ ಮೃತ್ಯುಲೇಖವನ್ನು ಬರೆದುಕೊಟ್ಟಿರಬಹುದು, ದತ್ತಕ ಮಾಡಿಕೊಳ್ಳುವ ಇಚ್ಛೆಯು ಅವರಿಗಿದ್ದಿಲ್ಲವೆಂದೂ ಪ್ರತಿಜ್ಞೆ ಮಾಡಿ ಸಾಕ್ಷಿ ಹೇಳಿದರು. ಇವರೆಲ್ಲರೂ ನಿಸ್ಸೃಹತೆಯಿಂದ ಸತ್ಯದ ಜೋಡನ್ನು ಹಿಡಿದರು. ಆದರೆ ಒಡಕಣ್ಣನ ಪಂಗಡದವರು ಚಕ್ಕಂದದಿಂದ ಚಕ್ಕಡಿಯಲ್ಲಿ ಕುಳಿತು ಜಾತ್ರೆಗೆ ಹೊರಟಂತೆ ಮೈಭವದಿಂದ ಬಂದು ಮೃತ್ಯುವನ್ನು ಭುಂಜಿಸಿ ತಿಂಡಿ ತಿನಿಸುಗಳನ್ನು ಯಥೇಚ್ಛವಾಗಿ ತಿಂದು, ತಮ್ಮ ಮನುಷ್ಯತ್ವವನ್ನು ಮರೆತು ಕೋರ್ಟಿನಲ್ಲಿ ಖೊಟ್ಟಿ ಸಾಕ್ಷಿಗಳನ್ನು ಹೇಳಿದರು. ಶ್ರೀಪತಿರಾಯರು ಸಾಯುವದಕ್ಕಿಂತ ಮೊದಲು ಮೂರು ದಿವಸಗಳ ಹಿಂದೆ ತಮ್ಮೆಲ್ಲರನ್ನು ಕರೆಕಳುಹಿ ಒಡಕಣ್ಣನನ್ನು ದತ್ತಕ ಮಾಡಿಕೊಳ್ಳಲಿಕ್ಕೆ ಚಂದ್ರಾವತಿಬಾಯಿಯವರಿಗೆ ಅಧಿಕಾರ ಕೊಟ್ಟರೆಂದೂ ಅವರು ಮೃತ್ಯುಲೇಖ ಬರೆದುಕೊಟ್ಟದ್ದನ್ನು ಆಗ ತಮ್ಮೆದುರಿಗೆ ತೆಗೆಯಲಿಲ್ಲವೆಂದೂ ಸಾಕ್ಷಿಗಳನ್ನು ನುಡಿದರು. ಒಟ್ಟು ಒಡಕಣ್ಣನ ಕಡೆಗೆ ಇಪ್ಪತ್ತುನಾಲ್ಕು ಸಾಕ್ಷಿಗಳೂ, ವೆಂಕಟರಾಯರ ಕಡೆಗೆ ಹನ್ನೆರಡು ಸಾಕ್ಷಿಗಳೂ ಆದವು. ಬಸನಗೌಡ ರಂಥ ಪುಕ್ಕ ಜನರು ಎರಡೂ ಪಂಗಡಗಳಲ್ಲಿ ಸೇರದೆ ಗೆದ್ದ ಎತ್ತಿನ ಬಾಲ ಹಿಡಿಯಬೇಕೆಂದು ಮಧ್ಯಸ್ಥರಾಗಿ ಕುಳಿತರು. ಎರಡೂ ಕಡೆಯ ವಕೀಲರೂ ತಮ್ಮ ಪಕ್ಷವನ್ನು ಚೆನ್ನಾಗಿ ಸಾಧಿಸಿದರು. ಮುಂದೆ ನ್ಯಾಯಾಧೀಶರು ಶ್ರೀಪತಿರಾಯರು ಮೃತ್ಯುಲೇಖವನ್ನು ಬರೆದುಕೊಟ್ಟ ಮೂರು ದಿವಸಗಳ

ಮೇಲೆ ಅವರ ಮನಸ್ಸಿನಲ್ಲಿ ದತ್ತಕ ಮಾಡಿಕೊಳ್ಳುವ ಇಚ್ಛೆಯುಂಟಾಗಿದ್ದರೆ ಅವರು ಮೃತ್ಯುಲೇಖವನ್ನು ಬರೆದಿಟ್ಟಂತೆ ಅಧಿಕಾರಪತ್ರವನ್ನೂ ಬರೆದಿಡಬಹುದಾಗತ್ತೆಂಬ ಸಂಶಯ ತಕ್ಕೊಂಡರು. ಒಟ್ಟಿನ ಮೇಲೆ ನ್ಯಾಯಾಸ್ಥಾನದಲ್ಲಿ ನಡೆಯತಕ್ಕ ವಿಧಾನಗಳೆಲ್ಲ ನಡೆದು ಇನ್ನು ನ್ಯಾಯಾಧೀಶರು ತಮ್ಮ ನಿರ್ಣಯ ಹೇಳುವದು ಮಾತ್ರ ಉಳಿದಿತ್ತು.

ಒಡಕಣ್ಣಿನ ವಕೀಲರು ಸಾಯಂಕಾಲದ ಭೋಜನವನ್ನು ತಿರಿಸಿಕೊಂಡು ದಿವಾಣಖಾನೆಗೆ ಬಂದರು. ಅಷ್ಟರಲ್ಲಿ ಒಡಕಣ್ಣಿನೂ, ಲಕ್ಷ್ಮಣಜೋಯಿಸರೂ, ಬಸೆಟ್ಟಿಪ್ಪನೂ ಅಲ್ಲಿಗೆ ಬಂದಿದ್ದರು. ವಕೀಲರು ಒಡಕಣ್ಣಿನನ್ನು ನೋಡಿ 'ತಮ್ಮಾ! ನಿನ್ನ ದತ್ತಕೆ ಸಿದ್ಧಮಾಡಲಿಕ್ಕೆ ನಾನು ಮಿತಿಮೀರಿದ ಪ್ರಯತ್ನ ಮಾಡಿರುವೆನು. ನಮಗೆ ನೀನು ಕೊಡತಕ್ಕ ಐವತ್ತು ರೂಪಾಯಿಗಳನ್ನು ಕೊಡು. ನಿನ್ನ ವ್ಯಾಜ್ಯವು ನಿನ್ನಂತೆ ಆದರೆ ಒಂದು ಸಾವಿರ ರೂಪಾಯಿಗಳನ್ನು ಕೊಡುವೆನೆಂದು ಬರೆದುಕೊಡು' ಎಂದು ಹೇಳಿ ವಕೀಲರು ತಮ್ಮ ಕಾರ್ಯವನ್ನು ಸಾಧಿಸಿಕೊಂಡರು. ಆಮೇಲೆ ಮೆಲ್ಲಗೆ ವ್ಯಾಜ್ಯದ ನಿರ್ಣಯದ ಬಗ್ಗೆ ಮಾತಾಡಿದರು. 'ದೇಸಾಯರು ತಮ್ಮ ಸಹಿಯನ್ನು ಹಾಕಿ ಬರೆದುಕೊಟ್ಟ ಮೃತ್ಯುಪತ್ರವು ಬರಿ ಮಾತಿನಿಂದ ಸಿದ್ಧಪಡಿಸಿದ ಅಧಿಕಾರಕ್ಕಿಂತ ಬಲಿಷ್ಠವಾಗುವದು. ಆದ್ದರಿಂದ ನಿನಗೆ ಜಯ ಸಿಗುವದೆಂದು ಎದೆತಟ್ಟಿ ಹೇಳುವಂತಿಲ್ಲ'ವೆಂದು ತಮ್ಮ ಅನುಮಾನವನ್ನು ವ್ಯಕ್ತಮಾಡಿದರು. ಒಡಕಣ್ಣಿನು ಏನಾದರೂ ಕಾರಸ್ಥಾನವನ್ನು ಮಾಡಿದರೆ ಮಾತ್ರ ಅವನ ಕಾರ್ಯಸಿದ್ಧಿಯಾಗಬಹುದೆಂದು ಅವನಿಗೊಂದು ಯುಕ್ತಿಯನ್ನು ಹೇಳಿದರು; ಕನಿಷ್ಠಪಕ್ಷಕ್ಕೆ ಒಂದು ಸಾವಿರ ರೂಪಾಯಿಗಳನ್ನಾದರೂ ದೊರಕಿಸಿದರೆ ಅವನ ಕಾರ್ಯವು ಅವನಂತೆ ಆಗುವದೆಂದು ತಿಳಿಸಿದರು. ಮರುದಿವಸ ಒಡಕಣ್ಣಿನು ಬೊಮ್ಮಿಗೇರಿಗೆ ಬಂದು ಆದ ಸಂಗತಿಗಳನ್ನೆಲ್ಲ ಚಂದ್ರಾವತಿ ಬಾಯಿಯವರಿಗೆ ಹೇಳಿ, ತನ್ನ ಕೈಯ್ಯೊಳ್ಳಿಯ ಎಲ್ಲ ಹಣವು ತಿರಿದ ಕಾಲದಲ್ಲಿ ಒಂದು ಸಾವಿರ ರೂಪಾಯಿಗಳನ್ನು ದೊರಕಿಸುವದು ಕಠಿಣವೆಂದನು. ಆಗ ಚಂದ್ರಾವತಿಬಾಯಿಯವರು ತಮ್ಮ ಮೈಮೇಲಿನ ಅಭರಣಗಳನ್ನು ಮಾರಿ ಹಣ ಕೂಡಿಸಲಿಕ್ಕೆ ಸಿದ್ಧರಾದರು. ಮರುದಿವಸ, ಅವರೂ ಒಡಕಣ್ಣಿನೂ ಕೂಡಿ ತಮ್ಮ ಇನಾಮು ಗ್ರಾಮವಾದ ಹನುಮಾವುರಕ್ಕೆ ಹೋಗಬೇಕಾ

ಗಿದೆಯೆಂದು ಹೇಳಿ, ನೆಟ್ಟಗೆ ತಮ್ಮ ವಕೀಲರ ಹತ್ತಿರ ಬಂದು ತಮ್ಮ ಹಣದ ಜೋಡಣೆಯನ್ನು ಮಾಡಿದರು.

ಮುಂಜಾನೆಯ ಆರು ಗಂಟೆಯಾಗಿರಬಹುದು. ಆಕಾಶದ ತುಂಬೆಲ್ಲ ಹಿಂಜಿದ ಅರಳಿಯನ್ನು ಹರಡಿದಂತೆ ವೊಡಗಳು ಪಸರಿಸಿದ್ದವು. ಆಗ ಕೋರ್ಟಿನ ನ್ಯಾಯಾಧೀಶರವ ಊರ ಪೂರ್ವಕ್ಕಿರುವ ಗುಡ್ಡದ ತುದಿಯಲ್ಲಿರುವ ಮಾರುತಿಯ ಗುಡಿಯ ಹಿಂದೆ ಸೂರ್ಯನು ಅಡಗಿ ಆಗಾಗ ಇಣಕಿ ನೋಡುವಂತೆ ತೋರುತ್ತಿದ್ದನು. ಆಗ ಗುಡ್ಡದ ಕೆಳಗೆ ತೀವ್ರವಾಗಿ ಮೇಲೆ ಏರುವದೊಂದು ಸಣ್ಣ ಚಿಕ್ಕೆಯು ಕಾಣುತ್ತಿತ್ತು. ಮೇಲೆ ಮೇಲೆ ಬಂದಂತೆ ಸಣ್ಣ ಚಿಕ್ಕೆಯು ಮನುಷ್ಯಾಕೃತಿಯಲ್ಲಿ ಪರಿಣಮಿಸಿತು. ಗುಡಿಯಲ್ಲಿ ಜನಸಂದಣಿ ಹೆಚ್ಚಾಗಿ ಬಹುದೆಂಬ ಭೀತಿಯಿಂದ ಆ ವ್ಯಕ್ತಿಯು ಗುಡಿಗೆ ಹೋಗುವ ಎಲ್ಲ ಜನರನ್ನು ಹಿಂದೆ ಹಾಕಿ ತಡವರಿಸಿ ಮುಂದೆ ಹೋಗುತ್ತಿದ್ದಿತು. ಗುಡಿಯಲ್ಲಿ ದೊಡ್ಡ ನಂದಾ ದೀಪಗಳನ್ನು ಹಚ್ಚಿದ್ದರು. ಅಲ್ಲಿರುವ ಮಾರುತಿಯ ಮೂರ್ತಿಯು ಸಣ್ಣದಾಗಿ ಬಂಗಾರದ ತಗಡಿನ ಮಡಾಸದಲ್ಲಿ ಹುಗಿದಂತಿತ್ತು. ಸನಿಯದ ಲ್ಲಿಯೇ ಒಬ್ಬ ಆಚಾರಿಯು ದೊಡ್ಡದೊಂದು ತಾಟನ್ನು ಹಿಡಿದುಕೊಂಡು ನಿಂತಿದ್ದನು. ಬಂದ ಜನರೆಲ್ಲ ಆ ತಬಕದಲ್ಲಿ ತಮಗೆ ಶಕ್ಯವಿದ್ದಷ್ಟು ಧನವನ್ನು ಸುರುವಿ ನಮಸ್ಕಾರಮಾಡಿ ಹೋಗುವರು. ದುಡ್ಡು ಬಹಳಿದ್ದರೆ ಹನುಮ ಪ್ಪನು ಮಾತಾಡುವದುಂಟು; ಅಂದರೆ ಪೂಜಾರಿಯು ಅವರ ಹೆಸರು ಕೇಳುವದುಂಟು. ಗುಡಿಯಲ್ಲಿ ಭಕ್ತರ ಸಂದಣಿಯು ಹೆಚ್ಚಾಗಿರುವದರಲ್ಲಿ ಆಗಲೇ ಓಡಿಬರುವ ವ್ಯಕ್ತಿಯು ಗುಡಿಯ ಹತ್ತಿರ ಬಂದಿತು. ಅಲ್ಲಿಯೇ ಸನಿಯದಲ್ಲ ಧರ್ಮಿಷ್ಠರಾದ ನ್ಯಾಯಾಧೀಶರು ಗುಡಿಯ ಪ್ರದಕ್ಷಿಣೆ ಹಾಕುತ್ತಿದ್ದರು. ವ್ಯಕ್ತಿಯು ಗುಡಿಯಲ್ಲಿ ಹೋಗಲಿಕ್ಕೂ ನ್ಯಾಯಾಧೀಶರು ಪ್ರದಕ್ಷಿಣೆ ಮುಗಿಸಿ ಗುಡಿಯನ್ನು ಸೇರಲಿಕ್ಕೂ ಗಂಟುಬಿದ್ದಿತು. ವ್ಯಕ್ತಿಯು ಗಡಬಡಿಯಲ್ಲಿ ದೇವರಿಗೆ ನಮಸ್ಕಾರ ಮಾಡುವದನ್ನೆ ಮರೆತನು. ಕಿಸೆಯಲ್ಲಿಯ ನೂರರ ಹತ್ತು ನೋಟುಗಳನ್ನು ಅರ್ಚಕನು ಹಿಡಿದ ತಾಟಿನಲ್ಲಿಟ್ಟು 'ಹಣುಮಪ್ಪನು ನನ್ನ ಕಾರ್ಯವನ್ನು ಮಾಡಿದರೆ ಇನ್ನೂ ಹೆಚ್ಚಾಗಿ ಅವನ ಸೇವೆಯನ್ನು ಮಾಡುವೆನು.' ಎಂದು ಒಡಕಣ್ಣನು ನುಡಿದನು. ನ್ಯಾಯಾಧೀಶರು ನೋಟುಗಳನ್ನು ನೋಡಿ 'ಭಕ್ತಿಯೊಂದಿರಲಿ; ಅಂದರೆ ಮಾರುತಿಯು ನಿನ್ನ ಕಾರ್ಯ

ವನ್ನು ಸಿದ್ಧಿಮಾಡುವನು.' ಎನ್ನು ಆಭಯವಿತ್ತರು. ಆ ಮೇಲೆ ತಮ್ಮ ಕೈಯ್ಯಲ್ಲಿಯ ಬಡಿಗೆಯನ್ನು ಅಲ್ಲಿಯೇ ಮೂಲೆಯಲ್ಲಿಟ್ಟು ದೇವರೆದುರು ಸಾಷ್ಟಾಂಗವೆರಗಿದರು. ಅವರನ್ನು ಸರಿಸಿ ಒಡಕಣ್ಣನೂ ಉದ್ದಕ್ಕೆ ಸಾಷ್ಟಾಂಗವೆರಗಿದನು. ನ್ಯಾಯಾಧೀಶರ ಲಕ್ಷ್ಯವು ತಾಟಿನ ಕಡೆಗೆ; ಒಡಕಣ್ಣನದು ಅವರ ಕಡೆಗೆ; ಅರ್ಚಕನದು ಇಬ್ಬರ ಕಡೆಗೆ; ಮಾರುತಿಯದು ಈ ಮಾನವರನ್ನು ನೋಡಲಾರದೆ ಮೂಲೆಯ ಕಡೆಗೆ; ಹೀಗೆ ಆ ದೃಶ್ಯವು ರಮಣೀಯವಾಗಿತ್ತು. ಪೂಜಾರಿಯು ಒಡಕಣ್ಣನ ಹೆಸರನ್ನು ಕೇಳಲಾಗಿ 'ಶ್ರೀವಲ್ಲಭ, ಶ್ರೀಪತಿರಾವ, ದೇಸಾಯಿ' ಎಂದು ಉತ್ತರ ಬಂದಿತು. ನ್ಯಾಯಾಧೀಶರು ಚ್ಯಾಳಿಸಿಯ ಹಿಂದಿನಿಂದ, ನಗೆಗಣ್ಣನೊಟದಿಂದ, ಒಡಕಣ್ಣನನ್ನೊಮ್ಮೆ ನೋಡಿದರು. ಒಡಕಣ್ಣನು ತನ್ನ ಕೆಲಸವು ಗೆದ್ದಿತೆಂದು ಸಂತೋಷಪಟ್ಟು ಲಗು ಬಗೆಯಿಂದ ಮನೆಗೆ ಬಂದು, ಚಂದ್ರಾವತಿಬಾಯಿಯವರೊಡನೆ ಊರಿಗೆ ಒಂದನು.

ವೆಂಕಟರಾಯರೂ ಅವರ ಪಕ್ಷಹಿಡಿದು ಸತ್ಯವನ್ನು ಸ್ಮರಿಸಿ ಬಡಿದಾಡಿದ ಆಣ್ಣಾದೀಕ್ಷೆ ತರೇ ಮೊದಲಾದವರೂ, ಆ ಮೃತ್ಯುಪತ್ರಕ್ಕೆ ಪ್ರತಿಪಕ್ಷಿಗಳ ವಕೀಲರೇ ಒಪ್ಪಿದ್ದರಿಂದಲೂ, ನ್ಯಾಯಾಧೀಶರ ಬಲವು ತಮ್ಮ ಕಡೆಗೇ ಇದ್ದುದರಿಂದಲೂ, ತಮ್ಮಂತೆಯೇ ನ್ಯಾಯನಿರ್ಣಯವಾಗುವದೆಂದು ನಿರ್ಧರಿಸಿದರು. ಅವರಿಗೆ ಒಡಕಣ್ಣನ ಒಳತಂತ್ರಗಳು ಹೊಳೆಯಲಿಲ್ಲ. ನ್ಯಾಯಾಸನದ ಅನ್ಯಾಯಗಳು ತಿಳಿಯಲಿಲ್ಲ. ಹೀಗಿರುವಾಗ ಒಂದು ದಿನ ಒಡಕಣ್ಣನ ವಕೀಲರಿಂದ ಅವನ ವ್ಯಾಜ್ಯದಲ್ಲೆ ಯಶಸ್ಸು ದೊರತ ಬಗ್ಗೆ ತಾರು ಬಂದಿತು. ಆ ತಾರನ್ನು ನೋಡಿ ಒಡಕಣ್ಣನು ಆನಂದಭರಿತನಾಗಿ ಬೊಮ್ಮಿಗೇರಿಯ ಊರು ತುಂಬ ಸಕ್ಕರೆ ಹಂಚಿಸಿದನು. ಈ ವರ್ತಮಾನವು ದೀಕ್ಷಿತರಿಗೆ ತಿಳಿದೊಡನೆ ಅವರು ಖಿನ್ನರಾಗಿ ವೆಂಕಟರಾಯರ ಬಳಿಗೆ ಹೋಗಿ ತಮ್ಮ ಅಜ್ಜಂದಿರ ಬ್ರಹ್ಮಪುರಿ-ವರ್ಣನೆಯ ಹೊತ್ತಿಗೆಯನ್ನು ಬಿಚ್ಚಿ ತಮ್ಮ ದುಃಖವನ್ನು ವ್ಯಕ್ತಮಾಡುತ್ತ ವೆಂಕಟರಾಯರಿಗೆ ಸಮಾಧಾನ ಹೇಳಹತ್ತಿದರು. 'ನಮ್ಮ ಅಜ್ಜಂದಿರು ಬರೆದಂತೆ ಸತ್ಯಕ್ಕೆ ಸೋಲು, ಅಸತ್ಯಕ್ಕೆ ಗೆಲುವು; ಇದೆಲ್ಲ ಕಲಿ ಪ್ರಭಾವವು! ಈ ಕಲಿಯುಗದಲ್ಲಿ ನ್ಯಾಯದೇವತೆಯು ಕುರುಡೆಯಾಗಿ ಕುಳಿತಿರುವಳು. ಇನ್ನು ಮೇಲೆ ಈ ಊರಲ್ಲಿ ಕಲಿಯ ನರ್ತನವು ನಡೆಯಬೇಕಾಗಿದೆ'

ಎಂದು ಅವರು ನಿಟ್ಟುಸಿರು ಬಿಟ್ಟರು. ಅಷ್ಟರಲ್ಲಿ ತಿಪ್ಪಾಶಾಸ್ತ್ರಗಳೂ ಅಲ್ಲಿಗೆ ಬಂದರು. ಅವರು ಚಿಂತಾಕ್ರಾಂತರಾದ ವೆಂಕಟರಾಯರನ್ನು ನೋಡಿ 'ಎನು ವೆಂಕಟರಾಯರ! ಅದಕ್ಕಾಕ ಇಷ್ಟು ಅಂಜತೀರಿ? ಇದು ಒಂದು ಕೋರ್ಟಿಗೇ ಮುಗಿತೇ? ಇನ್ನೂ ಎರಡು ಕೋರ್ಟ್ ಅವ.' ಎಂದು ಧೈರ್ಯಕೊಟ್ಟರು. ವೆಂಕಟರಾಯರು ಮಾತ್ರ ನಿರುಪಾಯರಾಗಿ ಎಷ್ಟೋ ಹೊತ್ತು ಸುಮ್ಮನಿದ್ದು ಕೊನೆಗೆ 'ಇನ್ನೆಲ್ಲಿಯ ಕೋರ್ಟು? ಕೈಯ್ಯಲ್ಲಿಯ ಹಣವೆಲ್ಲ ಹೋಗಿ ಭಿಕ್ಷಾ ಪಾತ್ರಗೆ ಬಂದಿದೆ. . . . ಭಿ-ಕ್ಷಾ-ಪಾ-ತ್ರ-ಗೆ. . . .' ಎಂದು ಎದ್ದು ನಿಂತು ಏನೇನೋ ಅಸಂಬದ್ಧವಾಗಿ ಬಡಬಡಿಸುತ್ತಿದ್ದರು.

೧೬.

ಒಡಕಣ್ಣು ನು ಚತುರ್ಭುಜನಾದ.....

ಒಡಕಣ್ಣು ನು ಕುತಂತ್ರಗಳ ಪ್ರಭಾವದಿಂದಲೇ ದೇಸಗತಿಯನ್ನು ಸಂಪಾದಿಸಿ ತನ್ನ ಅಭಿಲಾಷೆಯನ್ನು ಪೂರ್ಣಮಾಡಿಕೊಂಡದ್ದರಿಂದ ಕುತಂತ್ರಗಳಲ್ಲಿ ಅವನ ಶ್ರದ್ಧೆಯು ಬೆಳೆಯಿತು. ಅವನು ತನ್ನ ಆಯುಷ್ಯವನ್ನೆಲ್ಲ ಕುತಂತ್ರಗಳಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದನು. ಮೊದಲಿಗೆ ಬೊಮ್ಮಿಗೇರಿಯಲ್ಲಿ ತನ್ನ ಪ್ರತಿಷ್ಠೆಯನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ಹಂಚಿಕೆಗಳನ್ನು ಹಾಕುತ್ತಿದ್ದನು. ಊರೊಳಗಿನ ಜನರೆಲ್ಲ ನಿರ್ಧನಿಕರಾಗಿ ತಾನೊಬ್ಬನೇ ಸ್ಥಿತಿವಂತನಾಗಿದ್ದರೆ ತನ್ನ ಇಚ್ಛೆಯು ಪೂರ್ಣವಾಗುವದೆಂದು ಅವನಿಗೆ ಎನಿಸಿತು. ಆಗ ಅವನಿಗೆ ಬಾಲ್ಯದಲ್ಲಿ ಕಲಿತ ಹಳೆಯ ತರಹದ ಪ್ರಾಥಮಿಕ ಪುಸ್ತಕದಲ್ಲಿದ್ದ

ತಂದೆ-ತಾಯ್ ಗಳಿಸಿದ ಧನವನು |

ನಂದನರು ತಮ್ಮೊಳಗೆ ಪಾಲಿಗೆ |

ತಂದು ಗುದ್ದಾಡುತ್ತ ಲರಮನೆಗರಿಕೆಯನು ಮಾಡೇ ||

ಹಿಂದು ಮುಂದಕೆ ನೋಡಿದವರನು |

ಬಂಧಿಸಿಲ್ಲವ ತೆಗೆದುಕೊಂಬರು |

ಮುಂದೆ ಭಿಕ್ಷಾಪಾತ್ರಗಳಧಿಕಾರಗಳು ತಾವೆಂದು || "

ಎಂಬ ಕವಿತೆಯೊಂದು ನೆನಪಿಗೆ ಬಂದಿತು. ಬಳಿಕ ಒಡಕಣ್ಣನು ಊರ ಜನರಲ್ಲಿ ಒಡಕನ್ನು ಹುಟ್ಟಿಸಿ, ತಂದೆ-ಮಕ್ಕಳ ನಡುವೆ ಹಾಗೂ ಅಣ್ಣ-ತಮ್ಮಂದಿರಲ್ಲಿ ಬಡಿದಾಟವನ್ನು ಹಚ್ಚಿಸಿ, ತಾನು ಮಧ್ಯಸ್ಥನಾಗಿ ಪರಸ್ಪರರಲ್ಲಿ ಮುತ್ತಿಷ್ಟು ವೈರತ್ವವನ್ನು ಬೆಳೆಸಿ ಕೋರ್ಟಿಗೆ ಆವರಣ್ಣ ಬಡಿದಾಡಲಿಕ್ಕೆ ಅಟ್ಟಹತ್ತಿದನು. ತನಗೆ ದತ್ತಕ ವ್ಯಾಜ್ಯದಲ್ಲಿ ಸಹಾಯ ಮಾಡಿದವರ ಮೇಲೆಯೇ ಮೊದಲಿಗೆ ತನ್ನ ಈ ತಂತ್ರವನ್ನು ನಡೆಸಿದನು. ಸೆಟ್ಟರ ಬಸೆಟ್ಟಿಪ್ಪನು ತಮ್ಮಂದಿರೊಡನೆ ಕೋರ್ಟಿನಲ್ಲಿ ಬಡಿದಾಡಿ ಕೈಯ್ಯೊಳಗಿನ ದುಡ್ಡನ್ನೆಲ್ಲ ಕಳೆದುಕೊಂಡು ಒಡಕಣ್ಣನ ಮನೆಗೆ ಎಡತಾಕುತ್ತ ಕುಳಿತನು. ಕಂಬಾರ ಕಲ್ಲಣ್ಣ ಬಡಿಗರ ಭರಮಣ್ಣ ಮೊದಲಾದವರೂ ಅಣ್ಣ ತಮ್ಮಂದಿರೊಡನೆ ಬಡಿದಾಡಿ ಬರಿಗೈಯ್ಯವರಾದರು. ಇನ್ನು ಲಕ್ಷ್ಮಣ ಜೋಯಿಸರೊಬ್ಬರು ಊರಲ್ಲಿ ಧನಿಕರೂ ಪ್ರತಿಷ್ಠಿತರೂ ಆಗಿದ್ದರು. ಅವರು ತನ್ನೆದುರಿಗೆ ತಲೆ ಎತ್ತಿ ನಡೆಯದಂತೆ ಮಾಡತಕ್ಕ ಯುಕ್ತಿಯನ್ನು ಒಡಕಣ್ಣನು ಹುಡುಕುತ್ತಿದ್ದನು. ತಾನು ಆವರ ಅಳಿಯನಾದರೆ ನಿತ್ಯವಾಗಿ ಆವರನ್ನೇ ಪರಿಪರಿಯಾಗಿ ಕಾಡಲಿಕ್ಕೆ ಬರುವದೆಂಬುದು ಅವನಿಗೆ ಹೊಳೆದಿತ್ತು. ಇದಕ್ಕಾಗಿ ಒಡಕಣ್ಣನು ಹೊಂಚು ಹಾಕಿಕೊಂಡು ಕುಳಿತಿದ್ದನು.

ಲಕ್ಷ್ಮಣ ಜೋಯಿಸರ ಹಿರಿಯ ಮಗಳಾದ ಗೌರಿಗೆ ಹನ್ನೆರಡು ವರ್ಷಗಳು ತುಂಬಿದ್ದವು. ಜೋಯಿಸರು ಮಗಳ ಮದುವೆ ಹೇಗಾಗುವದೋ ಎಂಬ ಚಿಂತೆಯಲ್ಲಿದ್ದರು. ಅಷ್ಟರಲ್ಲಿ ಒಡಕಣ್ಣನು ತಮ್ಮ ಮನೆಗೆ ವರನಾಗಿ ನಡೆಯುತ್ತ ಬಂದಿದ್ದ. ಒಡಕಣ್ಣನು ಕೋರ್ಟಿನಲ್ಲಿ ಯಶಸ್ವಿಯಾದ ಮೇಲೆ ಅವರಿಗೆ ಅವನಲ್ಲಿ ಪ್ರೇಮಾಭಿಮಾನಗಳು ಹೆಚ್ಚು ಹತ್ತಿದವು. ಒಂದು ದಿನ ಜೋಯಿಸರು ತಮ್ಮ ತಂಗಿಯಾದ ಚಂದ್ರಾವತಿಬಾಯಿಯವರ ಕಡೆಗೆ ಹೋಗಿ ತಮ್ಮ ಮಗಳ ಮದುವೆಯ ಪ್ರಸ್ತಾಪವನ್ನೆತ್ತಿದರು; ಅವರು ಹಿಂದೆ ತಮಗೆ ಕೊಟ್ಟ ವಚನದ ನೆನಪು ಮಾಡಿದರು. ಬಾಯಿಯವರು ಒಡಕಣ್ಣನು ಪ್ರಬುದ್ಧನಾದ್ದರಿಂದ ಅವನನ್ನೇ ವಿಚಾರಿಸಬೇಕೆಂದು ಹೇಳಿದರು. ಅದಕ್ಕೆ ಒಡಕಣ್ಣನು, ತಾನೇನು ಮದುವೆಗೆ ವಿರುದ್ಧನಿಲ್ಲ; ಆದರೆ ಕೈಯ್ಯಲ್ಲಿ ಹಣವಿಲ್ಲದ ಕಾರಣ ಹಿಂದು ಮುಂದೆ ನೋಡುವೆನೆಂದು ಹೇಳಿದನು. ಜೋಯಿಸರು ಮಜ್ಜಿಗೆ ಬಿದ್ದು ಅಳಿಯನಿಗೆ

ದುಡ್ಡಿನ ತ್ರಾಸವೇನೂ ಆಗದಂತೆ ತಾನು ನೋಡಿಕೊಳ್ಳುವೆವೆಂದರು. ಒಡ ಕಣ್ಣನು, ಜೋಯಿಸರು ವರದಕ್ಷಿಣೆಯಿಲ್ಲದೆ ತನ್ನ ಕೋರಕಲ್ಲಿ ಕನ್ಯೆಯನ್ನು ಕಟ್ಟಬೇಕೆಂದು ಮಾಡಿರುವರೆಂಬುದನ್ನು ತಿಳಿದು, ತನಗೆ ಒಂದು ಸಾವಿರ ವರದಕ್ಷಿಣೆ ಕೊಟ್ಟರೆ ಮಾತ್ರ ಮದುವೆಯಾಗುವೆನೆಂದು ಸ್ಪಷ್ಟವಾಗಿ ಹೇಳಿ ಬಿಟ್ಟನು. ಒಡಕಣ್ಣನು ಇಷ್ಟು ಜೀಗ ತನ್ನ ವಚನವನ್ನು ಮರೆತನೆಂಬುದನ್ನು ನೋಡಿ ಜೋಯಿಸರು ಮನದಲ್ಲೆಯೇ ನೊಂದಿರುತ್ತಾಂಡರು. ಎಷ್ಟೋ ಹೊತ್ತು ಸುಮ್ಮನೆ ಕುಳಿತು ವಿಚಾರ ಮಾಡಿದರು; ಕೊನೆಗೆ ಒಂದು ಸಾವಿರ ರೂಪಾಯಿ ವರದಕ್ಷಿಣೆ ಕೊಡುವದಕ್ಕೂ ಎರಡು ನೂರರ ವರೋಪಚಾರಕ್ಕೂ ಒಪ್ಪಿಕೊಂಡರು. ಅದೇ ವೈಶಾಖದಲ್ಲಿಯೇ ಒಂದು ಮುಹೂರ್ತವನ್ನು ನೋಡಿ ಮದುವೆಯಾದರೆ ಒಳ್ಳೆಯದೆಂದು ಹೇಳಿ ತಮ್ಮ ಮನೆಗೆ ಹೋದರು.

ಲಕ್ಷ್ಮಣ ಜೋಯಿಸರು ಮಧ್ಯಾಹ್ನದ ಊಟವಾದ ನಂತರ ತಮ್ಮ ಹೆಂಡತಿಯಾದ ರುಕ್ಮಿಣಿಬಾಯಿಯವರೆದುರು ಗೌರಿಗೆ ಅನುರೂಪ ವರನನ್ನು ಗೊತ್ತುಮಾಡಿಕೊಂಡು ಬಂದ ಒಗ್ಗಿ ಮಾತಾಡಿದರು. ಅವರ ಹೆಂಡತಿಗೆ ಎಲ್ಲವೂ ಗೊತ್ತು; ತಮ್ಮ ಗಂಡನ ಮಾತಿನ ಕಡೆಗೆ ಅವರು ಲಕ್ಷ್ಮಣನನ್ನೇ ಕೊಡಲಿಲ್ಲ. 'ನಾಲ್ಕು ಮಂದಿ ಸ್ನೇಹ ಮಾಡಿಕೊಂಡು ತನ್ನಂತೆ ನ್ಯಾಯ ಮಾಡಿಕೊಂಡು ಬಂದ. ಇನ್ನೇನು? ಸ್ವಲ್ಪ ಕಷ್ಟ ಇದ್ದಾನೆ. ಠೂಪಾ ಏನು ತೊಳಕೊಂಡು ಕುಡಿಯೋದನನ?' ಎಂದು ಜೋಯಿಸರು ಸೌಮ್ಯವಾಗಿ ಹೇಳಿದರು. 'ಅವನನ ಹೌದಲೊ? ನಿಮ್ಮ ತಂಗಿಯ ದತ್ತಕ ಮಗ! ಅವನ ಮಹಾತ್ಮೀನ ಊರೆಲ್ಲ ಹೋಗತದ' ಎಂದು ತಿರಸ್ಕಾರಯುಕ್ತವಾದ ಹಾಸ್ಯದಿಂದ ರುಕ್ಮಿಣಿಬಾಯರು ನುಡಿದರು. ಜೋಯಿಸರಿಗೆ ಅಪಮಾನವಾಯಿತು. 'ನಿಮ್ಮ ತಂಗಿಯ ದತ್ತಕ ಮಗ' ಎಂದು ಉಪಹಾಸಮಾಡಿ ಮಾತಾಡಿದ್ದು ಅವರ ಅಂತಃಕರಣಕ್ಕೆ ಬರೆ ಕೊಟ್ಟಿತು. ಅವರು ಸುಮ್ಮನೆ ಕುಳಿತರು. 'ನಿಮಗ್ಲಾಂಕ ತಿಳಿಬೇಕು? ಊರೆಲ್ಲ ಡಂಗರ ಹೋಡೀತದ. ನಿಮ್ಮ ತಂಗಿ....ತಂಗಿ' ಎಂದು ರುಕ್ಮಿಣಿಬಾಯರು ಏನನ್ನೋ ನುಡಿಯುವವರಿದ್ದರು. ಅಷ್ಟರಲ್ಲಿ ಜೋಯಿಸರು ಬ್ರಹ್ಮಾಂಡ ಸಿಟ್ಟಿಗೆದ್ದು ತನ್ನ ನೋಡಿ ಅವರು ನಾಲಗೆ ಕಚ್ಚಿದರು. 'ಹೆಂಗಸರ ಬುದ್ಧಿ ಮೊಳಕಾಲ ಕೆಳಗೇ'

ಎಂದು ಹೆಂಡತಿಯನ್ನು ಅಲ್ಲಗಳೆಯುತ್ತ ಜೋಯಿಸರು ತಮ್ಮ ಮಾತಿಗೆ ವೊದಲು ಮಾಡಿದರು. 'ನನ್ನ ಮನಸ್ಸಿಗೆ ತಿಳದ್ದಾಂಗ ಮಾಡತೇನಿ. ನೀನು ಲಗ್ನದಾಗ ಒಣಾ ಉಸಾಬರಿ ಮಾಡಿದೆಂದರ ನೋಡು!' ಇದಕ್ಕೆ ರುಕ್ಮಿಣಿ ಬಾಯರ ಉತ್ತರವೂ ತಯಾರಾಗಿತ್ತು. 'ನೀವ ಭಲಾ, ನಿಮ್ಮ ಮಗಳು ಭಲಾ. ಗಂಡಾ ಗುಂಡೀ ಮಾಡಿ ಗಂಡಗೊಂದು ಹೇಣತಿ ಮಾಡಿಬಿಡ್ಡಿ. ನನ್ನ ಉಸಾ ಬರಿಗೆ ಬರಬ್ಯಾಡ್ಡಿ.' ಎಂದು ಅವರು ಅಳಹತ್ತಿದರು. ಜೋಯಿಸರ ಎದೆ ಅರಳಿತು. 'ಎ! ಹಿಂಗ್ಯಾಕ ಮಾಡತೀಯೆ?' ಎಂದು ಅವರೂ ಅಳುವ ಧ್ವನಿ ಯಲ್ಲಿ ನುಡಿದರು. ಹೀಗೇ ಎಷ್ಟೋ ಹೊತ್ತು ಅರೆದಾಟ ಮಾಡಿ ಕೊನೆಗೆ ಗೌರಿಯನ್ನು ಒಡಕಣ್ಣಿನಿಗೇ ಕೊಡುವದಕ್ಕೆ ತಮ್ಮ ಹೆಂಡತಿಯ ಅಪ್ಪಣೆ ಯನ್ನು ಪಡೆಯಬೇಕಾದರೆ ಜೋಯಿಸರ ಪೂರ್ವಾರ್ಜಿತ ಪುಣ್ಯವೆಲ್ಲ ತೀರಿತು.

ಮರುದಿವಸ ಬೆಳಗಾಗುತ್ತಲೆ ಲಕ್ಷ್ಮಣ ಜೋಯಿಸರು ಎದ್ದು ಮುಖ ಪ್ರಕ್ಷಾಲನ ಮಾಡಿಕೊಂಡು ತಮ್ಮ ಹೊತ್ತಿಗೆಯ ಗಂಟನ್ನು ಬಿಚ್ಚಿ ಪಂಚಾಂಗವನ್ನು ತೆಗೆದು ತಮ್ಮ ಮಗಳ ವಿವಾಹಕ್ಕೆ ಯೋಗ್ಯವಾದ ಮುಹೂರ್ತವನ್ನು ಹುಡುಕಹತ್ತಿದರು. ವೈಶಾಖಶುದ್ಧ ನವಮಿಯ ದಿವಸ ವಿವಾಹಕ್ಕೆ ಯೋಗ್ಯವಾದ ಮುಹೂರ್ತವಿರುವದೆಂಬುದು ಅವರಿಗೆ ತಿಳಿದು ಬಂತು. ಬಳಿಕ ಅವರು ತಮ್ಮ ಉಣ್ಣೆಯ ಬಗಲಕಸಿಯಂಗಿಯನ್ನು ಹಾಕಿ ಕೊಂಡು ತಲೆಯ ಮೇಲೆ ರೂಮಾಲವನ್ನು ಸುತ್ತಿಕೊಂಡು ಅಂಚಿನ ಧೋತ ರವನ್ನು ಹೊದ್ದುಕೊಂಡು, ತಮ್ಮ ಆಶ್ರಿತ ಬ್ರಾಹ್ಮಣರ ಸಂಗಡ ದೇಸಾಯರ ಮನೆಗೆ ಒಂದರು. ಆಗ ದೇಸಾಯರ ಮನೆಯಲ್ಲಿ ಬಸನಗೌಡರೂ ಬಸೆಟ್ಟಿಪ್ಪ ವೊದಲಾದ ದೇಸಾಯರ ಮಿತ್ರರೂ ಹರಟೆ ಕೊಚ್ಚುತ್ತ ಕುಳಿತಿದ್ದರು. ಜೋಯಿಸರು ಒಳಗೆ ಹೋದಕೂಡಲೆ ಎಲ್ಲರೂ ಅವರನ್ನು ಆದರದಿಂದ ಮೇಲೆ ಕುಳ್ಳಿರಿಸಿದರು. ಜೋಯಿಸರು ಮಂಗಳಕಾರ್ಯದ ಪ್ರಸ್ತಾಪ ವೆತ್ತಿ, ಒಡಕಣ್ಣಿನಿಗೆ ತಮ್ಮ ಮಗಳಾದ ಗೌರಿಯನ್ನು ಕೊಟ್ಟು ಮದುವೆ ಮಾಡುವದಾಗಿ ನಿರ್ಧರಿಸಿದೆಯೆಂದು ಹೇಳಿದರು. ಆ ಮೇಲೆ ಜೋಯಿಸರು ಅವರೆಲ್ಲರ ಸಮ್ಮತಿಯಿಂದ ವೈಶಾಖಶುದ್ಧ ನವಮಿಯ ಮುಹೂರ್ತವನ್ನು ಗೊತ್ತುಪಡಿಸಿದರು. ಅಮೇಲೆ ಅಂದೇ ಒಳ್ಳೆಯ ಮುಹೂರ್ತವಿದ್ದುದ ರಿಂದ ಲಗ್ನದ ಯಾದಿಗಳನ್ನು ಬರೆಯಬೇಕೆಂದು ಜೋಯಿಸರು ಸೂಚಿ

ಸಿದರು. ಆದರೆ ಒಡಕಣ್ಣನು ಕರಾರಿನ ಬಂಧನಕ್ಕೆ ಒಳಪಟ್ಟರೆ ತನ್ನ ತಂತ್ರಗಳಿಗೆ ದಾರಿಯುಳ್ಳಿಯುದಿಲ್ಲವೆಂದು ಯಾದಿಯನ್ನು ತಯಾರಿಸಲಿಕ್ಕೆ ಒಪ್ಪಲಿಲ್ಲ. “ನಾಲ್ಕು ಜನರಲ್ಲಿ ಒಪ್ಪಿಕೊಂಡಿದ್ದು ಸಾಕಾಗದೇನು? ಇಷ್ಟಾಗಿ ಆಣ್ಣ-ತಂಗಿಯರಲ್ಲಿ ಜಗಳ ಬರುವದಾದರೂ ಹೇಗೆ?” ಎಂದು ಅವನು ಮುಂಗಾಲು ಪುಟಿಗೆ ಮಾತಾಡಿದನು. ಜೋಯಿಸರೇ ಹಿಂದೆ ಸರಿದು “ಹಾಗೇ ಆಗಲಿ” ಎಂದು ಒಪ್ಪಬೇಕಾಯಿತು.

ತನ್ನ ಲಗ್ನದ ನಿಶ್ಚಯವಾದ ಬಳಿಕ ಒಡಕಣ್ಣನು ತಮ್ಮ ಇನಾಮ ಗ್ರಾಹಕನಾದ ಹನುಮಾಪುರಕ್ಕೆ ಹೋದನು. ಅಲ್ಲಿ ತಮ್ಮ ಹೊಲ ಮಾಡತಕ್ಕ ರೈತ ಜನರನ್ನೆಲ್ಲ ಕರೆಯಿಸಿ, ಆಗ ತನ್ನ ಲಗ್ನವಿದ್ದುದರಿಂದ ಪ್ರತಿಯೊಬ್ಬ ರೈತನೂ ತನ್ನ ಲಾವಣೀಹಣದ ಮೇಲೆ ರೂಪಾಯಿಗೆ ನಾಲ್ಕು ಆಣೆಯಂತೆ ಲಗ್ನದ ಪಟ್ಟಿಯನ್ನು ಕೊಡಬೇಕೆಂದು ತಿಳಿಸಿದನು. ದೇಸಾಯರ ಹೊಲಗಳನ್ನು ಮಾಡಹತ್ತಿ ಇಪ್ಪತ್ತು ವರ್ಷಗಳಾಗಿದ್ದರೂ, ರೈತರು ಈ ತರಹದ ಹೆಚ್ಚಿನ ಪಟ್ಟಿಗಳನ್ನು ಎಂದೂ ಕೊಟ್ಟಿರಲಿಲ್ಲ. ಲಗ್ನದ ಪಟ್ಟಿಯ ಹೆಸರನ್ನು ಕೂಡ ಕೇಳದ ರೈತರು ಈಗ ಕೆರಳಿದರು. “ಹೀಗೆ ರೈತರಿಂದ ಪಟ್ಟಿ ಎತ್ತಲಿಕ್ಕೆ ದೇವರು ನಿಮಗೇನು ಕಡಿಮೆ ಮಾಡಿದ್ದಾನಿ?” ಎಂದು ರೈತರಲ್ಲಿಯ ಪ್ರಮುಖನೊಬ್ಬನು ಕೇಳಿದನು. ಒಡಕಣ್ಣನಿಗೆ ಈ ತರಹದ ಪ್ರಶೋತ್ತರವು ಸೇರಲಿಲ್ಲ. ಅವನು ಸಿಟ್ಟಿನಿಂದ “ಹಿಂದೆ ಆದದ್ದು ಆಯಿತು. ಈಗಿನ ಕಾಲ ಬದಲಾಗಿದೆ. ನೀವು ಲಗ್ನದ ಪಟ್ಟಿಯನ್ನು ಕೊಡಲೇಬೇಕು.” ಎಂದು ಒತ್ತಾಯಪಡಿಸಿದನು. ರೈತರೂ ಕೊಡುವದಿಲ್ಲವೆಂದು ಗಟ್ಟಿ ಹಿಡಿದರು. ಕೂಡಲೇ ಒಡಕಣ್ಣನು ಪರಸ್ಥಳದ ರೈತರಿಗೆ ಹೊಲಗಳನ್ನು ಲಾವಣಿಯಿಂದ ಕೊಡುವೆನೆಂದು ಬೆದರಿಸಿದನು. ಎರಡು ಮೂರು ತಲೆಗಳಿಂದ ನಡೆಯುತ್ತ ಬಂದ ಜಮೀನುಗಳು ಕೈಬಿಟ್ಟು ಹೋಗುವವೆಂದು ಅಂಜಿ ಮುಂದುಗಾಣದೆ ರೈತರು ಪಟ್ಟಿಯನ್ನು ತೆತ್ತಲಿಕ್ಕೆ ಒಪ್ಪಿದರು. ಮುಂದೆ ಎರಡು ಮೂರು ದಿನಗಳಲ್ಲಿ ಒಡಕಣ್ಣನು ರೈತರಿಂದ ಹಣವನ್ನು ವಸೂಲು ಮಾಡಿಕೊಂಡು ಬಿಮ್ಮಿಗೇರಿಗೆ ಹೊರಟು ಬಂದನು.

ಒಡಕಣ್ಣನ ವಿವಾಹದ ಮುಹೂರ್ತವು ಸಮಾಪಕ್ಕೆ ಬಂದಂತೆ ಅವರ ಮನೆಯಲ್ಲಿ ಆಪ್ತೇಷ್ಟರು ಬರಹತ್ತಿದರು. ಎರಡೂ ಮನೆಗಳಲ್ಲಿ ಮದುವೆಯ

ತಯಾರಿಯು ಜೋರಿನಿಂದ ನಡೆದಿತ್ತು. ಮದುವೆಗೆ ಮುಂಚೆ ಐದಾರು ದಿನ ಬೇರೆ ಬೇರೆ ದೇವರ ಸಮಾರಾಧನೆಗಳಾದವು. ವೈಶಾಖ ಶುದ್ಧ ದ್ವಿತೀಯ ದಿವಸ ಒಡಕಣ್ಣನಿಗೆ ಸಮಾವರ್ತನೆಯಾಯಿತು. ಮುಂದೆ ಅಷ್ಟಮಿಯ ದಿವಸ ಎರಡೂ ಮನೆಗಳಲ್ಲಿ ನಾಂದೀಸ್ಥಾಪನೆಯಾಯಿತು. ಒಡಕಣ್ಣನ ಮದುವೆಯು ಎಷ್ಟು ವೈಭವದಿಂದಾಯಿತೆಂಬುದನ್ನು ವರ್ಣಿಸುವದು ಅಸಾಧ್ಯವೇ ಸರಿ. ಕನ್ಯಾಪಕ್ಷದ ಹೆಣ್ಣುಮಕ್ಕಳು ಪೀತಾಂಬರವನ್ನು ಧರಿಸಿ ಅಭರಣಗಳನ್ನು ಟ್ಟುಕೊಂಡು ವಾದ್ಯಘೋಷದೊಂದಿಗೆ ಸಡಗರದಿಂದ ಬಂದು ಭೂಮವನ್ನು ಹಾಕಿ, ವರನಿಗೂ ಅವನ ಪಕ್ಷದ ಜನರಿಗೂ ಮೃಷ್ಟಾನ್ನ ಭೋಜನವನ್ನು ಮಾಡಿಸಿದರು. ಆರು ತಾಸಿಗೆ ಮುಹೂರ್ತವಿದ್ದದರಿಂದ ಕನ್ಯಾಪಕ್ಷದವರು ವರನನ್ನು ಕರೆಯಲಿಕ್ಕೆ ವಾದ್ಯಘೋಷದೊಂದಿಗೆ ಬಂದರು. ಆಗ ವರಪಕ್ಷದ ಪುರೋಹಿತರು ಗಡಬಿಡಿ ಮಾಡಿ ಒಳಗಿನ ಹೆಣ್ಣು ಮಕ್ಕಳನ್ನೆಲ್ಲ ಎಬ್ಬಿಸಿದರು. ಗಂಡಸರೂ ಆಂಗಿ ರುಮಾಲಗಳನ್ನು ಹಾಕಿ ಕೊಂಡು ಲಗ್ನಕ್ಕೆ ಹೊರಡಲನುವಾದರು. ಕನ್ಯಾಪಕ್ಷದ ಪುರೋಹಿತರು ವರನಿಗೆ ತೆಂಗಿನಕಾಯಿ ಮುಂಡಾಸಗಳನ್ನೂ, ಕಳಸಗಿತ್ತಿಗೆ ಖಣವನ್ನೂ ಕೊಡಿಸಿ, ಆರತಿಯನ್ನು ಮಾಡಲಿಕ್ಕೆ ಹೇಳಿದರು. ಆಮೇಲೆ ವರನನ್ನು ಕುದುರೆಯ ಮೇಲೆ ಕುಳ್ಳಿರಿಸಿ, ವಾದ್ಯಘೋಷದೊಂದಿಗೆ ಕನ್ಯೆಯ ಮನೆಗೆ ಎಲ್ಲರೂ ಹೋದರು. ಅಲ್ಲಿಗೆ ಹೋದ ಕೂಡಲೆ ಕದಲಾರತಿಯನ್ನು ಮಾಡಿ ವರನನ್ನು ವಿವಾಹಮಂಟಪದಲ್ಲಿ ಲಕ್ಷ್ಮಣ ಜೋಯಿಸರು ಒಯ್ದು ಕುಳ್ಳಿರಿಸಿದರು. ಕನ್ಯಾಪಕ್ಷದ ಪುರೋಹಿತರು ಗಡಬಿಡಿಯಿಂದ ವಾಗ್ದಾನ ಕಾರ್ಯವನ್ನು ಮಾಡಿಸಿದರು. ಆಗ ಕನ್ಯೆಯ ತಂದೆತಾಯಿಗಳು ಬಂದು ವರನ ಪಾದಗಳನ್ನು ತೊಳೆದು ಮಧುಪರ್ಕ ಪೂಜೆಯನ್ನು ಮಾಡಿದರು. ಬಳಿಕ ಅಂತಃಪಟವನ್ನು ಹಿಡಿದು ಒಡಕಣ್ಣನನ್ನು ಮಣಿಯ ಮೇಲೆ ಕುಳ್ಳಿರಿಸಿ ಮಂತ್ರಘೋಷವನ್ನು ಮಾಡುತ್ತ ಅಕ್ಷತೆಗಳನ್ನು ಹಾಕುವದಾಯಿತು. ಲಗ್ನಕ್ಕೆ ಬಂದ ಜನರೂ, ಬ್ರಾಹ್ಮಣರೂ ವಧುವರರ ತಲೆಯ ಮೇಲೆ ಅಕ್ಷತೆಗಳನ್ನು ಹಾಕಿ, ಆಶಿರ್ವದಿಸುವದಾದ ಮೇಲೆ ಕನ್ಯಾಪಕ್ಷದ ಪುರೋಹಿತರು ಕನ್ಯಾದಾನಪ್ರಯೋಗವನ್ನು ಮಾಡಿಸಹತ್ತಿದರು; ಸಪತ್ನೀಕರಾದ ಲಕ್ಷ್ಮಣ ಜೋಯಿಸರನ್ನೂ ವರನ ಹತ್ತಿರ ಉತ್ತರಕ್ಕೆ ಮೋರೆ ಮಾಡಿ ಕುಳ್ಳಿರಿಸಿ ಅವರ

ಕಡೆಯಿಂದ ಕನ್ಯಾದಾನ ಸಂಕಲ್ಪವನ್ನು ಮಾಡಿಸಿದರು. ಬಳಿಕ ಕನ್ಯಾಪಕ್ಷದ ಪುರೋಹಿತರು, 'ಧರ್ಮೇಚ, ಅರ್ಥೇಚ, ಕಾಮೇಚ, ನಾತಿ ಚರಿತವ್ಯಾತ್ಪ್ರಯೇಯಂ' ಎಂದು ಲಕ್ಷ್ಮಣ ಜೋಯಿಸರಿಂದ ಅನ್ನಿಸಿ, ಒಡಕಣ್ಣನಿಗೆ ಅವನ ಕುಲಸ್ವಾಮಿಯನ್ನು ಸ್ಮರಿಸಿ 'ನಾತಿಚರಾಮಿ' ಎಂದು ಪ್ರತಿಜ್ಞೆ ಮಾಡಬೇಕೆಂದು ತಿಳಿಸಿದರು. ಆಗ ಒಡಕಣ್ಣನು, ಆ ಮಂತ್ರಗಳನ್ನು ತಮ್ಮ ಪುರೋಹಿತರೇ ಅನ್ನಬೇಕೆಂದು ಹಟ ಹಿಡಿದನು. ಕೂಡಿದ ಬ್ರಾಹ್ಮಣರು ವರನೇ ಅನ್ನಬೇಕೆಂದು ಆಗ್ರಹ ಮಾಡಲು 'ದಕ್ಷಿಣೆಗೆ ಬಂದ ಬ್ರಾಹ್ಮಣರು, ತಮ್ಮ ಕಾರ್ಯಮಾಡಿಕೊಂಡು ಹೋಗಬೇಕು, ಹೆಚ್ಚಿನ ಕಾರಭಾರ ಮಾಡಬಾರದು' ಎಂದು ಒಡಕಣ್ಣನು ಅವರನ್ನು ಬೆದರಿಸಿದನು. ಕೂಡಿದ ಬ್ರಾಹ್ಮಣರು ದಕ್ಷಿಣೆ ತಾಂಬೂಲಗಳನ್ನು ಸ್ವೀಕರಿಸಿ, ಒಡಕಣ್ಣನ ಮೂರ್ಖತನಕ್ಕೆ ಸಗುತ್ತ ಹೊರಟುಹೋದರು. ವರನ ಪಕ್ಷದ ಪುರೋಹಿತರು ವರದಕ್ಷಿಣೆಯನ್ನು ಆಗಿಂದಾಗ ಕೊಡಬೇಕೆಂದು ತಿಳಿಸಿದರು. ಲಕ್ಷ್ಮಣ ಜೋಯಿಸರು ಹಣವನ್ನು ತರಲಿಕ್ಕೆಂದು ಒಳಗೆ ಹೋದಾಗ, ಒಡಕಣ್ಣನು ಅವರ ಹಿಂದಿನಿಂದ ಹೋಗಿ, ತನ್ನ ಹಿರಿಯರು ಒಂದು ಸಾವಿರ ರೂಪಾಯಿ ವರದಕ್ಷಿಣೆಗೆ ಒಪ್ಪುವ ದಿಲ್ಲವೆಂದೂ, ಆಗಿನ ಕಾಲದ ಮಟ್ಟಿಗೆ ಜೋಯಿಸರು ಕನಿಷ್ಠ ಒಂದೂವರೆ ಸಾವಿರ ಕೊಡಬೇಕೆಂದೂ ಹೆಚ್ಚಿನ ಹಣವನ್ನು ತಾನು ಹಿಂದುಗಡೆ ತಿರುಗಿ ಕೊಡುವೆನೆಂದೂ ಹೇಳಿದನು. ಜೋಯಿಸರು ಅದಕ್ಕೆ ಒಪ್ಪಿ ಹದಿನೈದು ನೂರು ರೂಪಾಯಿಗಳನ್ನು ತಾಟಿನಲ್ಲಿ ಹಾಕಿ ಒಡಕಣ್ಣನ ತಂದೆಯವರ ಕೈಯಲ್ಲಿ ಕೊಟ್ಟರು. ಅವರು ವರದಕ್ಷಿಣೆಯ ಹಣವನ್ನು ಎಣಿಸಿಕೊಂಡು ವರದಕ್ಷಿಣೆ ಬಹಳ ಕಡಿಮೆಯಾಯಿತೆಂದು ಗೊಣಗುಟ್ಟಿದರು. ಜೋಯಿಸರು 'ಆಸ್ತತ್ವದಲ್ಲಿ ವರದಕ್ಷಿಣೆಯ ಬಗ್ಗೆ ಹೆಚ್ಚಿಗೆ ಚಿಕಿತ್ಸೆ ಮಾಡಬಾರದು' ಎಂದು ಅವರಲ್ಲಿ ಹೇಳಿಕೊಂಡರು.

ವರನ ಪಕ್ಷದವರು ನಾಲ್ಕು ದಿವಸಗಳ ವರೆಗೆ ಲಕ್ಷ್ಮಣ ಜೋಯಿಸರ ಮನೆಯಲ್ಲಿ ಸುಗ್ರಾಸಭೋಜನವನ್ನು ಮಾಡಿದರು. ನಾಲ್ಕನೆಯ ದಿನ ನಾಗೋಲಿಯ ಕಾರ್ಯವಾಯಿತು. ಆ ಕಾರ್ಯಕ್ಕೆ ಒಡಕಣ್ಣನು ವಿಘ್ನತಂದು ಅಂಗಿ ರುಮಾಲಗಳ ಸಲುವಾಗಿ ಒಂದು ನೂರು ರೂಪಾಯಿ ಎಬ್ಬಿಸಿದನು. ಐದನೆಯ ದಿನ ಊರ ಪ್ರಸ್ಥವಾಯಿತು. ಅಂದು ಒಡಕಣ್ಣನು ಕಂಠಿಯ

ಸರವನ್ನು ಕೊಟ್ಟರೆ ಮಾತ್ರ ತಾನು ಊಟಕ್ಕೆ ಬರುವೆನೆಂದು ಹಟ
 & ಡಿದು, ಕೊನೆಗೆ ಹತ್ತು ತೊಲಿಯ ಬಂಗಾರದ ಮೋಚೆಯನ್ನು ಜೋಯಿ
 ಸರು ಕೊಟ್ಟಮೇಲೆಯೇ ಭೋಜನಕ್ಕೆ ಬಂದನು. ಇದರಿಂದ ಜೋಯಿಸರು
 ನಿರ್ವಿಣ್ಯರಾದರು. ಒಟ್ಟಿಗೆ ವರನಿಗೆ ಎರಡು ಸಾವಿರ ರೂಪಾಯಿಗಳನ್ನು
 ಅವರು ತೆತ್ತಬೀಕಾಯಿತು. ಮದುವೆ ಮುಗಿದ ಮೇಲೆ ಅವರಿಗೆ ಬುದ್ಧಿ
 ಬಂತು. ಆದರೆ ಈಗ ಮಾಡುವದೇನು? ಅವರ ಮಗಳನ್ನು ಮದುವೆಯಾಗಿ
 ಒಡಕಣ್ಣನು ಚತುರ್ಭುಜನಾಗಿ ಹೋಗಿದ್ದನು. ಜೋಯಿಸರ ತಂಗಿಯೊಡನೆ
 ತನ್ನ ಬ್ರಹ್ಮಚರ್ಯಾಶ್ರಮವನ್ನು ಆಚರಿಸಿದ ಒಡಕಣ್ಣನು ಈಗ ಅವರ
 ಮಗಳೊಡನೆ ಗಾರ್ಹಸ್ಥ್ಯವನ್ನು ಸ್ವೀಕರಿಸಲು ಸಿದ್ಧನಾದನು. ಒಡಕಣ್ಣನ
 ಗೃಹಸ್ಥಾಶ್ರಮವನ್ನು ಕುರಿತು ಇನ್ನೊಂದು ಕಾದಂಬರಿಯಲ್ಲಿ ಓದಬಹುದು.



